



ముఖ్య సంపాదక  
దీపికా కళల్లో

హిరియ సంపాదక  
పునీతా ఎస్.

హిరియ సంపాదక  
బి.కి. కిరణ్ణయి

# యోజనా

విలాస

యోజనా - కన్నడ.

ప్రకాశన విభాగ,

సమాజార మత్తు ప్రసార సజీవాలయ,

భారత సక్షర,

మొదలనేయ అంతస్తు, 'ఎఫ్'పింగ్,

కేంద్రీయ సదన, చోరమంగల,

బెంగళూరు - 560 034.

దూరవాణి : 080 - 25537244.

E-mail : yojanakannada@yahoo.com

## ఈ సంచికయల్లి .....

సంపాదకీయ	2	ప్రశోప; ఎళ్ళరించే నివ్వహణ	26
మనో కే బాతో	3	* మౌ, సంతోష్ కుమార్	
* కృష్ణ : ఆకాశవాణి బెంగళూరు.		మనోవైజ్ఞానిక ప్రథమ చికిత్స	29
సెండ్యు లపత్రము - నంతరద హేచ్‌గణు	9	* డా. హరిహరస్ మత్తు అంబ్రోషిస్	
* కిరునో రిజిస్ట్రేషన్		జ్యోతిక దురంత: కారణ - పరిహార	31
ఏకోప నివ్వహణ మత్తు సుఖీర అభివృద్ధి	12	* డా. అజ్ఞనా మాద్	
* డా. పి.జి. ధర్మ చక్రవర్తి		కన్యాటకదల్లి బర నివ్వహణ	36
తరబేతి మత్తు సామధ్య నిమాణా	15	* గంగారామ్ బడ్జేరియా	
* ఆర్. కి. జ్యోతి మత్తు వి. కె. తిరుమ్మగస్		బరక్కె జల మరుపూరణద లత్తర	38
రాసాయనిక దురంత; తడె - ప్రతిక్రియె	19	* అయ్యప్ప మసగి	
* ఎమ్. సోరియనారాయణ్ణస్		నావు, నీవు మాడబేకాదచ్చేను?	43
తుతుఁ వృద్ధికేయ లపత్రాద మహత్తు	22	* బి.వి. రఘు	
* డా. అముత్ గుప్తా మత్తు మౌ, మహేశ్ కి. మిశ్ర		నిమగిదు తిలిదిదేయే?	51
		వాతాన విలేష	52

ముఖ్యపుట విన్యాస : గజానన పి. దోషే

యోజనెయ సందేశమన్న ఎల్ల జనగళిగే ముట్టిసలు, సామాజిక హగూ ఆధ్వర్య అభివృద్ధియ ఎల్ల సమస్యగల బగ్గె ప్రామాణిక చచ్చె క్యోల్సుపుదన్న యోజనా ఉత్సేచిసుత్తదే. భారత సక్షరద సమాజార మత్తు ప్రసార సజీవాలయదింద ప్రకటించాడరూ, యోజనా కేవల అధికృత దృష్టికోనపన్న బింబిసుపుదళ్ళ మాత్ర సిమితమాగిల్ల. కన్నడ, జంగ్లీష్, హింది, అసామీ, గుజరాతి, బంగాలి, మలయాళం, మరాతి, తమిళు, తెలుగు, బరియా, పంజాబి మత్తు లుదుర్ భాషయల్లి యోజనా ప్రకటించాగుత్తిదే.

### చందా వివర

ఒందు వషట్కే	230.00
ఎరడు వషట్కేలీగే	430.00
మూరు వషట్కేగళిగే	610.00
చందా జావమన్న మనియాడర్ మూలక నమ్మ బెంగళూరు విలాసక్కె కళసబమాగిదే.	

### అనోల్ప్రేన్ మూలక చందాదారరాగలు

సంపచ్చిసబేకాద వెబ్‌సైట్  
Log on to <http://publicationsdivision.nic.in/>,  
in collaboration with bharatkosh.gov.in

ఒందు ప్రక్క డిమాండ్ డ్రాఫ్ట్ కళసబమాగుదారే అదన్న  
PUBLICATIONS DIVISION, MINISTRY OF  
I & B, GOVERNMENT OF INDIA హసరినల్లి  
CHENNAI నల్లి సంధాయవాగువంతే పడెదు అదన్న  
నమ్మ బెంగళూరు విలాసక్కె కళసబమాగుత్తిదే.

శేఖరాజులు వ్యక్తివాద అభివృద్ధిగారాజు లేఖకరతు. అవరు ప్రతినిధినువ నాంస్తే అభావ నాకారద అభివృద్ధివల్ల. యోజనా పత్రికేయులు ప్రకటించానువ జాకిరాతుగా యితాఫాతే అయి నాంస్తేగా హోస్టీలికేయారుత్తాడే. జత్రాజు నాందభిక.




## ମୁଖ୍ୟ ତତ୍ତ୍ଵାଦକର ପେଣ୍ଟିଲ୍ସ

## ಸಂಪಾದಕೀಯ

ಮನುಷ್ಯ ತನ್ನ ವಿಕಾಸದ ಹಂತಗಳಲ್ಲಿ ಅನೇಕ ಬಗೆಯ ಆವಶ್ಯಕ, ದುರಂತಗಳನ್ನು ಕೆಂಡಿದ್ದಾನೆ. ಅದು ನೈಸರ್ಗಿಕ ವಿಕೋಪವಿರಲಿ, ತಾನೇ ಮಾಡಿಕೊಂಡ ವಿಪತ್ತುಗಳಿರಲಿ, ಎಲ್ಲವನ್ನು ದಾಟಿ ನಡೆದಿದ್ದಾನೆ. ಈ ಭೂಮಿ ಮೇಲೆ ಮನುಷ್ಯನಿಗಿಂತ ಮೊದಲು ಡ್ರೆನಾಸರ್ಸ್, ಸೈಬೇರಿಯನ್ ಹುಲಿಗಳಂತಹ ಬೃಹತ್ ಪಾರೀಗಳು ಜೀವಿಸುತ್ತಿದ್ದವು; ಹವಾಮಾನ ಬದಲಾವಣೆ, ಆವಾಸದ ನಷ್ಟ ಅಥವಾ ಉಲ್ಲಾಪಾತಗಳಂತಹ ಕೆಲವು ನೈಸರ್ಗಿಕ ಪ್ರಕೋಪಗಳಿಂದಾಗಿ ಅವು ನಾಶ ಹೊಂದಿದೆ ಎಂಬ ನಂಬಿಕೆಯೂ ಇದೆ. ಇಂಡಸ್ ಕಣಿವೆಯ ನಾಗರಿಕತೆ ಅಚಾನಕ್ ಆಗಿ ಮರೆಯಾಗಲು, ನದಿಯ ಹರಿವಿನ ಬದಲಾವಣೆ, ಬರ ಅಥವಾ ಮಹಾಮಾರಿ ರೋಗಗಳು ಕಾರಣವೆಂದು ಇತಿಹಾಸಕಾರರು ಅಭಿಪ್ರಾಯ ಪಡೆದಿದ್ದಾರೆ. ನೆರೆಯಂತಹ ನೈಸರ್ಗಿಕ ಪ್ರಕೋಪದಿಂದ ಜೀವ ಶಳಿಗಳನ್ನು ಸಂರಕ್ಷಿಸಲು ನೊಹಾಸ್ ಆಕ್ರಮಣಗಳನ್ನು ನಿರ್ಮಿಸಲಾಯಿತು. ಭಾರತೀಯ ಉಪಖಂಡ, ವಿಶ್ವದಲ್ಲಿ ಅತಿಹೆಚ್ಚು ವಿಕೋಪಗಳನ್ನು ಎದುರಿಸುತ್ತಿರುವ ತಾಣವಾಗಿದೆ. ಪ್ರಸ್ತುತ ಭೂಕಂಪ ವಲಯ ನಕ್ಷೆಯಂತೆ, ಭಾರತದ ಶೇ. 59 ರಷ್ಟು ಭೂ ಪ್ರದೇಶ, ಸಾಧಾರಣಿಂದ ತೀವ್ರಸ್ವರೂಪದ ಭೂಕಂಪ ಪ್ರಭಾವ ಅನುಭವಿಸುವ ಬೀತಿಯಲ್ಲಿದೆ. ಒಟ್ಟು 329 ದಶಲಕ್ಷ ಹೆಚ್ಚೇರು ಭೌಗೋಳಿಕ ಪ್ರದೇಶದಲ್ಲಿ 40 ದಶಲಕ್ಷ ಹೆಚ್ಚೇರು ಭೂಮಿ ನೆರೆ-ಪ್ರವಾಹಗಳಿಗೆ ತುತ್ತಾಗುವ ಪ್ರದೇಶವಾಗಿದೆ. ಪ್ರತಿ ವರ್ಷ ನೆರೆ - ಪ್ರವಾಹಗಳಿಗೆ ಸರಾಸರಿ 75 ಲಕ್ಷ ಹೆಚ್ಚೇರು ಭೂಮಿ ನಲ್ಲಿಗುತ್ತದೆ; 1600 ಜನರು ಪ್ರಾಣಕಳಿದುಕೊಳ್ಳುತ್ತಾರೆ. ಹೋಟ್ಯಾಂತರ ರೂಪಾಯಿ ಮೌಲ್ಯದ ಬೆಳ್ಳಹಾನಿ, ಮನೆ ವಸತಿ ನಾಶ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಸಂಭವಿಸುತ್ತದೆ. ಒಂದರ್ಧದಲ್ಲಿ ವಿಕೋಪಗಳು ಮಾನವನಿಗೆ ಹೊಸದೇನಲ್ಲ, ಬರ, ನೆರೆ, ಕ್ಷಾಮ, ರೋಗ ರುಜಿನೆ, ಭೂಕಂಪ, ಸುನಾಮು - ಎಲ್ಲ ಕಷ್ಟವನ್ನೂ ಮನುಷ್ಯ ಸಂತತಿ ಅನುಭವಿಸಿದೆ; ಅವುಗಳ ವಿರುದ್ಧ ಹೋರಾಡಿ ಬದುಕುಳಿದಿದೆ. ಕಷ್ಟ ನಷ್ಟಗಳನ್ನು ನುಂಗುತ್ತಾ, ಕಾಲಕ್ಕೆ ತಕ್ಷಂತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವವೇ ಮನುಷ್ಯನ ಅಭೂತಪೂರ್ವ ಸಾಮರ್ಥ್ಯವಾಗಿದೆ.

ಮನುಷ್ಯನ ಪರಿಹಿತ ಕಾಯುವ, ನೆರವಾಗುವ, ಪರಸ್ಪರ ಸಹಾಯ ಹಸ್ತದ ಮನೋಭಾವ ಅಪಶ್ಚಿಗಳನ್ನು ಎದುರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಇತ್ತೀಚೆಗೆ ಚಿನ್ನೆನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಪರಸ್ಪರ ನೆರವಾಗಿ ಮಾನವೀಯತೆ ಮೆರದಿರುವುದು ಇಲ್ಲಿ ಉಲ್ಲೇಖಿಸಬೇಕು. ಅಪಶ್ಚಿನ ನಿರ್ವಹಣೆಯನ್ನು ವ್ಯಕ್ತಿಗತ ಜವಾಬ್ದಾರಿಯಾಗಿ ಸೀಮಿತಗೊಳಿಸಲಾಗದು. ಅಪಶ್ಚಿನ್ನು ಸಮರ್ಥವಾಗಿ ಎದುರಿಸಲು, ಅದನ್ನು ಅಂದಾಜು ಮಾಡಿ, ಸನ್ವಾದಗೊಳ್ಳಬುವುದೂ ಅತ್ಯಾವಶ್ಯಕ. ಈ ನಿಟ್ಟಣಲ್ಲಿ ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ ಪ್ರಮುಖವಾದುದು. ತುರ್ತು ಪರಿಸ್ಥಿತಿಯಲ್ಲಿ ರಕ್ಷಣಾ ಸನ್ವಾದಕ್ಕೆ ಮಾಡಿಕೊಳ್ಳಬುದೆಂದರೆ ಬೆಂಕಿ ಹತ್ತಿದಾಗ ಬಾವಿ ತೋಡಲು ಹೊರಟಂತೆಯೇ ಸರಿ. ರಾಷ್ಟ್ರೀಯ ಪ್ರಕೋಪ ನಿರ್ವಹಣಾ ಸಂಸ್ಥೆ, ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರಗಳು ಅಪಶ್ಚಿನ್ನಿಸಿ, ಅವುಗಳನ್ನು ಎದುರಿಸಲು ಇರಬೇಕಾದ ಸನ್ವಾದಕ್ಕೆ ಬಗ್ಗೆ ಯೋಜನೆ, ಕಾರ್ಯಕ್ರಮ ರೂಪಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ವಿಕೋಪಗಳಿಂದ ಉಂಟಾಗುವ ಜೀವ, ಆಸ್ತಿಪಾಸ್ತಿ ಹಾನಿ ಪ್ರಮಾಣವೂ ಹೆಚ್ಚಿತ್ತಿದೆ. ಇದಕ್ಕೆ ನಗರೀಕರಣ, ಹೆಚ್ಚಿದ ಜನಸಾಂದ್ರತೆ ಮತ್ತು ಪರಿಸರ ಹಾನಿಯೂ ಕಾರಣವಾಗಿದೆ. 1984ರ ಭೂಪಾಲ್ ಅನಿಲ ದುರಂತ, 2013ರ ಉತ್ತರಾಖಿಂದ ಪ್ರವಾಹಗಳು ಅನೇಕ ಸಾವು ನೋವು, ಅಪಾರ ಆಸ್ತಿ ಹಾನಿಯ ಕುರುಹುಗಳನ್ನು ಬಿಟ್ಟಿವೆ. ಈ ಮಾನವ ಅಲಕ್ಷದ ದುರಂತಗಳನ್ನು ತಪಿಸುವಬಹುದಿತು.

ನೇನಿಗಿರುವ ಪ್ರಕೋಪಗಳು, ಅದರಲ್ಲಿಯೂ ಸಾವಿರಾರು ಜನರನ್ನು ಬಿಲಿತೆಗೆದುಕೊಂಡ ಹಿಂದೂ ಮಹಾಸಾಗರದ ಸುನಾಮಿಯಂತಹ ವಿಕೋಪಗಳು ಹೆಚ್ಚಿನ ಮುನ್ನಿತ್ತರಿಕೆ ಇಲ್ಲದೆ ದಿಧಿರೂ ಆಗಿ ಸಂಭವಿಸುತ್ತವೆ. ಅದೊಂದು ಪ್ರಕೃತಿಯ ಅಟ್ಟಿಹಾಸವೇ ಸರಿ. ಇಂತಹ ಸಂದರ್ಭಗಳಲ್ಲಿ ಅವಫಡ ನಂತರದ ನಮ್ಮ ಜವಾಬಾದಿ ಮುಖ್ಯವಾಗುತ್ತದೆ. ದುರಂತದ ಸ್ಥಳಕ್ಕೆ ರಕ್ಷಣೆಯ ಪಡೆ ಸಕಾಲಕ್ಕೆ ಧಾವಿಸಬೇಕು. ಅದು ತುರು ಅಗತ್ಯಗಳೊಂದಿಗೆ ಸಿದ್ಧಾಗಿರಬೇಕು. ಬಿದ್ದ ಗೋಡೆ, ಕುಸಿದ ಭೂಮಿ ಕೆಳಗಿನಿಂದ ಬರುವ ಆಕ್ರಂದನಗಳಿಗೆ ತಕ್ಷಣ ಸ್ಪಂದಿಸುವ ಸ್ಥಿತಿ ನಮ್ಮದಾಗಿರಬೇಕು. ತುರು ವೇದ್ಯಕೀಯ ಉಪಚಾರದ ತಂಡಗಳು ಹೋಗಬೇಕು. ದುರಂತದಲ್ಲಿ ಗಾಯಗೊಂಡಿರುವವರ ಉಪಚಾರ, ಜೀವನ - ಮರಣಗಳ ಅಂತರವನ್ನು ಸ್ವಷ್ಟಪಡಿಸಬಲ್ಲದು. ಸರಿಯಾದ ಉಪಚಾರ ದೂರೆತರೆ, ಜೀವಹಾನಿ ಪ್ರಮಾಣ ಕಡಿಮೆಗೊಳಿಸಬಹುದು. ಕಣ್ಣಿಂದ ತಮ್ಮ ಆತ್ಮೀಯರ ಸಾಬ್-ನೋವು, ಘಟನೆ ಪರಿಣಾಮವಾಗಿ ಅಸಹಾಯಕ ಸ್ಥಿತಿಯಾಗಿ ಕೆಲವರು ಮಾನಸಿಕ ಸ್ಥಿರತೆ ಕಳೆದುಕೊಳ್ಳಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ರಾಷ್ಟ್ರೀಯ ವಿಕೋಪ ಸ್ವಂದನ ಪಡೆ ರೂಪಿಸಲಾಯಿತು. ದುರಂತದ ಸಂದರ್ಭಗಳಲ್ಲಿ ಕೈಗೊಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಸಣ್ಣ ಮುನ್ನಿತ್ತರಿಕೆ ದೊಡ್ಡ ದುರಂತಗಳನ್ನು ತಡೆಯಬಹುದು. ವಿಕೋಪ ಸಾಧ್ಯತೆ ಪ್ರದೇಶಗಳ ಜನರಿಗೆ ಅದನ್ನು ಎದುರಿಸುವ ಬಗ್ಗೆ ತಿಳಿವಳಿಕೆ ತರಬೇತಿ, ನೀಡುವುದು ಅವಶ್ಯಕ. ಪರಿಣಾಮಕಾರಿ ಸಂವಹನ ಮುಖ್ಯ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಒಡಿಶಾದಲ್ಲಿ ಪ್ರವಾಹ ಸಂದರ್ಭವನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಯಿತು. ಇದಕ್ಕೆ ವ್ಯವಸ್ಥಿತ ಸಂವಹನ ಕಾರ್ಯತಂತ್ರವೇ ಕಾರಣ. ಒಂದಂತೂ ನಿಜ. ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ನಮಗೆ ಅದನ್ನು ನಿಲ್ಲಿಸಲು ಆಗುವುದಿಲ್ಲ. ಆದರೆ, ನಮ್ಮ ಜ್ಞಾನ, ತಿಳಿವಳಿಕೆ, ಕಾರ್ಯತಂತ್ರಗಳಿಂದ ಅದರ ಪರಿಣಾಮವನ್ನು ವಿಳಿತ ಕಡಿಮೆಗೊಳಿಸಬಹುದು. ಪ್ರಾರ್ಥಿ ಹಾನಿ, ನಷ್ಟ ಕಡಿಮೆಗೊಳಿಸಬಹುದು. ಶಲ್ಲಿ ಬೆಂಜಮಿನ್ ಘಾರಲ್ಲಿನ್ ಮಾತು ಉಲ್ಲೇಖಿಸಿ. “ಪುಟ್ಟ ಮುನ್ನಿತ್ತರಿಕೆ, ಬೆಟ್ಟಿದಷ್ಟು ಆರ್ಯಕೆಗೆ ಸಮ”.



## ಮನ್ ಕ್ರಿ ಭಾಟ್



ಕ್ರಿಂದಿನ ಮಾತ್ರ  
ಶ್ರೀ ನರೇಂದ್ರ ಮೋಹನ್ ಪಾಠುವರು  
ಬಿಧಾತ್ವ  
25-12-2016ರಂದು  
ಮಾಜಿದ  
‘ಮನ್ ಕಿ ಭಾಟ್’  
27 ಸೇ ಶರಣೆ  
ಖಾಳಿಂದ  
ಕರ್ನಾಟಕ  
ಶಾರಾಂಶ.

ನನ್ನ ಶ್ರೀತಿಯ ದೇಶವಾಸಿಗಳೇ, ನಮಸ್ಕಾರ. ನಿಮ್ಮೆಲ್ಲರಿಗೂ ಕ್ರಿಸ್ತೋಮಸ್ ಹಬ್ಬದ ಶುಭಾಶಯಗಳು. ಇಂದಿನ ದಿನ ಸೇವೆ, ತ್ಯಾಗ ಮತ್ತು ಕರುಣೆಗೆ ಮಹತ್ವ ನೀಡುವಂಥಹ ಸುದಿನವಾಗಿದೆ. ಯೇಸು ಕ್ರಿಸ್ತ ಹೇಳಿದ್ದರು, ಬಡವರಿಗೆ ನಮ್ಮು ಉಪಕಾರ ಬೇಕಿಲ್ಲ ಸ್ವೀಕಾರ ಬೇಕಿದೆ ಎಂದು. ಜೀಸಸ್, ಬಡವರ ಸೇವೆಯನ್ನು ಮಾತ್ರ ಮಾಡಿಲ್ಲ, ಬಡವರ ಮೂಲಕ ಮಾಡಲಾದ ಸೇವೆಯನ್ನೂ ಪ್ರಶಂಸಿಸಿದ್ದಾರೆ ಎಂದು ಸಂತಲ್ಯಾಕ್ ಅವರ ಗೊಸ್ಟ್‌ಲಾನಲ್ಲಿ ಬರೆಯಲಾಗಿದೆ ಮತ್ತು ನಿಜವಾದ ಸಬಲೀಕರಣ ಅಂದರೆ, ಇದೇ ಅಲ್ಲವೇ. ಇದಕ್ಕೆ ಸಂಬಂಧಿಸಿದ ಒಂದು ಕಥೆಯೂ ತುಂಬಾ ಪ್ರಜಲಿತದಲ್ಲಿದೆ. ಅದರಲ್ಲಿ ಜೀಸಸ್ ಒಂದು ದೇವಾಲಯದ ವಿಜಾನೆ ಬಳಿ ನಿಂತಿದ್ದರು. ಎಷ್ಟೋ ಜನ ಶ್ರೀಮಂತರು ಬಂದರು, ಸಾಕಷ್ಟು ದಾನ ನೀಡಿದರು. ನಂತರ ಒಬ್ಬ ಬಡ ವಿಧವೆ ಬಂದಳು ಮತ್ತು ಅವಳು 2 ತಾಮ್ರದ ನಾಣ್ಯಗಳನ್ನು ಹಾಕಿದಳು. ಒಂದು ರೀತಿ ನೋಡಿದರೆ 2 ತಾಮ್ರದ ನಾಣ್ಯಗಳು ಪರಿಗಣನೆಗೆ ಬರುವುದಿಲ್ಲ. ಅಲ್ಲಿ ನೇರೆದ ಭಕ್ತರ ಮನದಲ್ಲಿ ಕೌಶಲಕ್ತ ಹೆಚ್ಚುವುದು ಸಹಜವಾಗೇ ಇತ್ತು. ಆಗ ಜೀಸಸ್ - ಆ ವಿಧವೆ ಮಹಿಳೆ, ಎಲ್ಲರಿಗಿಂತ ಹೆಚ್ಚಿನ ದಾನ ನೀಡಿದ್ದಾಳೆ. ಏಕೆಂದರೆ ಎಲ್ಲರೂ ಬಹಳಷ್ಟು ದಾನ ಮಾಡಿದರು; ಆದರೆ ಆ ಬಡ ಮಹಿಳೆ ತನ್ನದೆಲ್ಲವನ್ನೂ ದಾನ ಮಾಡಿದಳು ಎಂದು ಹೇಳಿದರು.

ಡಿಸೆಂಬರ್ 25, ಮಹಾತ್ಮಾ ಮದನ್ ಮೋಹನ್ ಮಾಳವೀಯ ಅವರ ಜಯಂತಿ ಕೂಡಾ ಹೋದು. ಭಾರತೀಯ ಜನರ ಮನದಲ್ಲಿ ಸಂಕಲ್ಪ ಮತ್ತು ಆತ್ಮ ವಿಶ್ವಾಸವನ್ನು ಜಾಗೃತಗೊಳಿಸಿದ ಮಾಳವೀಯ ಅವರು ಆಧುನಿಕ ಶೀಕ್ಷಣಕ್ಕೂ ಹೊಸ ದಿಕ್ಕಿನ್ನು ತೋರಿದವರಾಗಿದ್ದಾರೆ.

ಅವರ ಜಯಂತಿಯಂದು ಭಾವಮಾಣ ಶೈದ್ಯಾಂಜಲಿ ಅರ್ಪಿಸುತ್ತೇನೆ. ಈಗ ಎರಡು ದಿನಗಳ ಹಿಂದೆಯಷ್ಟೇ ಮಾಳವೀಯ ಅವರ ತಮೋಭೂಮಿಯಾದ ಬನಾರಸ್‌ನಲ್ಲಿ ಹಲವಾರು ಪ್ರಗತಿಪರ ಕಾರ್ಯಗಳಿಗೆ ಜಾಲನೆ ನೀಡುವ ಸದವಕಾಶ ದೊರೆತಿತ್ತು. ನಾನು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಮದನ್ ಮೋಹನ್ ಮಾಳವೀಯ ಕ್ಷಾಸ್‌ರ್ ಸೆಂಟರ್‌ಗೆ ಶಿಲಾನ್ಯಾಸ ಕೂಡಾ ಮಾಡಿದೆ. ಈ ಭಾಗದಲ್ಲಿ ನಿಮಾಣವಾಗುತ್ತಿರುವ ಈ ಕ್ಷಾಸ್‌ರ್ ಸೆಂಟರ್ ಕೇವಲ ಉತ್ತರ ಪ್ರದೇಶದ ಮೂರ್ವ ಭಾಗದವರಿಗೆ ಮಾತ್ರವಲ್ಲ, ಜಾರ್ವಿಸಂಡ್ ಮತ್ತು ಬಿಹಾರದವರೆಗಿನ, ಎಲ್ಲ ಜನರಿಗೆ ಬಹು ದೊಡ್ಡ ವರದಾನವಾಗಿಲ್ದೆ. ಇಂದು, ಭಾರತ ರತ್ನ, ಪ್ರಾರ್ಥ ಪ್ರಧಾನ ಮಂತ್ರಿ ಸನ್ಧಾನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವೂ ಹೋದು. ಈ ದೇಶ ಅಟಲ್‌ಜಿ ಅವರ ಕೊಡುಗೆಯನ್ನೂ ಎಂದಿಗೂ ಮರೆಯಲಾರದು. ಅವರ ನೇತ್ಯಕ್ಷದಲ್ಲಿ ನಾವು ಪರಮಾಣು ಶಕ್ತಿಯ ವಿಷಯದಲ್ಲಿ ದೇಶವನ್ನು ಹೆಮ್ಮೆಯ ಉತ್ತರಿಗ್ಕೆರಿಸಿದ್ದೇವು.

ಪಕ್ಷದ ನೇತಾರನಾಗಿ ಆಗಲಿ, ಸಂಸದನಾಗಿ ಆಗಲಿ, ಮಂತ್ರಿಗಳಾಗಿಯೇ ಆಗಲಿ, ಇಲ್ಲವೇ ಪ್ರಧಾನಮಂತ್ರಿಯಾಗಿಯೇ ಆಗಲಿ - ಎಲ್ಲ ಹಂಡದಲ್ಲಿ ಅಟಲ್‌ಜಿಯವರು ಆದರ್ಶಪೂರ್ಯರು. ಅಟಲ್‌ಜಿಯವರ ಜನ್ಮದಿನದಂದು ನಾನು ಅವರಿಗೆ ವಂದಿಸುತ್ತೇನೆ. ಅವರ ಉತ್ತಮ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಬ್ಬ ಕಾರ್ಯಕರ್ತೆನಾಗಿ ಅಟಲ್‌ಜಿಯವರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನಗೆ ದೊರೆತಿತ್ತು. ಎಷ್ಟೋ ನೆನಪುಗಳು ಕಣ್ಣ ಮುಂದೆ ತೇಲಿ ಬರುತ್ತವೆ. ಇಂದು ಬೆಳಗೆಯೇ ನಾನು ಟ್ರೇಟ್‌ ಮಾಡಿದಾಗ ಒಂದು ಹಳೆಯ ವಿಡಿಯೋ

\* ಕೃಪೆ : ಆಕಾಶವಾರೆ ಚೆಂಗಳೂರು.

ಕೂಡಾ ಶೇರ್ ಮಾಡಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಟಲ್‌ಜಿ ಅವರ ಸ್ನೇಹದ ಸುರಿಮಳೆಯ ಸೌಭಾಗ್ಯ ಹೇಗೆ ಲಭಿಸುತ್ತಿತ್ತು ಎಂಬುದು ಆ ವಿಡಿಯೋ ನೋಡಿದರೆನೇ ಗೊತ್ತಾಗುತ್ತದೆ.

**ಕ್ರೀಸ್‌ಮಸ್** ದಿನದಂದು, ದೇಶವಾಸಿಗಳಿಗೆ ಉಡುಗೋರೆ ರೂಪದಲ್ಲಿ 2 ಯೋಜನೆಗಳ ಲಾಭ ದೊರೆಯಲಿದೆ. ಒಂದು ರೀತಿಯಲ್ಲಿ 2 ನವೀನತರ ಯೋಜನೆಗಳು ಆರಂಭವಾಗಲಿವೆ. **ಸಂಪೂರ್ಣ ದೇಶದಲ್ಲಿ** ಹ್ಯಾಂಪ್ ಇರಲಿ, ಪಟ್ಟಣವಿರಲಿ, ಒಂದಿದವರಾಗಲಿ, ಅಶ್ವಿಕೆರ್ಟೇ ಆಗಲಿ ಜನರಲ್ಲಿ - ಕಾರ್‌ಲೆಸ್ - ನಗದು ರಹಿತ ಅಂದರೆ ಏನು, ನಗದು ರಹಿತ ವ್ಯಾಪಾರ ಹೇಗೆ ನಡೆಯುತ್ತದೆ. ಹಣವಿಲ್ಲದೇ ಹೇಗೆ ಖರೀದಿ ಮಾಡಲಾಗುತ್ತದೆ ಎಂಬ ಕುರಿತು ಕುಶೂಪಳಿ ಮೂಡಿದೆ. ಪ್ರತಿಯೊಬ್ಬರೂ ಪರಸ್ಪರಿಂದ ತಿಳಿದುಕೊಳ್ಳಲು ಕಲಿಯಲು ಬಯಸುತ್ತಿದ್ದಾರೆ. ಈ ವಿಚಾರಕ್ಕೆ ಮುಷ್ಟಿ ನೀಡಲು, ಮೊಬೈಲ್ ಬ್ಯಾಂಕಿಂಗ್‌ಗೆ ಬಿಲ ನೀಡಲು, ಇ ಪೇಮೆಂಟ್ ಅಭ್ಯಾಸವಾಗಲಿ ಎಂದು ಭಾರತ ಸರ್ಕಾರ, ಗ್ರಾಹಕರಿಗೆ ಮತ್ತು ಸಣ್ಣ ವ್ಯಾಪಾರಿಗಳಿಗೆ ಮೊಲ್ಯಾಫ್ ನೀಡುವ ಯೋಜನೆ ಇಂದಿನಿಂದ ಆರಂಭವಾಗಲಿದೆ. ಗ್ರಾಹಕರಿಗೆ ಮೊಲ್ಯಾಫ್ ನೀಡಲೆಂದು ಮಾಡಿರುವ ಯೋಜನೆ 'ಲ್ಸಿ ಗ್ರಾಹಕ ಯೋಜನೆ' ವ್ಯಾಪಾರಿಗಳಿಗೆ ಮೊಲ್ಯಾಫ್ ನೀಡುವ ಯೋಜನೆ ಡಿಜಿಧನ ವ್ಯಾಪಾರ ಯೋಜನೆಯಾಗಿದೆ. ಇಂದು ಡಿಸೆಂಬರ್ 25, **ಕ್ರೀಸ್‌ಮಸ್** ಉಡುಗೋರೆ ರೂಪದಲ್ಲಿ 15 ಸಾವಿರ ಜನರಿಗೆ ಈ ಸಿಸ್ಟೆಮ್‌ನಲ್ಲಿ ಬಹುಮಾನ ದೊರೆಯಲಿದೆ ಮತ್ತು 15 ಸಾವಿರ ಜನರ ಪ್ರತಿಯೊಬ್ಬರ ಬ್ಯಾಂಕ್ ಇಂಫೋ ಒಂದೊಂದು ಸಾವಿರ ರೂಪಾಯಿ ಜಮೆ ಆಗಲಿದೆ. ಇದು ಇಂದಿಗೆ ಮಾತ್ರ ಸೀಮಿತವಲ್ಲ, ಈ ಯೋಜನೆ ಇಂದು ಆರಂಭಿಸಿ 100 ದಿನಗಳವರೆಗೆ ಮುಂದುವರಿಯಲಿದೆ. ಪ್ರತಿದಿನ 15 ಸಾವಿರ ಜನರಿಗೆ ತಲಾ ಸಾವಿರ ರೂಪಾಯಿ ದೊರೆಯಲಿದೆ. ನೂರು ದಿನಗಳಲ್ಲಿ ಲಕ್ಷ್ಯಿತರ ಕೆಟುಂಬಗಳಿಗೆ ಕೋರ್ಕ್‌ಫ್ಯಾಂಟರ ರೂಪಾಯಿಯ ಉಡುಗೋರೆ ದೊರೆಯಲಿದೆ. ಆದರೆ ಈ ಉಡುಗೋರೆ ಪಡೆಯಲು ನೀವು ಮೊಬೈಲ್ ಬ್ಯಾಂಕಿಂಗ್, ಇ-ಬ್ಯಾಂಕಿಂಗ್, ರೂಪೇಕಾರ್ಡ್, ಯುಪಿಎ, ಯುಎಸ್‌ಎಸ್‌ಡಿ ಹಿಂಗೆ ಹಣ ಸಂದಾಯದ ಎಷ್ಟು ಮೂಲಗಳಿವೆಯೋ ಅವುಗಳನ್ನು



ಬಳಸಬೇಕಾಗುತ್ತದೆ, ಅದನ್ನಾಧರಿಸಿಯೇ ಈ ಮಾಡಲಾಗುವುದು. ಇದರ ಜೊತೆಗೆ ವಾರಕ್ಕೆ ಒಂದು ಬಾರಿ ಇಂಥ ಗ್ರಾಹಕರಿಗೆ ದೊಡ್ಡ ಈ ಇರುತ್ತದೆ, ಇದರಲ್ಲಿ ಬಹುಮಾನ ಕೂಡಾ ಲಕ್ಷಗಟ್ಟಲೇ ಇರುತ್ತದೆ. 3 ತಿಂಗಳ ನಂತರ ಏಪ್ರಿಲ್ 14 ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮಜಯಂತಿ ಇದೆ. ಅಂದು ಒಂದು ಬಂಪರ್ ಈ ಇರುತ್ತದೆ. ಅದರಲ್ಲಿ ಕೋಟಿಗಟ್ಟಲೇ ಬಹುಮಾನವೂ ಇರುತ್ತದೆ. ಡಿಜಿಧನ ವ್ಯಾಪಾರ ಯೋಜನೆಯನ್ನು ಮುಖ್ಯವಾಗಿ ವ್ಯಾಪಾರಿಗಳಿಗೆ ರೂಪಿಸಲಾಗಿದೆ. ವ್ಯಾಪಾರಸ್ಥರು ಸ್ಟಾಃಿಸ್ ಈ ಯೋಜನೆಯಲ್ಲಿ ಪಾಲ್ಯೋಳ್ಟಲಿ ಮತ್ತು ತಮ್ಮ ವ್ಯಾಪಾರವನ್ನು ಕ್ಯಾಶ್‌ಲೆಸ್ ಮಾಡಲು ಗ್ರಾಹಕರನ್ನು ಪಾಲ್ಯೋಳ್ಟುವಂತೆ ಮಾಡಲಿ. ಇಂಥ ವ್ಯಾಪಾರಸ್ಥರಿಗೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು. ಈ ಬಹುಮಾನ ಸಾವಿರಾರು ಸಂಖ್ಯೆಯಲ್ಲಿದೆ. ವ್ಯಾಪಾರಸ್ಥರಿಗೆ ವ್ಯಾಪಾರದ ಜೊತೆಗೆ ಬಹುಮಾನವೂ ದೊರೆಯಲಿದೆ. ಸಮಾಜದ ಎಲ್ಲ ವರ್ಗದವರೂ ಅದರಲ್ಲಿ ವಿಶೇಷವಾಗಿ ಬಡವರು ಮತ್ತು ಕೆಳ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಹಾಗಾಗಿ, ಯಾರು 50 ರೂಪಾಯಿಗಿಂತ ಮೇಲ್ಪಟ್ಟು ಮತ್ತು 3 ಸಾವಿರ ರೂಪಾಯಿಗಿಂತ ಕಡಿಮೆ ಖರೀದಿ ಮಾಡುತ್ತಾರೋ ಅವರಿಗೇ ಇದರ ಲಾಭ ದೊರೆಯುತ್ತದೆ. 3 ಸಾವಿರಕ್ಕಿಂತ ಹೆಚ್ಚಿನ ಖರೀದಿ ಮಾಡುವವರಿಗೆ ಈ ಬಹುಮಾನ ದೊರೆಯುವುದಿಲ್ಲ. ಕಡು ಬಡವರೂ ಕೂಡ ಯುಎಸ್‌ಎಸ್‌ಡಿ ಬಳಸಿ ಫೀಚರ್ ಮೋನ್ ಇಲ್ಲವೇ ಸಾಧಾರಣ ಮೋನ್ ಬಳಸಿ ಅವಶ್ಯಕ ವಸ್ತುಗಳನ್ನು ಖರೀದಿಸಬಹುದು. ಮಾರಾಟ ಮಾಡಬಹುದು. ಮತ್ತು ಹಣ ಸಂದಾಯ ಕೂಡಾ ಮಾಡಬಹುದು. ಇವರಲ್ಲದೂ ಈ ಬಹುಮಾನದ ಯೋಜನೆಯ ಫಲಾನುಭವಿಗಳಾಗಬಹುದು. ಗ್ರಾಮೀಣ ಭಾಗದಲ್ಲಿ ಜನರು ಎಜ್ಪಿಎಸ್ ಮೂಲಕ ಖರೀದಿ ಮತ್ತು ಮಾಡಬಹುದು ಮತ್ತು ಬಹುಮಾನ ಗೆಲ್ಲಿಬಹುದಾಗಿದೆ.

ಇಂದು ಭಾರತದಲ್ಲಿ 30 ಕೋಟಿ ರುಪೇ ಕಾಡ್‌ಗಳಿವೆ. ಅದರಲ್ಲಿ 20 ಸಾವಿರದೆಷ್ಟು ಜನರಿಂದ ಖಾತೆ ಹೊಂದಿದ ಬಡವರೆ ಬಳಿ ಇವೆ ಎಂದರೆ ಬಹಳಷ್ಟು ಜನರಿಗೆ ಆಶ್ಚರ್ಯವಾಗಬಹುದು, ಈ 30 ಕೋಟಿ ಜನರು ತಕ್ಷಣದಿಂದಲೇ ಈ ಯೋಜನೆಯಲ್ಲಿ ಪಾಲ್ಯೋಳ್ಟಬಹುದಾಗಿದೆ. ದೇಶದ ಜನತೆ ಈ ವ್ಯವಸ್ಥೆಯಲ್ಲಿ ಆಸ್ತಿವಹಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಅಕ್ಕಪಕ್ಷದಲ್ಲಿರುವ ಯುವಕರಿಗೆ ಖಂಡಿತ ಇದು ಗೊತ್ತಿರುತ್ತದೆ. ನೀವು ಅವರನ್ನು ಕೇಳಿ ತಿಳಿದುಕೊಳ್ಳಬಹುದು. ನಿಮ್ಮ ಮನೆಯಲ್ಲಿ 10ನೇ ಇಲ್ಲ 12ನೇ ತರಗತಿಯ ಮಕ್ಕಳಿರಬಹುದು, ಅವರೂ ಇದನ್ನು ನಿಮಗೆ ಕಲಿಸಬಹುದಾಗಿದೆ. ಇದು ತುಂಬಾ ಸರಳವಾಗಿದೆ. ನೀವು ಮೊಬೈಲ್ ಫೋನ್‌ನಲ್ಲಿ ವ್ಯಾಟ್‌ಆಪ್‌ ಬಳಸಿದೆಷ್ಟೇ ಸರಳವಾಗಿದೆ. ನನ್ನ ತ್ರೀತಿಯ ದೇಶವಾಸಿಗಳೇ, ದೇಶದಲ್ಲಿ ಟಿಕ್‌ಎಲ್‌ಜಿ ಹೇಗೆ ಬಳಸಬೇಕು, ಇ-ಪೇಮೆಂಟ್ ಹೇಗೆ ಮಾಡಬೇಕು, ಆನ್‌ಲೈನ್ ಪೇಮೆಂಟ್ ಹೇಗೆ ಮಾಡಬೇಕು ಎಂಬ ಕುರಿತು ಜಾಗ್ರತ್ತಿ ಬಹಳ ವೇಗವಾಗಿ ಹಬ್ಬಿತಿದೆ. ಕಳಿದ ಕೆಲವೇ ದಿನಗಳಲ್ಲಿ ನಗದು ರಹಿತ ವ್ಯಾಪಾರ, ಸುಮಾರು ಶೇಕಡಾ 200 ರಿಂದ 300 ರಷ್ಟು ವ್ಯಾದಿಯಾಗಿದೆ. ಇದನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬಹುದೊಡ್ಡ ನಿರ್ಣಯ ತೆಗೆದುಕೊಂಡಿದೆ. ಇದು ಎಂಥ ದೊಡ್ಡ ನಿರ್ಣಯ ಎಂಬುದರ ಕುರಿತು ವ್ಯಾಪಾರಸ್ಥರು ಉಂಟಿಸಬಹುದು. ಯಾವ ವ್ಯಾಪಾರ ಡಿಜಿಟಲ್ ವ್ಯವಹಾರ ಮಾಡುತ್ತಾರೋ, ತಮ್ಮ ವ್ಯವಹಾರದಲ್ಲಿ ನಗದಿನ ಬದಲಾಗಿ ಆನ್‌ಲೈನ್ ಪೇಮೆಂಟ್ ಪದ್ಧತಿ ಅಳವಡಿಸಿಕೊಳ್ಳತಾರೋ ಅಂಥ ವ್ಯಾಪಾರಿಗಳಿಗೆ ಇನ್‌ಕಂ ಟ್ರೌಕ್ ಮತ್ತು ಕೊಳ್ಳಿಸಲಾಗಿದೆ.

ನಾನು ದೇಶದ ಎಲ್ಲ ರಾಜ್ಯಗಳನ್ನೂ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಅಭಿನಂದಿಸುತ್ತೇನೆ. ಎಲ್ಲರೂ ತಮ್ಮ ತಮ್ಮ ರೀತಿಯಲ್ಲಿ ಈ ಅಭಿಯಾನವನ್ನು ಮುಂದುವರಿಸಿದ್ದಾರೆ. ಅಂಥುದ ಮುಖ್ಯಮಂತ್ರಿ ಶ್ರೀಯುತ ಚಂದ್ರಭಾಬು ನಾಯಕ್ಕು ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಗಿದೆ. ಅದು ಈ ಕುರಿತಾದ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ನಾನು ಗಮನಿಸಿದ್ದೇನೆ. ಅಸ್ತಾಂ ಸರ್ಕಾರ

ಆಸ್ತಿ ಮತ್ತು ವ್ಯಾಪಾರದ ಲೈಸೆನ್ಸ್ ಮುಲ್ಕವನ್ನು ಡಿಜಿಟಲ್ ಪಾವತಿ ಮಾಡಿದರೆ ಅವರಿಗೆ ಶೇ. 10 ರಷ್ಟು ರಿಯಾಯಿತಿ ನೀಡಲು ನಿರ್ಣಯ ಕೈಗೊಂಡಿದೆ ಎಂದು ನನಗೆ ಯಾರೋ ಹೇಳಿದರು. ಗ್ರಾಮೀಣ ಬ್ಯಾಂಕ್‌ನ ಶಾಖೆಗಳಲ್ಲಿ ಶೇ. 75 ರಷ್ಟು ಗ್ರಾಹಕರಿಂದ ಜನವರಿಯಿಂದ ಮಾಚ್‌ ಒಳಗೆ ಕೆಣಿಷ್ಟು 2 ಬಾರಿ ಡಿಜಿಟಲ್ ವ್ಯವಹಾರ ಮಾಡಿಸಿದರೆ ಬ್ಯಾಂಕಿನವರಿಗೆ ಸರ್ಕಾರದಿಂದ 50 ಸಾವಿರ ರೂಪಾಯಿ ಬಹುಮಾನ ದೊರೆಯಲಿದೆ. 31 ಮಾರ್ಚ್ 2017 ರೋಳಿಗೆ ಒಂದೊಮ್ಮೆ 100% ಡಿಜಿಟಲ್ ಟ್ರಾನ್ಸ್‌ಫೋನ್‌ನಲ್ಲಿ ತೊಡಗಿಕೊಳ್ಳುವ ಗ್ರಾಮಗಳಿಗೆ ಸರ್ಕಾರದಿಂದ ಉತ್ತಮ ಪಂಚಾಯತ್ ಘಾರ ಡಿಜಿ-ಟ್ರಾನ್ಸ್‌ಫೋನ್ ಯೋಜನೆಯಡಿ 5 ಲಕ್ಷ ರೂಪಾಯಿ ಬಹುಮಾನ ನೀಡಲು ಫೋಂಟೆ ಮಾಡಲಾಗಿದೆ. ಯಾವ ರೈತರು ಬೀಜ ಮತ್ತು ಗೊಬ್ಬರ ಖಿರೀದಿಗೆ ಸಂಪೂರ್ಣ ಡಿಜಿಟಲ್ ಪಾವತಿ ಮಾಡುವರೋ ಅಂಥ ಮೊದಲ 10 ರೈತರಿಗೆ ಡಿಜಿಟಲ್ ಕ್ರೆಡಿಟ್ ಶೀರೋಮಣಿ ಸಾಧ್ಯಾನಂದ ಜೊತೆಗೆ ಅಸ್ವಾಂ ಸರ್ಕಾರದವರು 5 ಸಾವಿರ ರೂಪಾಯಿ ಬಹುಮಾನ ನೀಡುತ್ತಿದ್ದಾರೆ. ನಾನು ಅಸ್ವಾಂ ಸರ್ಕಾರವನ್ನು ಮತ್ತು ಇದೇ ರೀತಿಯ ಉಪಕ್ರಮಗಳನ್ನು ತೆಗೆದುಕೊಂಡ ಎಲ್ಲ ಸರ್ಕಾರಗಳನ್ನು ಅಭಿನಂದಿಸುತ್ತೇನೆ. ಸಾಕಷ್ಟು ಸಂಪ್ರ ಸಂಸ್ಥೆಗಳು ಕೂಡ ಗ್ರಾಮೀಣ ಬಡ ರೈತರಲ್ಲಿ ಡಿಜಿಟಲ್ ವ್ಯವಹಾರಕ್ಕೆ ಹೇಳ್ತಾಡ ನೀಡಲು ಸಾಕಷ್ಟು ಸಫಲ ಪ್ರಯತ್ನ ಮಾಡಿವೆ. ಗೊಬ್ಬರಗಳನ್ನು ತಯಾರಿಸುವ ಜೀವನೋವ್ಹಾಸಿ ಗುರುತಾ ನರ್ಮದಾ ವ್ಯಾಲಿ ಘಟ್ಟಿಲ್‌ಸರ್ ಮತ್ತು ಕೆಮಕಲ್ ಲಿಮಿಟೆಡ್‌ನವರು ರೈತರಿಗೆ ಅನುಕೂಲವಾಗಲೆಂದು ಗೊಬ್ಬರ ಮಾರಾಟದ ಸ್ಥಳಗಳಲ್ಲಿ ಒಂದು ಸಾವಿರ ಪೋರ್ಸ್ ಮಣಿಸ್‌ಗಳನ್ನು ಅಳವಡಿಸಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ 35 ಸಾವಿರ ರೈತರಿಗೆ 5 ಲಕ್ಷ ಗೊಬ್ಬರದ ಜೀಲಗಳನ್ನು ಡಿಜಿಟಲ್ ಪಾವತಿ ಮೂಲಕ ಮಾರಾಟ ಮಾಡಿದ್ದಾರೆ ಮತ್ತು ಇದೆಲ್ಲ ಕೇವಲ 2 ವಾರದಲ್ಲಿ ಸಾಧಿಸಿದ್ದಾರೆ. ಮೋಜಿನ ಸರ್ಗತಿ ಎಂದರೆ ಜೀವನೋವ್ಹಾಸಿ ಯವರ ಗೊಬ್ಬರ ಮಾರಾಟದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 27 ರಷ್ಟು ವ್ಯಾಪಾರಿಗೆ.

ಸೋದರ ಸೋದರಿಯರೇ, ನಮ್ಮ ಅಧ್ಯ ವ್ಯವಸ್ಥೆಯಲ್ಲಿ, ನಮ್ಮ ಜೀವನ ವ್ಯವಸ್ಥೆಯಲ್ಲಿ ಅಸಂಘಟಿತ ವಲಯ



ಬಹುದೊಡ್ಡದು. ಹೆಚ್ಚಿನ ಪ್ರಮಾಣದಲ್ಲಿ ಇಂಥವರ ಕೂಲಿ ಹಣವನ್ನು ಇಲ್ಲವೇ ಸಂಬಳವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಕಾರ್ಮಿಕರ ಶೋಷಣೆಯೂ ಆಗುತ್ತದೆ ಎಂಬುದು ನಮಗೆ ಗೊತ್ತು. ನೂರು ರೂಪಾಯಿ ಸಿಗರ್ಜೆಕೆದ್ದಲ್ಲಿ ಕೇವಲ 80 ರೂಪಾಯಿ ದೊರೆಯಲ್ಲಿದೆ. 80 ರೂಪಾಯಿ ದೊರೆಯಬೇಕೆದ್ದಲ್ಲಿ 50 ರೂಪಾಯಿ ದೊರೆಯಲ್ಲಿದೆ. ಅಲ್ಲದೆ ಇವರು ಇನ್‌ಶ್ರೀರ್ನ್‌ನಂಧ ಆರೋಗ್ಯ ಕ್ಷೇತ್ರದ ಹಲವಾರು ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ. ಆದರೆ ಈಗ ನಗದು ರಹಿತ ಪಾವತಿ ಆಗ್ತಾ ಇದೆ. ಹಣ ನೇರವಾಗಿ ಬ್ಯಾಂಕಿಗೆ ಜಮಾ ಆಗ್ತಾ ಇದೆ. ಒಂದು ರೀತಿ ಅಸಂಘಟಿತ ವಲಯ ಸಂಘಟಿತಗೊಳ್ಳುತ್ತಿದೆ. ಶೋಷಣೆ ಕೊನೆಗೊಳ್ಳುತ್ತಿದೆ. ಪಡೆಯುವ ಹಣದಲ್ಲಿ ಕಡಿತಗೊಳ್ಳುವುದೂ ಕೊನೆಗೊಳ್ಳುತ್ತಿದೆ. ಕಾರ್ಮಿಕರಿಗೆ ಬಡವರಿಗೆ ತಮ್ಮ ಮಾರ್ಫ್ ಹಣ ಸಿಗುವುದು ಸಾಧ್ಯವಾಗುತ್ತದೆ. ಜೊತೆಗೆ ತಮ್ಮ ಹಕ್ಕಿನ ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಮ್ಮ ದೇಶ, ಅತೀ ಹೆಚ್ಚು ಯುವಕರಿರುವಂಥ ದೇಶ. ಟೆಕ್ನಾಲಜಿ ಎಂಬುದು ನಮಗೆ ಸಹಜ ಸಾಧ್ಯ ಭಾರತದಂತಹ ದೇಶ ಈ ಕ್ಷೇತ್ರದಲ್ಲಿ ಮುಂಚೊಣಿಯಲ್ಲಿರಬೇಕು. ನಮ್ಮ ಯುವಕರು ಸ್ವಾರ್ಥ ಅರ್ವಾನಿಂದಾಗಿ ಬಹಳ ಪ್ರಗತಿ ಸಾಧಿಸಿದ್ದಾರೆ. ಇ ಡಿಜಿಟಲ್ ಶೀರೋಮಣಿ ಒಂದು ಸುವಣ್ಣಾವಕಾಶವಾಗಿದೆ. ನಮ್ಮ ಯುವಕರು ಹೊಸ ಹೊಸ ಇಡಿಯಾಗಳು ಟೆಕ್ನಾಲಜಿಗಳಿಂದ, ಹೊಸ ಪದ್ಧತಿಗಳಿಂದ ಈ ಕ್ಷೇತ್ರಕ್ಕೆ ಎಪ್ಪು ಬಲ ನೀಡಲು ಸಾಧ್ಯವೋ ಅಪ್ಪು ನೀಡಬೇಕು. ಆದರೆ ದೇಶವನ್ನು ಕಮ್ಮ ಹಣ,

ಮತ್ತು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ ಈ ಅಭಿಯಾನದಲ್ಲಿ ಸಂಪೂರ್ಣ ಶಕ್ತಿಯೊಂದಿಗೆ ಒಗ್ಗುದಬೇಕಾಗಿದೆ.

ನನ್ನ ತ್ರೀತಿಯ ದೇಶ ಬಾಂಧವರೇ, ನಾನು ಪ್ರತಿ ಬಾರಿಯೂ ಮನದಾಳದ ಮಾತಿಗೆ ಮೊದಲು ನಿಮ್ಮ ಸಲಹೆ ಸೂಚನೆಗಳನ್ನು ನೀಡಿ, ನಿಮ್ಮ ವಿಚಾರಗಳನ್ನು ಹಂಚಿಕೊಳ್ಳು ಎಂದು ಆಗ್ರಹಿಸುತ್ತೇನೆ. ಈ ಬಾರಿ ಮ್ಯಾರ್ಗ್ ಮತ್ತು ನರೇಂದ್ರ ಮೋದಿ ಆಪ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಲಹಗಳು ಬಂದವು, ಅವುಗಳಲ್ಲಿ ಶೇ. 80 ರಿಂದ 90 ರಷ್ಟು ಕಮ್ಮ ಹಣ, ಭ್ರಷ್ಟಾಚಾರ ನಿಮೂಲನೆ ವಿರುದ್ಧ ಹೋರಾಟದ ಕುರಿತಾಗಿವೆ ಮತ್ತು ನೋಟು ಅಮಾನ್ಯಗೊಳಿಸಿದ ಕುರಿತು ಜನರು ಜಚ್ಚ ಮಾಡಿದ್ದಾರೆ. ಈ ಎಲ್ಲ ಪತ್ರಗಳನ್ನು ಅವಲೋಕಿಸಿದಾಗ ಮೇಲ್ಮೈಟಕ್ಕೆ ಅವನ್ನು 3 ವಿಭಾಗಗಳಾಗಿ ವಿಂಗಡಿಸುತ್ತಿದ್ದೇನೆ. ಕೆಲ ಜನರು, ಸಾಮಾನ್ಯ ಜನತೆಗೆ ಹೇಗೆ ಕಷ್ಟವಾಗುತ್ತಿದೆ, ಯಾವ ರೀತಿಯ ಅನಾನುಕೂಲಗಳಾಗುತ್ತಿವೆ ಎಂಬುದರ ಬಗೆ ಸವಿಸ್ತಾರವಾಗಿ ಬರೆದಿದ್ದಾರೆ. ದೇಶದ ವಿಳೀಗಾಗಿ ಇಷ್ಟೆಷ್ಟೆ ಪವಿತ್ರ ಕೆಲಸ ಮಾಡಿದರೂ ಎಲ್ಲಲ್ಲಿ ಎಂತೆಂಥ ಗಲಾಟಗಳು ನಡೆಯುತ್ತಿವೆ. ಹೇಗೆ ಅನ್ಯಾಯದ ಹೋಸ ರೂಪಗಳ ಅವಿಷ್ಯಾರವಾಗುತ್ತಿದೆ ಎಂಬುದರ ಕುರಿತು ಪತ್ರ ಬರೆದ ಇನ್ನೊಂದು ಗುಂಪು ಉಲ್ಲೇಖಿಸಿದೆ. ಈಗಾಗಲೇ ತೆಗೆದುಕೊಂಡ ಕ್ರಮಗಳನ್ನು ಹೇಳ್ತಾಹಿಸುವುದರ ಜೊತೆಗೆ ಈ ಹೋರಾಟವನ್ನು ಮುಂದುವರಿಸಬೇಕು, ಕಮ್ಮ ಹಣ, ಭ್ರಷ್ಟಾಚಾರ ಸಂಪೂರ್ಣ ನಿಮೂಲನೆ ಆಗಬೇಕು, ಅದಕ್ಕಾಗಿ ಇನ್ನಷ್ಟು ಕರೋರ ನಿರ್ಧಾರಗಳನ್ನು

ತೆಗೆದುಕೊಳ್ಳಬೇಕಾದಲ್ಲಿ ಹಿಂಜರಿಯಬಾರದು ಎಂದು ಹುರಿದುಂಬಿಸಿ ಬರೆದ ಜನರೂ ಇದ್ದಾರೆ.

ಇಪ್ಪೊಂದು ಪತ್ರಗಳನ್ನು ಬರೆದು  
ನನಗೆ ಸಹಾಯ ಮಾಡಿದ್ದಕ್ಕೆ ನಾನು ದೇಶದ  
ಜನತೆಗೆ ಖರೀದೀಯಾಗಿದ್ದೇನೆ. ಶ್ರೀಯುತ  
ಗುರುಮಠಿ ಕೇವಲ ಅವರು ಮೃಗೋಗ ಪತ್ರ  
ಬರೆದು, ಕಟ್ಟುಹಣದ ತಡೆಗೆ ಕ್ಯಾಸ್‌ಗಳಿಂದ ಕುಮ  
ಪ್ರಶಂಸನಾರ್ಥವಾಗಿದೆ, ಆದರೆ ಸಾಮಾನ್ಯ  
ನಾಗರಿಕನಿಗೆ ತೊಂದರೆಗಳಾಗುತ್ತಿವೆ.  
ಆದರೆ ನಾವೆಲ್ಲರೂ ಭೂಪ್ರಾಜಾರದ  
ವಿರುದ್ಧ ಹೋರಾಡುತ್ತಿದ್ದೇವೆ. ಅಲ್ಲದೆ ಈ  
ಹೋರಾಟದಲ್ಲಿ ನಮ್ಮ ಪಾಲುದಾರಿಕೆ ಬಗ್ಗೆ  
ನಮಗೆ ಸಂತೋಷವಿದೆ. ನಾವು ಕಟ್ಟುಹಣ  
ಮತ್ತು ಭೂಪ್ರಾಜಾರದ ವಿರುದ್ಧ ಸೈನಿಕರಂತೆ  
ಹೋರಾಡುತ್ತಿದ್ದೇವೆ.

ಗುರುಮಣಿ ಕೇವಲ ಅವರೇನು  
 ಬರೆದಿದ್ದಾರೆಯೋ ದೇಶದ ಮೂಲೆ  
 ಮೂಲಯಿಂದ ಇಡೀ ಭಾವನೆ ಹೊರ  
 ಹೊಮ್ಮುತ್ತಿದೆ. ನಾವೆಲ್ಲ ಇದನ್ನು  
 ಅನುಭವಿಸುತ್ತಿದ್ದೇವೆ. ಆದರೆ ಜನತೆ  
 ಕಷ್ಟ ಅನುಭವಿಸುತ್ತಿದ್ದರೆ, ತೊಂದರೆ  
 ಪಡುತ್ತಿದ್ದರೆ ಅದನ್ನು ಕಂಡು ಯಾರಿಗೆ  
 ತಾನೇ ಸಂಕಟವಾಗುವದಿಲ್ಲ. ನಿಮಗೆ  
 ಎಷ್ಟು ಸಂಕಟವಾಗುತ್ತದೆಯೋ ಅಷ್ಟೇ  
 ನನಗೂ ಆಗುತ್ತದೆ. ಆದರೆ ಒಂದು  
 ಉತ್ತಮ ಧೈಯಕ್ಕಾಗಿ, ಉನ್ನತ ಮಟ್ಟದ  
 ಉದ್ದೇಶವನ್ನು ಸಾಧಿಸಲು ನಿಷ್ಪೇಯಿಂದ  
 ಕೆಲಸ ಮಾಡಿದರೆ ಈ ಕಷ್ಟ, ದುಃಖ ಮತ್ತು  
 ತೊಂದರೆಗಳ ಮಧ್ಯೆಯೂ ದೇಶದ ಜನತೆ  
 ಧೈಯದಿಂದ ಎದೆಯೋಡ್ದಿ ನಿರಂತಿರುತ್ತಾರೆ.  
 ಈ ಜನರೇ ನಿಜವಾಗಿಯೂ ಏಜಂಟ್ಸ್  
 ಆಫ್ ಜೇಂಜ್ ಅಂದರೆ ಬಡಲಾವಣೆಯ  
 ಹರಿಕಾರರಾಗಿದ್ದಾರೆ. ನಾನು ಜನತೆಯನ್ನು  
 ಇನ್ನೊಂದು ಕಾರಣಕ್ಕಾಗಿಯೂ  
 ಅಭಿನಂದಿಸುತ್ತೇನೆ. ಅವರು ಕೇವಲ  
 ಕಷ್ಟಗಳನ್ನು ಅನುಭವಿಸುವುದಷ್ಟೇ ಅಲ್ಲದೇ  
 ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದ ಆ  
 ಆಯ್ದು ಜನರಿಗೆ ಸರಿಯಾದ ಉತ್ತರವನ್ನೂ  
 ನೀಡಿದ್ದಾರೆ. ಎಷ್ಟೊಂದು ಗಾಳಿ ಸುದ್ದಿಗಳನ್ನು  
 ಹಬಿಸಲಾಗಿತ್ತು. ಭ್ರಮಾಜಾರ ಮತ್ತು  
 ಕಷ್ಟ ಹಣದ ವಿರುದ್ಧದ ಹೋರಾಟಕ್ಕೆ  
 ಮೂಲಭೂತವಾದದ ಲೇಪವನ್ನು ಹಚ್ಚುವ  
 ಪ್ರಯತ್ನಗಳೂ ನಡೆದವು. ಯಾರೋ  
 ನೋಟಿನ ಮೇಲೆ ಬರೆದ ಸ್ವೀಲಿಂಗ್ ತಪ್ಪಾಗಿದೆ  
 ಎಂದು ಗಾಳಿ ಮಾತು ಮಟ್ಟಿಸಿದರೆ,



ಇನ್ನಾರೋ ಉಪ್ಪಿನ ಬೆಲೆ ಹೆಚ್ಚಾಗಿದೆ ಎಂದು, ಮತ್ತಾರೋ 2000 ಮುಖಿ ಬೆಲೆಯ ನೋಟುಗಳೂ ರದ್ದಾಗಲಿವೆ ಎಂದು 500 ಮತ್ತು 100 ಮುಖಿ ಬೆಲೆಯ ನೋಟುಗಳು ರದ್ದಾಗಲಿವೆ ಎಂದು ವರದಂತಿ ಹುಟ್ಟಿಸಿದ್ದರು. ಆದರೆ ನಾನು ಗಮನಿಸಿದ್ದೇನೆ ವಿಭಿನ್ನ ವರದಂತಿಗಳ ಹೊರತಾಗಿಯೂ ದೇಶದ ಜನತೆಯ ಮನಸ್ಸನ್ನು ಯಾರೂ ಕಡಡಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ, ಎಷ್ಟೋ ಜನ ಮೃದಾನಕೆ ಇಳಿದು ತಮ್ಮ ಕ್ರಿಯೆಟಿವಿಟಿ ಮೂಲಕ, ತಮ್ಮ ಬುದ್ಧಿ ಶಕ್ತಿಯ ಮೂಲಕ, ವರದಂತಿ ಹುಟ್ಟಿಸುವವರ ಮುಖಿವಾಡವನ್ನೂ ಕಳಬಿ ಸತ್ಯವನ್ನು ಹಿಡಿದೆತ್ತಿದರು. ಜನರ ಈ ಸಾಮಧ್ಯಕ್ಕೆ ನೂರಾರು ನಮನಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,  
125 ಕೋಟಿ ಜನತೆ ನಮ್ಮೊಂದಿಗೆ ಇದ್ದಾಗ  
ಯಾವುದೂ ಅಸಂಭವವಲ್ಲ ಎಂಬುದು ನನ್ನ  
ಅನುಭವಕ್ಕೆ ಬರುತ್ತಿದೆ. ನಾನು ಪ್ರತಿಕ್ಷಣವೂ  
ಅದನ್ನು ಅನುಭವಿಸುತ್ತಿದ್ದೇನೆ. ಜನತಾ  
ಜನಾರ್ಥನರೇ ಈಶ್ವರನ ಸ್ವರೂಪವಾದರ್ದಿಂದ  
ಅವರ ಆಶೀರ್ವಾದ ಆ ಪರಮಾತ್ಮನ  
ಆಶೀರ್ವಾದವಾಗಿ ಪರಿಣಮಿಸುತ್ತದೆ.  
ಭೃಷ್ಣಾಚಾರ ಮತ್ತು ಕಪ್ಪು ಹಣಿದ  
ವಿರುದ್ಧದ ಮಹಾಯಜ್ಞದಲ್ಲಿ ಸಂಪೂರ್ಣ  
ಉತ್ಪಾದದಿಂದ ಭಾಗವತಿಸಿದ್ದ ಕ್ಷಾಗಿ ದೇಶದ  
ಜನರಿಗೆ ಧನ್ಯವಾದ ತಿಳಿಸುತ್ತೇನೆ. ಅವರಿಗೆ  
ನಮಸ್ಕರಿಸುತ್ತೇನೆ. ಸದನದಲ್ಲಿ ಭೃಷ್ಣಾಚಾರ  
ಮತ್ತು ಕಪ್ಪು ಹಣಿದ ವಿರುದ್ಧ ನಡೆಯುತ್ತಿರುವ  
ಹೋರಾಟದಲ್ಲಿ ರಾಜಕೀಯ ಪಕ್ಷಗಳ ಮತ್ತು  
ಪೂಲಿಟಿಕಲ್ ಫಂಡಿಂಗ್‌ನ ಸಂಬಂಧದಲ್ಲಿ  
ವಿಸ್ತರ ಚರ್ಚೆ ನಡೆಯಲ್ಲಿ ಎಂದು ನಾನು  
ಬಯಸುತ್ತಿದ್ದೆ. ಒಂದೊಮ್ಮೆ ಸದನದ ಕಲಾಪ  
ನಡೆದಿದ್ದರೆ ಉತ್ತಮ ಚರ್ಚೆ ನಡೆಯುತ್ತಿತ್ತು.  
ಯಾರೋ ರಾಜಕೀಯ ಪಕ್ಷಗಳಿಗೆ ಎಲ್ಲವೂ  
ಮುಕ್ತವಾಗಿದೆ ಎಂದು ಸುಧಿ ಹಣಿಸುತ್ತಿದ್ದಾರೆ  
ಅದ್ಲು ಸುಖ್ಯ ಕಾನೂನು ಎಲ್ಲರಿಗೂ ಒಂದೇ.  
ವೃಕ್ಷಯಾಗಲೀ, ಸಂಘಟನೆಯಾಗಲೀ  
ಇಲ್ಲವೇ ರಾಜಕೀಯ ಪಕ್ಷವಾಗಲೀ ಎಲ್ಲರೂ  
ಕಾನೂನು ಪಾಲನೆ ಮಾಡಲೇಬೇಕು.  
ಯಾರು ಮುಕ್ತವಾಗಿ ಭೃಷ್ಣಾಚಾರ

ಮತ್ತು ಕಪ್ಪಹಣದ ಸಮರ್ಥನೆಯನ್ನು  
ಮಾಡಲಾರರೋ ಅವರು ಸರ್ಕಾರದ  
ಲೋಪ ದೋಷಗಳನ್ನು ಹುಡುಕುವುದರಲ್ಲಿ  
ನಿರತರಾಗಿರುತ್ತಾರೆ. ಪದೇ ಪದೇ ಏಕೆ  
ನಿಯಮ ಬದಲಾವಣೆ ಮಾಡಲಾಗುತ್ತದೆ  
ಎಂಬ ಮಾತ್ರ ಬರುತ್ತದೆ. ಈ ಸರ್ಕಾರ  
ಇರುವುದು ಜನತಾ ಜನಾರ್ಥನರಿಗಾಗಿ.  
ಜನತೆಯಿಂದ ನಿರಂತರವಾಗಿ ಖೀಡೊಬ್ಬಾಕ್  
ತೆಗೆದುಕೊಳ್ಳುವ ಕೆಲಸವನ್ನು ಸರ್ಕಾರ  
ಮಾಡುತ್ತದೆ. ಜನತಾ ಜನಾರ್ಥನರಿಗೆ ಎಲ್ಲಿ  
ಕಪ್ಪಗಳಾಗುತ್ತಿವೆ, ಯಾವ ನಿಯಮದಿಂದಾಗಿ  
ತೋಂದರೆ ಆಗುತ್ತಿದೆ, ಅದಕ್ಕೆ ಯಾವ  
ಮಾರ್ಗಾರ್ಥಾಯಿವಿದೆ ಎಂದು ಸರ್ಕಾರ  
ಸಂಪೇದನಶೀಲವಾಗಿರುವುದರಿಂದ, ಜನತಾ  
ಜನಾರ್ಥನರ ಸುಖ ಸೌಲಭ್ಯಗಳನ್ನು  
ದೃಷ್ಟಿಯಲ್ಲಿಟ್ಟುಕೊಂಡು ಏನೆಲ್ಲ  
ನಿಯಮಗಳನ್ನು ಬದಲಿಸಬೇಕಾಗುತ್ತದೆಯೋ  
ಅದನ್ನು ಬದಲಿಸುತ್ತದೆ. ಇನ್ನೊಂದೆಡೆ ನಾನು  
ಕಳೆದ ತಿಂಗಳು 4ನೇ ತಾರೀಖಿನಂದು  
ಮೊದಲನೇ ದಿನವೇ ಹೇಳಿದ್ದೆ, ಈ  
ಮೋರಾಟ ಅಸಾಮಾನ್ಯವಾದುದು

ಎಂದು. 70 ವರ್ಷಗಳಿಂದ ಮೇಲೆಸ  
ಮತ್ತು ಭೃಷ್ಪಾಚಾರದ ವ್ಯವಹಾರಗಳಲ್ಲಿ  
ಯಾವೆಲ್ಲ ಶಕ್ತಿಗಳು ಕೈಗೂಡಿಸಿವೇ? ಅವರ  
ಶಕ್ತಿ ಎಷ್ಟು? ಇಂಥವರೊಂದಿಗೆ ನಾನು  
ಪ್ರಯೋಜಿಗೆ ಇಳಿದಾಗ ಅವರು ಕೂಡ  
ಸರ್ಕಾರವನ್ನು ಸೋಲಿಸಲು ನಿತ್ಯವೂ ಹೊಸ  
ಮಾರ್ಗಗಳನ್ನು ಅನುಸರಿಸುತ್ತಾರೆ. ಅವರು  
ಹೊಸ ದಾರಿಗಳನ್ನು ಹುಡುಕಿದಾಗ ನಾವು  
ತಿರುಗೇಣು ನೀಡಲು ಹೊಸ ಮಾರ್ಗ  
ಕಂಡುಕೊಳ್ಳಲೇಬೇಕಳ್ಳವೇ. ನೀನು ಸೇರಾದೆ  
ನಾನು ಸವ್ವಾ ಸೇರು. ಏಕೆಂದರೆ ನಾವು  
ಭೃಷ್ಪಾಚಾರಿಗಳನ್ನು ಕೆಪ್ಪ ಹಣವನ್ನು  
ಮತ್ತು ಅಕ್ರಮಗಳನ್ನು ನಾಶಪಡಿಸಲು  
ನಿರ್ಧರಿಸಿದ್ದೇವೆ, ಇನ್ನೊಂದರೆ ಎಷ್ಟೋಂ  
ಜನರು ಬರೆದ ಪತ್ರಗಳಲ್ಲಿ ಯಾವ ರೀತಿಯ  
ಗಲಾಟಿಗಳು ಆಗುತ್ತಿವೆ, ಎಂಧ ಹೊಸ  
ಮಾರ್ಗಗಳನ್ನು ಹುಡುಕಲಾಗುತ್ತಿದೆ ಎಂಬ  
ಚೆಚ್ಚೆ ಆಗಿದೆ.

ನನ್ನ ಪ್ರಿಯ ದೇಶಬಾಂದವರನ್ನು  
 ಒಂದು ವಿಷಯದ ಕುರಿತು ಹಾದಿಕವಾಗಿ  
 ಅಭಿನಂದಿಸುವುದು ಸ್ತೋನೆ. ದಿನವೂ ಜನರು  
 ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ, ಹಣವನ್ನು  
 ವಶಪಡಿಸಿಕೊಳ್ಳಲಾಗುತ್ತಿದೆ. ದಾಳಿಗಳು  
 ನಡೆದಿವೆ. ಈ ಲೋಕಕ್ಕೆ ಜನರೇ ಸಿಕ್ಕಿ ಬೀಳುತ್ತಿದ್ದಾರೆ,  
 ಇದೆಲ್ಲವನ್ನೂ ನೀವು ತೀವಿ ವಾಹಿನಿಗಳ

ಸುದ್ದಿಯಲ್ಲಿ ನೋಡ್ತೂ ಇರಬಹುದು. ಇದು ಹೇಗೆ ಸಾಧ್ಯವಾಯ್ತು, ನಾನು ಒಳಗುಟ್ಟ ಹೇಳಿಬಿಡಲೇ, ಗುಟ್ಟ ಏನಪ್ಪು ಅಂದ್ರೆ ಎಲ್ಲ ಮಾಹಿತಿ ನೆನಗೆ ಜನರಿಂದಲೇ ದೊರೆಯುತ್ತಿದೆ. ಸರ್ಕಾರಿ ವ್ಯವಸ್ಥೆಯಿಂದ ಏನೆಲ್ಲ ಮಾಹಿತಿ ಲಭ್ಯವಾಗುತ್ತದೆಯೋ ಅದಕ್ಕಿಂತ ಎಮ್ಬೋ ಪಟ್ಟ ಹೆಚ್ಚು ಸಾಮಾನ್ಯ ನಾಗರಿಕರಿಂದ ಮಾಹಿತಿ ದೊರೆಯುತ್ತಿದೆ. ಜನಸಾಮಾನ್ಯರ ಜಾಗರೂಕತೆಯಿಂದಲೇ ನಮಗೆ ಹೆಚ್ಚಿನ ಸಫಲತೆ ದೊರೆಯುತ್ತಿದೆ. ಯಾರೇ ಆಗಲಿ ಕಲ್ಪನೆ ಮಾಡಬಹುದು - ನನ್ನ ದೇಶದ ಜಾಗ್ಯತ ನಾಗರಿಕರು ಇಂಥ ವಿಷಯಗಳನ್ನು ಬಯಲಿಗಳಿಂದ ಎಂದು ರಿಷ್ಟ್ ತೆಗೆದುಕೊಳ್ಳಲ್ಪಡ್ದರೆ ಎಂದು. ಬರುವ ಮಾಹಿತಿಯಿಂದ ನಮಗೆ ಸಾಕಷ್ಟು ಸಫಲತೆಯೂ ಸಿಗುತ್ತಿದೆ. ಸರ್ಕಾರ ಇದಕ್ಕಾಗಿ ಇಂಥ ಮಾಹಿತಿಗಳನ್ನು ನೀಡಲೆಂದೇ ಒಂದು ಇ-ಮೇಲ್ ಅಡ್ಸ್‌ ಸ್ಕ್ರಿಪ್ಟಿನ್‌, ಅದರಲ್ಲಿ ಮಾಹಿತಿಯನ್ನು ಕಳುಹಿಸಬಹುದು. ಮೈಗೋಗ ಕೊಡ ಕಳುಹಿಸಬಹುದು. ಸರ್ಕಾರ ಇಂಥ ಎಲ್ಲ ಕೆಟ್ಟ ವ್ಯವಸ್ಥೆ ಏರುಧ್ವ ಹೋರಾಡಲು ಬಧವಾಗಿದೆ. ನಿಮ್ಮ ಸಹಕಾರ ಇದ್ದಾಗ ಹೋರಾಡುವುದು ಇನ್ನೂ ಸುಲಭ ಎಂದು ನನಗೆ ವಿಶ್ವಾಸವಿದೆ.

3 ನೇ ವಿಭಾಗದ ಪತ್ರ ಬರೆಯವ ಜನರ ಗುಂಪು ತುಂಬಾ ದೊಡ್ಡ ಸಂಖ್ಯೆಯಲ್ಲಿದೆ. ಮೋದಿಯವರೇ ದಣಿಯಬೇಡ, ನಿಲ್ಲಬೇಡ, ಎಷ್ಟು ಕರಿಂ ಕ್ರಮ ತೆಗೆದುಕೊಳ್ಳಬಹುದೋ ತೆಗೆದುಕೊಳ್ಳಿ, ಆದರೆ ಇಡೀಗ ಒಮ್ಮೆ ಈ ಮಾರ್ಗದಲ್ಲಿ ಮುನ್ನಡಿದ್ದೇವೆ ಎಂದರೆ ಗುರಿ ತಲುಪಲೇಬೇಕಿದೆ ಎಂದು ಅವರು ಬರೆಯುತ್ತಾರೆ. ಇಂಥ ಪತ್ರ ಬರೆದ ಎಲ್ಲರಿಗೆ ವಿಶೇಷ ಧನ್ಯವಾದಗಳು. ಏಕೆಂದರೆ ಅವರ ಪತ್ರದಲ್ಲಿ ವಿಶ್ವಾಸವೂ ಇದೆ, ಆಶೀರ್ವಾದವೂ ಇದೆ. ಇದು ಮೊರ್ಗ ವಿರಾಮವಲ್ಲ, ಇದು ಕೇವಲ ಆರಂಭ ಅಷ್ಟೇ ಎಂದು ನಿಮಗೆ ವಿಶ್ವಾಸ ನೀಡಬಯಸುತ್ತೇನೆ. ಈ ಯುದ್ಧವನ್ನು ಗೆಲ್ಲಲೇಬೇಕಿದೆ ದಣಿಯವ ಅಧವಾ ನಿಲ್ಲುವ ಪ್ರಶ್ನೆಯೇ ಇಲ್ಲ, ಇನ್ನು 125 ಹೋಟಿ ಜನರ ಆಶೀರ್ವಾದವಿರುವ ವಿಷಯದಲ್ಲಿ ಹಿಂದೆ ಸರಿಯವ ಮಾತೇ ಇಲ್ಲ.

ನಿಮಗೆ ಗೊತ್ತಿರೇಕು, ನಿಮ್ಮ ದೇಶದಲ್ಲಿ ಬೇನಾಮಿ ಸ್ತೋತ್ರ ಒಂದು ಕಾನೂನಿದೆ. 1988 ರಲ್ಲಿ ಈ ಕಾನೂನು ಜಾರಿಗೆ ಬಂದಿತ್ತು. ಆದರೆ ಎಂದೂ ಅದರ



ನಿಯಮಗಳು ಜಾರಿಗೆ ಬರಲೇ ಇಲ್ಲ. ಅದನ್ನು ನೋಟಿಪ್ಪೆ ಮಾಡಲೇ ಇಲ್ಲ, ಅದು ತಣ್ಣಿಗೇ ಉಳಿದುಬಿಟ್ಟಿತ್ತು. ನಾವು ಅದನ್ನು ಹೊರ ತೆಗೆದ್ದೇವೆ ಮತ್ತು ಬೇನಾಮಿ ಸ್ತೋತ್ರ ಏರುಧ್ವ ಬಹಳ ತೀಕ್ಷ್ಣವಾದ ಕಾನೂನು ಜಾರಿಗೆ ತಂದಿದ್ದೇವೆ. ಮುಂಬರುವ ದಿನಗಳಲ್ಲಿ ಈ ಕಾನೂನು ತನ್ನ ಕೆಲಸ ಮಾಡಲಿದೆ. ದೇಶದ ಹಿತಕ್ಕಾಗಿ, ಜನರ ಹಿತಕ್ಕಾಗಿ, ಏನೇನು ಮಾಡಬೇಕಿದೆಯೋ ಅದು ನಮ್ಮ ಆಧ್ಯತ್ಮಿಕವಾಗಿದೆ.

ನಿನ್ನ ತೀರ್ಣಿಯ ದೇಶಬಾಂಧವರೇ, ಕೆಳದ ಬಾರಿ ಮನ್ ಕೀ ಬಾತೆನಲ್ಲಿ ನಾನು ಹೇಳಿದ್ದೆ, ಈ ಕರಿಂ ಪರಿಸ್ತಿಗಳ ನಡುವೆಯೂ ನಿಮ್ಮ ರೈತಬಾಂಧವರು ಬಿತ್ತನೆಯ ಪ್ರಮಾಣದಲ್ಲಿ ಕೆಳದ ವರ್ಷದ ದಾಖಲೆ ಮುದಿದಿದ್ದಾರೆ. ಕ್ಷಮಿ ಕ್ಷೇತ್ರದ ದೃಷ್ಟಿಯಿಂದ ಇದೊಂದು ಶುಭ ಸಂಕೇತವಾಗಿದೆ. ಈ ದೇಶದ ಕಾರ್ಮಿಕನಾಗಲೀ, ರೈತನಾಗಲೀ, ಯವಕರಾಗಲಿ ಇವರೆಲ್ಲರ ಶ್ರಮ ಹೊಸ ರಂಗು ಮೂಡಿಸಿದೆ. ಕೆಳದ ದಿನಗಳಲ್ಲಿ ವಿಶ್ವದ ಆರ್ಥಿಕ ವೇದಿಕೆಯಲ್ಲಿ ಭಾರತ ಹಲವಾರು ಕ್ಷೇತ್ರಗಳಲ್ಲಿ ತನ್ನ ಹೆಸರನ್ನು ಬಹಳ ಗೌರವದಿಂದ ದಾಖಲಿಸಿಕೊಂಡಿದೆ. ನಿಮ್ಮ ದೇಶದ ಜನರ ಸತತ ಪ್ರಯತ್ನದ ಫಲವಾಗಿ ಬೇರೆ ಬೇರೆ ಸೂಚ್ಯಂಕಗಳ ಮೂಲಕ ಭಾರತ ವಿಶ್ವ ರ್ಯಾಂಕಿಂಗ್‌ನಲ್ಲಿ ಮೇಲ್ದಜೆಗೇರುತ್ತಿರುವುದು ಕಂಡು ಬರುತ್ತಿದೆ. ವರ್ಷದ ಬಾಂಧವರೇ ಈ ಸಂಸ್ಥಿನ ಕಲಾಪ ದೇಶದ ಜನತೆಯ ಮುನಿಸಿಗೆ ಕಾರಣವಾಗಿದೆ. ಸಂಸ್ಥಿನ ಆಗು ಹೋಸಿಗಳ ಬಗೆಗೆ ನಾಲ್ಕು ದಿಕ್ಕುಗಳಿಂದ ರೋಷ ವೈಕೆವಾಗಿದೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರೂ ಕೂಡ ತಮ್ಮ ಮನಸಿಸಿದ್ದು ಬಹಿರಂಗವಾಗೇ ವೈಕೆದಿಸಿದ್ದಾರೆ. ಆದರೆ, ಇಂಥ ಪರಿಸ್ತಿಯಲ್ಲಿ ಕೆಲವೋಮ್ಮೆ ಒಳ್ಳೆಯ ಫಟ್ಟಿನಾಗ ಮನಸಿಗೆ ಒಂದು ಬಗೆಯ ಸಂತೋಷ ಲಭಿಸುತ್ತದೆ. ಸಂಸ್ಥಿನ ಸದ್ಗುರು ಗಂಡು ದಿನದ ಮಧ್ಯದಲ್ಲಿ ಆದ ಒಂದು ಉತ್ತಮ ಕೆಲಸದತ್ತ ದೇಶದ ಗಮನ ಹರಿದಿಲ್ಲ. ಸೋದರ ಸೋದರಿಯರೇ, ಇಂದು ನನಗೆ ಈ ವಿಷಯ ತಿಳಿಸಲು ತುಂಬಾ ಗರ್ವವನಿಸುತ್ತದೆ ಮತ್ತು

ಬಹಳ ಪ್ರಯತ್ನ ಮಾಡುತ್ತಿದ್ದೇವೆ. ಅದರಲ್ಲಿ ಸಫಲತೆಯೂ ದೊರೆಯುತ್ತಿದೆ. ಯುವಾನ್ ಸಿಟಿವಡಿ ಮೂಲಕ ಪ್ರಕಟಿಸಲಾದ ವರ್ಷದ ಇನ್ಸ್ಟಿಟ್ಯೂಟ್ ರಿಪೋರ್ಟ್ ಅನುಸಾರ 2016-18ರ ಸಾಲಿನ ಅತ್ಯನ್ತತ ಆತಿಥೀಯ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತದ ಸ್ಥಾನ 3 ಕ್ಷೇತ್ರದೆ. ವರ್ಷದ ಎಕಾನಮಿಕ ಪ್ರೋರ್ಮಾನ ಗ್ಲೋಬಲ್ ಕಾಂಪಿಟಿಟ್ವೆನ್ಸ್ ರಿಪೋರ್ಟ್‌ನಲ್ಲಿ ಭಾರತ 32 ನೇ ಸ್ಥಾನಕ್ಕೇರಿದೆ. ಗ್ಲೋಬಲ್ ಇನ್ನೊಮ್ಮೆಶೇಷನ್ ಇಂಡಿಕ್ಸ್ 2016 ರಲ್ಲಿ ನಾವು 16 ಸ್ಥಾನಗಳ ಏರಿಕೆ ಸಾಧಿಸ್ತೇವೆ. ಮತ್ತು ವರ್ಷದ ಬ್ಯಾಂಕ್‌ನ ಲಾಜಿಸ್ಟಿಕ್‌ ಫರೋಫಾಮ್‌ನ್ ಇಂಡಿಕ್ಸ್ 2016 ರಲ್ಲಿ 19 ರ್ಯಾಂಕಿಗಳ ಏರಿಕೆ ಆಗಿದೆ. ಇನ್ನೂ ಇಂತಹ ಹಲವಾರು ರಿಪೋರ್ಟ್‌ಗಳ ಅಂತಿಮ ಅಂಶಗಳು ಭಾರತ ಪ್ರಗತಿಯತ್ತ ಸಾಗಿದೆ ಎಂಬುದನ್ನೇ ಸೂಚಿಸುತ್ತಿವೆ.

ನಿನ್ನ ತೀರ್ಣಿಯ ದೇಶ ಬಾಂಧವರೇ, ಈ ಬಾರಿ ಸಂಸ್ಥಿನ ಕಲಾಪ ದೇಶದ ಜನತೆಯ ಮುನಿಸಿಗೆ ಕಾರಣವಾಗಿದೆ. ಸಂಸ್ಥಿನ ಆಗು ಹೋಸಿಗಳ ಬಗೆಗೆ ನಾಲ್ಕು ದಿಕ್ಕುಗಳಿಂದ ರೋಷ ವೈಕೆವಾಗಿದೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಯವರೂ ಕೂಡ ತಮ್ಮ ಮನಸಿಸಿದ್ದು ಬಹಿರಂಗವಾಗಿ ವೈಕೆದಿಸಿದ್ದಾರೆ. ಆದರೆ, ಇಂಥ ಪರಿಸ್ತಿಯಲ್ಲಿ ಕೆಲವೋಮ್ಮೆ ಒಳ್ಳೆಯ ಫಟ್ಟಿನಾಗ ಮನಸಿಗೆ ಒಂದು ಬಗೆಯ ಸಂತೋಷ ಲಭಿಸುತ್ತದೆ. ಸಂಸ್ಥಿನ ಸದ್ಗುರು ಗಂಡು ದಿನದ ಮಧ್ಯದಲ್ಲಿ ಆದ ಒಂದು ಉತ್ತಮ ಕೆಲಸದತ್ತ ದೇಶದ ಗಮನ ಹರಿದಿಲ್ಲ. ಸೋದರ ಸೋದರಿಯರೇ, ಇಂದು ನನಗೆ ಈ ವಿಷಯ ತಿಳಿಸಲು ತುಂಬಾ ಗರ್ವವನಿಸುತ್ತದೆ ಮತ್ತು

ಹಫ್ರದಾಯಯಕವೆನಿಸುತ್ತಿದೆ. ದಿವ್ಯಾಂಗರ ಕುರಿತಾದ ನಿಷ್ಠಿತ ಗುರಿಯೊಂದಿಗೆ ನಮ್ಮ ಸರ್ಕಾರ ಮುಂದುವರಿದಿತ್ತು. ಅದಕ್ಕೆ ಸಂಬಂಧಿಸಿದ ಒಂದು ಮೂಲಕ ಸಂಸ್ತಿನಲ್ಲಿ ಅಂಗೀಕರಿಸಲ್ಪಟಿತು. ಇದಕ್ಕಾಗಿ ನಾನು ರಾಜ್ಯ ಸರ್ಫೆ ಮತ್ತು ಲೋಕ ಸರ್ಫೆಯ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಕೋಟ್ಯಂತರ ದಿವ್ಯಾಂಗರ ಪರವಾಗಿ ಕೈತ್ಯಜ್ಞತೆ ಸಲ್ಲಿಸುತ್ತೇನೆ. ದಿವ್ಯಾಂಗರ ಕುರಿತು ನಮ್ಮ ಸರ್ಕಾರ ಬಧ್ಯವಾಗಿದೆ. ನಾನು ಸ್ವತಃ ಈ ವಿಷಯದ ಅಭಿಯಾಸಕ್ಕೆ ವೇಗ ನೀಡಲು ಪ್ರಯತ್ನ ಮಾಡಿದ್ದೇನೆ. ದಿವ್ಯಾಂಗರಿಗೆ ಅವರ ಹಕ್ಕು ಮತ್ತು ಸನ್ವಾನ್ ಸಿಗಲಿ ಎಂಬುದು ನನ್ನ ಉದ್ದೇಶವಾಗಿತ್ತು. ಪ್ರಾರ್ಥಾ ಒಲಿಂಪಿಕ್ ನಲ್ಲಿ ನಾಲ್ಕು ಪದಕಗಳನ್ನು ಗೆಲ್ಲುವ ಮೂಲಕ ದಿವ್ಯಾಂಗ ಸೋದರ ಸೋದರಿಯರು ನಮ್ಮ ಪ್ರಯತ್ನ ಮತ್ತು ಭರವಸೆಗಳಿಗೆ ಇಂಬು ನೀಡಿದರು. ಅವರು ತಮ್ಮ ವಿಜಯದಿಂದ ದೇಶದ ಗೌರವವನ್ನು ಹಚ್ಚಿಸುವುದಲ್ಲಿದೆ ತಮ್ಮ ಸಾಮರ್ಥ್ಯದಿಂದ ಜನರನ್ನು ಬೆರಗುಗೊಳಿಸಿದರು. ನಮ್ಮ ದಿವ್ಯಾಂಗ ಸೋದರ ಸೋದರಿಯರು ದೇಶದ ಇತರ ನಾಗರಿಕರಂತೆ ಅಮೂಲ್ಯ ಆಸ್ತಿ ಆಗಿದ್ದಾರೆ, ಅದ್ದುತ್ತ ಶಕ್ತಿಯಾಗಿದ್ದಾರೆ. ಈ ಕಾನೂನು ಜಾರಿಗೆ ಬರುವ ಮೂಲಕ ದಿವ್ಯಾಂಗರಿಗೆ ಉದ್ಯೋಗಾವಕಾಶಗಳು ಹೆಚ್ಚಿವೆ ಎಂಬುದರ ಕುರಿತು ಇಂದು ನಾನು ತುಂಬಾ ಸಂಶೋಷಣಿದಿದ್ದೇನೆ. ಸರ್ಕಾರಿ ಉದ್ಯೋಗಗಳಲ್ಲಿ ಇವರಿಗೆ ಮೀಸಲಾತಿಯನ್ನು ಶೇ 4 ರಷ್ಟು ಹಚ್ಚಿಸಲಾಗಿದೆ. ಈ ಕಾನೂನಿನಲ್ಲಿ ದಿವ್ಯಾಂಗರ ಶಿಕ್ಷಣ, ಸೌಲಭ್ಯ ಮತ್ತು ದೂರುಗಳಾಗಿ ಒಂದು ವಿಶೇಷ ಅವಕಾಶ ಕಲೆಸಲಾಗಿದೆ. ಕೇಂದ್ರ ಸರ್ಕಾರ ಕೆಳದ 2 ವರ್ಷಗಳಲ್ಲಿ ದಿವ್ಯಾಂಗರಿಗಾಗಿ 4350 ಕ್ಷೇತ್ರಗಳಲ್ಲಿ ಅಯೋಜಿಸಿದೆ ಎನ್ನುವುದರಿಂದ ದಿವ್ಯಾಂಗರ ಬಗ್ಗೆ ಸರ್ಕಾರ



ಎಷ್ಟು ಸಂಪೇದನಶೀಲವಾಗಿದೆ ಎಂಬುದನ್ನು ನೀವು ಅಂದಾಜಿಸಬಹುದಾಗಿದೆ. 352 ಕೋಟಿ ರೂಪಾಯಿಯ ಮೊತ್ತದ ವೆಚ್ಚದಲ್ಲಿ 5 ಲಕ್ಷ 80 ಸಾವಿರ ದಿವ್ಯಾಂಗ ಸೋದರ ಸೋದರಿಯರಿಗೆ ಪರಿಕರಗಳನ್ನು ಹಂಚಲಾಗಿದೆ. ಸರ್ಕಾರ ವಿಶ್ವಸಂಸ್ಥೆಯ ಭಾವನೆಗಳಿಗನುಸಾರ ಹೊಸ ಕಾನೂನನ್ನು ರಚಿಸಿದೆ. ಈ ಹಿಂದೆ ದಿವ್ಯಾಂಗರ ಶ್ರೇಣಿ 7 ಬಗೆಯದ್ವಾರಿತ್ತು, ಅದರೆ ಈಗ ಕಾನೂನು ನಿರ್ಮಿಸಿ 21 ಬಗೆಗಳಲ್ಲಿ ಏಂಗಡಿಸಲಾಗಿದೆ. ಇದರಲ್ಲಿ 14 ಹೊಸ ಶ್ರೇಣಿಗಳನ್ನು ಸೇರಿಸಲಾಗಿದೆ. ದಿವ್ಯಾಂಗರ ಇಂಥ ಎಷ್ಟೋ ಶ್ರೇಣಿಗಳನ್ನು ಸೇರಿಸುವ ಮೂಲಕ ಹಲವರಿಗೆ ಮೊದಲ ಬಾರಿಗೆ ನಾಯಕ ದೊರೆತಿದೆ ಮತ್ತು ಅವಕಾಶ ದೊರೆತಾಗಿದೆ. ಉದಾಹರಣೆಗೆ ಧೂಲಾಸೆಮಿಯಾ, ಪಾರ್ಕ್‌ನ್‌ಸನ್‌, ಕುಬ್ಬರು ಮುಂತಾದವರನ್ನು ಈ ಶ್ರೇಣಿಯಲ್ಲಿ ಸೇರಿಸಲಾಗಿದೆ. ನನ್ನ ಯಾವ ಸ್ನೇಹಿತರೇ, ಕೆಳದ ಕೆಲವು ವಾರಗಳಲ್ಲಿ ಶ್ರೇಡಾ ಜಗತ್ತಿನಲ್ಲಿ ನಮ್ಮುಲ್ಲಿಗೂಗೌರವ ಹಚ್ಚಿಸುವಂಥ ಸುದ್ದಿಗಳು ಕೇಳಿ ಬಂದವು. ಭಾರತೀಯರಾಗಿರುವ ನಮ್ಮುಲ್ಲಿಗೂ ಹೆಮ್ಮೆಯನಿಸುವುದು ಸಾಫ್ಬಾರಿಕ್‌ವೇ. ಭಾರತೀಯ ಶ್ರೀಕೆಂಬ್ ತಂಡಕ್ಕೆ ಇಂಗ್ಲೆಂಡ್ ವಿರುದ್ಧ 4-0 ಅಂಕಗಳಿಂದ ಸಿರೀಸ್‌ನಲ್ಲಿ ಜಯ ಲಭಿಸಿದೆ. ಇದರಲ್ಲಿ ಕೆಲವು ಯಾವ ಶ್ರೇಡಾಳುಗಳ ಪ್ರದರ್ಶನ ಪ್ರಶಂಸನೀಯವಾಗಿದೆ. ನಮ್ಮ ಯಾವಕ ಕರ್ಯಾ ನಾಯರ್ ಶ್ರೀತಕ ಬಾರಿಸಿದ್ದಾನೆ. ಕೆ. ಎಲ್. ರಾಹುಲ್ 199 ರನ್‌ಗಳನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್ ಕ್ರೂಪ್ನ್ ವಿರಾಟ್ ಕೋಟಿ ಉತ್ತಮ

ಬ್ಯಾಟಿಂಗ್ ಪ್ರದರ್ಶನದ ಜೊತೆಗೆ ಅತ್ಯುತ್ತಮ ನಾಯಕತ್ವವನ್ನೂ ಪ್ರದರ್ಶಿಸಿದರು. ಭಾರತೀಯ ಶ್ರೀಕೆಂಬ್ ತಂಡದ ಆಫ್-ಸ್ಪಿನ್‌ರ್ ಆರ್. ಅಶ್ವಿನ್ ಅವರನ್ನು ಐ.ಸಿ.ಸಿ. 2016 ರ ‘ಶ್ರೀಕೆಟೆಯರ್’ ಆಫ್ ದ ಇಯರ್’ ಮತ್ತು ‘ಬೆಸ್ಟ್ ಟೆಸ್ಟ್ ಶ್ರೀಕೆಟೆಯರ್’ ಎಂದು ಘೋಷಿಸಿದೆ. ಇವರೆಲ್ಲರಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು. ಹಾಕಿ ಕೇಂದ್ರದಲ್ಲಿ 15 ವರ್ಷಗಳ ನಂತರ ಬಹಳ ಉತ್ತಮ ಅಧ್ಯಕ್ಷ ಸುದ್ದಿ ಬಂದಿದೆ. ಜೂನಿಯರ್ ಹಾಕಿ ಟೀಮ್ ವಲ್ಲ್‌ಕಪ್ ಮೇಲೆ ತನ್ನ ಹಿಡಿತ ಸಾಧಿಸಿದೆ. 15 ವರ್ಷಗಳ ನಂತರ ಜೂನಿಯರ್ ಹಾಕಿ ಟೀಮ್ ಗೆ ವಲ್ಲ್‌ಕಪ್ ಗೆಲ್ಲಿವ ಅವಕಾಶ ಲಭಿಸಿದೆ. ಈ ವಿಜಯಕ್ಕೆ ಯುವ ಶ್ರೇಡಾಳುಗಳಿಗೆ ಅಭಿನಂದನೆ. ಈ ವಿಜಯ ಭಾರತೀಯ ಹಾಕಿ ತಂಡದ ಭವಿಷ್ಯಕ್ಕೆ ಶುಭ ಸಂಕೇತವಾಗಿದೆ. ಕೆಳದ ತಿಂಗಳು ನಮ್ಮ ಮಹಿಳಾ ಶ್ರೇಡಾಳುಗಳು ಕೂಡಾ ಅಧ್ಯಕ್ಷ ಪ್ರದರ್ಶನ ನೀಡಿದರು. ಭಾರತದ ಮಹಿಳಾ ಹಾಕಿ ತಂಡ ಏಶಿಯನ್ ಚಾಂಪಿಯನ್ಸ್ ಟೆಲ್ರೋಫಿ ಗೆದ್ದಿದೆ ಅಲ್ಲದೆ ಇತ್ತೀಚೆಗೆ ಕೆಲ ದಿನಗಳ ಹಿಂದೆಯಷ್ಟೇ ಅಂಡರ್ 18 ಏಶಿಯಾ ಕಪ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗಿಟ್ಟಿಸಿಕೊಂಡಿದೆ. ನಾನು ಶ್ರೀಕೆಂಬ್ ಮತ್ತು ಹಾಕಿ ತಂಡದ ಎಲ್ಲ ಶ್ರೇಡಾಳುಗಳನ್ನು ತುಂಬು ಹುದ್ದೆಯಿಂದ ಅಭಿನಂದಿಸುತ್ತೇನೆ. ನನ್ನ ಪ್ರೀತಿಯ ದೇಶ ಬಾಂಧವರೆ, 2017 ನೇ ವರ್ಷ ಹೊಸ ಉತ್ಸಾಹ ಹೊಸ ಹುರುಷಿನಿಂದ ತುಂಬಿರಲಿ. ನಿಮ್ಮ ಎಲ್ಲ ಸಂಕಲ್ಪಗಳು ಸಿದ್ಧಿಸಲಿ. ವಿಕಾಸದ ಹೊಸ ಉತ್ತರಂಗವನ್ನು ತಲುಪೋಣ. ಸುಖಿ ಶಾಂತಿಯತ ಜೀವನ ನಡೆಸುವ ಅವಕಾಶ ಕಡುಬಡವರಿಗೂ ಲಭಿಸಲಿ. 2017ರ ನೂತನ ಸಂವತ್ಸರದ ಅನಂತ ಅನಂತ ಶುಭಾಶಯಗಳು. ಅನಂತ ಧನ್ಯವಾದಗಳು □

# ಯೋಜನಾ

## ಫೆಬ್ರವರಿ 2017 ನಂಜಿಕೆಯ ವಿಷಯ

### ಮಿತ ನಗರಿನ ಆರ್ಥಿಕತೆ

# ಸೆರಂಡ್ಯು ಉಪಕ್ರಮ - ನಂತರದ ಹೆಚ್ಚಿದಳ್ಳು



\* ಕರ್ನಾಟಕ

ನವದೀಕಾರಣ ತಮ್ಮೇಷಣ  
ಲೆಂಡ್ಯು ಕಟ್ಟಬಾಣಾನ್ನು  
ಪಣ್ಣ ಫೈಲಿಂಗ್ ರಾಫ್ತಾಗಳಿಗೆ  
ಒಷ್ಟಿದಂತ ಮಾರಾಟಿಲ್ಲಲು  
ಲಾಜಕಾರಿಯಾಗಿತ್ತಲ್ದೇ,  
ಮತ್ತೊಂದಕೆ  
ಲೆಂಡ್ಯು ಕಟ್ಟಬಾಣ  
ಅಂಶಾನ್ನು  
ಅತ್ಯಂತ ತುರಾದಿ  
ಅಪೂರ್ಣಾಗೋಳಬೆಂಕು  
ಎಂಬ ಭಾವನೆಯನ್ನು  
ಖಮ್ಮಾಜಿಗೋಳಿತು.  
ನವದೀಕಾರಣ ತಮ್ಮೇಷಣದಲ್ಲಿ  
ನಮ್ಮ ಕ್ರಾಂತಿ ಮಂತ್ರಿಯವರು  
ನಿಕೋಂಬದ ಅಧಾರು  
ತಾಂತ್ರಿಕಿಕೆ ಶಂಬಂದಾದ  
10 ಅಂಶಾ  
ಕಾರ್ಯಾಲಯಿಯನ್ನು  
ಬಂದಾರಿ ಪ್ರತಿಧಾನಿತಿದರು.

ಮಾರ್ಚ್ 18, 2015 ಒಂದು ವಿಶಿಷ್ಟಾಸಿಕ ದಿನ. ಭಾರತ ಒಳಗೊಂಡಂತೆ ವಿಶ್ವಸಂಸ್ಥೆಯ 188 ರಾಷ್ಟ್ರಗಳು ವಿಕೋಪ ನಿರ್ವಹಣೆಗೆ ಸಂಬಂಧಿಸಿದ 15 ವರ್ಷದ ಯೋಜನೆಯೊಂದನ್ನು ಅಂಗೀಕರಿಸಿದ ಸಂದರ್ಭಕ್ಕೆ ಸಾಕ್ಷಿಯಾದ ದಿನ ಇದು. ಜಪಾನ್‌ನ ಸೆಂಡ್ಯು ನಗರದಲ್ಲಿ ವಿಪತ್ತಿನ ಅಪಾಯ ತಗ್ಗಿಸುವ ಕುರಿತು ಆಯೋಜಿಸಿದ್ದ ವಿಶ್ವಸಂಸ್ಥೆಯ 3ನೇ ಸಮ್ಮೇಳನದಲ್ಲಿ ಕೆಗೊಂಡ ಈ ಯೋಜನೆಯನ್ನು “ಸೆಂಡ್ಯು ಚೌಕಟ್ಟು” ‘ಸೆಂಡ್ಯು ಕಟ್ಟಬಾಡು’ ಎಂದು ಕರೆಯಲಾಗುತ್ತಿದೆ.

ಕಾರೂಹಳಕಾರಿ ಅಂಶವೆಂದರೆ 2015ರ ನಂತರದಲ್ಲಿ ನಡೆದ ಒಪ್ಪಂದಗಳ ಪ್ರಕ್ರಿಯೆ ಇದುವಿಶ್ವಸಂಸ್ಥೆಯ ಅತ್ಯಂತ ಪ್ರಮುಖ ಒಪ್ಪಂದವಾಗಿದೆ. ನಾಲ್ಕು ಪ್ರಮುಖ ಆದ್ಯತಾ ವಲಯಗಳು ಹಾಗೂ ಏಳು ಗುರಿಗಳನ್ನು 2030ರ ವೇಳೆಗೆ ಸಾಧಿಸುವ ಉದ್ದೇಶವನ್ನು ಈ ಅಭಿವೃದ್ಧಿ ಕಾರ್ಯಸೂಚಿ ಹೊಂದಿದೆ. ವಿಕೋಪ ಅಪಾಯಗಳು ಸೃಷ್ಟಿಯಾಗುವುದನ್ನು ತಡೆಯಬೇಕು ಮತ್ತು ವಿಪತ್ತಿನ ಅಪಾಯಗಳನ್ನು ಗಣನೀಯವಾಗಿ ತಗ್ಗಿಸಬೇಕೆಂಬ ಗುರಿಯನ್ನು ಈ ಚೌಕಟ್ಟು ಹಾಕಿಕೊಂಡಿದೆ. ಸೆಂಡ್ಯು ಚೌಕಟ್ಟನ ನಾಲ್ಕು ಪ್ರಮುಖ ಆದ್ಯತಾ ವಲಯಗಳಿಂದರೆ,

1. ಆಪತ್ತಿನ್ನು ಗೃಹಿಸುವುದು;
2. ಆಪತ್ತಿ ನಿರ್ವಹಣೆ ಕ್ರಮವನ್ನು ಬಲಪಡಿಸುವುದು; 3. ವಿಪತ್ತಿ ನಿಯಂತ್ರಣಾದ ಮೇಲೆ ಬಂಡವಾಳ ಹೂಡಿಕೆ ಮಾಡುವುದು;

4. ವಿಪತ್ತಿಗೆ ಸ್ವಂದನೆಯ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ವಿಪತ್ತಿನ ನಂತರದ ಪರಿಸ್ಥಿತಿಯ ಜೀತರಿಕೆಗೆ ಕ್ರಮವಹಿಸುವುದು.

ವಿಕೋಪದಿಂದ ಉಂಟಾಗುವ ಪ್ರಾಣ ಹಾನಿ, ಜೀವ ಹಾನಿ, ಮೂಲಭೂತ ಸೌಕರ್ಯಗಳ ಹಾನಿ ಆರ್ಥಿಕತೆ ಮೇಲೆ ಆಗುವ ಹಾನಿಯ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ಗುರಿಯನ್ನು ಈ ಸೆಂಡ್ಯು ಕಟ್ಟಬಾಡು ನೀಡಿದೆ. ಇದೇ ಅವಧಿಯಲ್ಲಿ ಸ್ಥಳೀಯ ಹಾಗೂ ರಾಷ್ಟ್ರೀಯ ಕಾರ್ಯತಂತ್ರವನ್ನು, ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಿಕೊಂಡು ಬಹು ಬೇಗ ವಿಜ್ಞಾನ ಕ್ರಮಗಳನ್ನು ಜನರಿಗೆ ತಲುಪುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿ ಸಹ ಈ ಚೌಕಟ್ಟನಲ್ಲಿ ಇದೆ.

2005ರ ಹ್ಯಾಗೋ ಕ್ರಿಯಾ ಬಡಂಬಡಿಕೆ (ಹೆಚ್.ಎಫ್.ಎ) ಅಳವಡಿಸಿಕೊಂಡು ಒಂದು ದಶಕಗಳು ಕಳೆದಿದ್ದು, ವಿಪತ್ತಿನ ನಷ್ಟದ ಸಂದರ್ಭದಲ್ಲಿ ಕೆಗೊಂಡ ಕ್ರಮಗಳ ಆಧಾರದ ಮೇಲೆ ಈಗಿನ ಕ್ರಮಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಸೂಚನೆಯನ್ನು ಹೊಸ ಬಡಂಬಡಿಕೆ ನೀಡಿದೆ. ಹೆಚ್.ಎಫ್.ಎ. ಅಡಿಯಲ್ಲಿ ರಾಜ್ಯಗಳು ಹಾಗೂ ಸಂಬಂಧಪಟ್ಟ ಇತರ ಘಟಕಗಳು ವಿಪತ್ತಿನ ಸಂದರ್ಭದಲ್ಲಿ ಮಾಡಿದ ಕೆಲಸಗಳ ಮುಂದುವರಿಕೆಯನ್ನು ಖಾತರಿಪಡಿಸಿಕೊಂಡು ಹಾಗೂ ಹಲವಾರು ವಿನೂತನ ಅಂಶಗಳನ್ನು ಸೇರಿಸಿಕೊಂಡು ಸೆಂಡ್ಯು ಬಡಂಬಡಿಕೆಯನ್ನು ರೂಪಿಸಲಾಗಿದೆ.

ವಿಪತ್ತಿ ಸಂಭಾವಿಸಿದಾಗ ಪರಿಸ್ಥಿತಿಯನ್ನು ತುರಾಗಿ ಸಹಜ ಸ್ಥಿತಿಗೆ ತರಲು ಹಾಗೂ ವಿಕೋಪದ ಆಪತ್ತಿನ ಪ್ರಮಾಣವನ್ನು

\* ಭಾರತ ಸರ್ಕಾರದ ಗೃಹಶಾತೆ ರಾಜ್ಯ ಸಚಿವರು ಹಾಗೂ ಪಶ್ಚಿಮಾ ಪ್ರಾಂತ್ಯದಲ್ಲಿ ವಿಕೋಪದ ಅಪಾಯ ತಗ್ಗಿಸಲು ವಿಶ್ವಸಂಸ್ಥೆಯಿಂದ ನಿಯೋಜಿಸಲ್ಪಟ್ಟ ಮುಖ್ಯಸ್ಥರು.

ತಗ್ಗಿಸುವಲ್ಲಿ ಭಾರತದ ಬದ್ಧತೆಯನ್ನು ಈ ಹೊಸ ಒಡಂಬಡಿಕೆ ಗಮನಿಸಿದೆ.

ಸಂದೇಹ ಕಟ್ಟಪಾಡಿಗೆ ತನ್ನ ಬದ್ಧತೆಯನ್ನು ಮುಂದುವರೆಸಿರುವ ಭಾರತ ಸರ್ಕಾರ ಸಂದೇಹ ಫೋಷನ್‌ನ ನಂತರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಮೊದಲನೆಯದಾಗಿ ಸಂದೇಹ ಸಮೀಳನದಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದಂತೆ ಭಾರತ ವಿಕೋಪ ತಗ್ಗಿಸುವ ಕುರಿತಾದ ಏಶಿಯಾ ರಾಷ್ಟ್ರಗಳ ಸಚಿವರ ಸಮೀಳನವನ್ನು ಭಾರತ 2016ರ ನವೆಂಬರ್ ನಲ್ಲಿ ಯಶಸ್ವಿಯಾಗಿ ಅಯೋಜಿಸಿ “ನವದೆಹಲಿ ಫೋಷನ್” ಹಾಗೂ “ಸಂದೇಹ ಕಟ್ಟಪಾಡು” ಅನುಷ್ಠಾನಕ್ಕಾಗಿ ಪ್ರಾದೇಶಿಕ ಕ್ರಿಯಾಯೋಜನೆಯನ್ನು” ಅಂಗೀಕರಿಸಿದೆ. ಸಂದೇಹ ಒಡಂಬಡಿಕೆಯಲ್ಲಿ ವಿಕೋಪದ ಆವಶ್ಯಕತೆ ಕಡಿಮೆ ಮಾಡುವ ಸಾಮಾಜಿಕ ಮಾರ್ಗಗಳ ಬಗ್ಗೆ ಪ್ರಸ್ತಾಪಿಸಿರುವಂತೆ ಚರ್ಚಿಸಲು ನವದೆಹಲಿಯಲ್ಲಿ ನಡೆದ ಸಮೀಳನವು ಅವಕಾಶವನ್ನು ಒದಗಿಸಿತಲ್ಲದೆ ಏಶಿಯಾ ಹಾಗೂ ಫೆಸಿಫಿಕ್ ರಾಷ್ಟ್ರಗಳಲ್ಲಿ ಸಂದೇಹ ಒಡಂಬಡಿಕೆ ಅನುಷ್ಠಾನಕ್ಕೆ ನಿರ್ದಿಷ್ಟ ಬದ್ಧತೆಗಳನ್ನು ನಿಗದಿಪಡಿಸಿತು. ಈ ಸಮೀಳನದ ಪರಿಣಾಮವಾಗಿ ಸಂದೇಹ ಒಡಂಬಡಿಕೆಯ ಅನುಷ್ಠಾನಕ್ಕೆ ಮಾರ್ಗದರ್ಶನ ದೊರೆತಿದೆ.

ಒಂದೆಡೆ, ನವದೆಹಲಿಯ ಸಮೀಳನವು ಸಂದೇಹ ಕಟ್ಟಪಾಡನ್ನು ವಿಷಯ ಫೆಸಿಫಿಕ್ ರಾಷ್ಟ್ರಗಳಿಗೆ ಒಮ್ಮವಂತೆ ಮಾರ್ಪಾಡಿಸಲು ಸಹಕಾರಿಯಾಗಿತ್ತಲ್ಲದೆ, ಮತ್ತೊಂದೆಡೆ ಸಂದೇಹ ಕಟ್ಟಪಾಡಿನ ಅಂಶಗಳನ್ನು ಅತ್ಯಂತ ತುರಾಗಿ ಅನುಷ್ಠಾನಗೊಳಿಸಬೇಕು ಎಂಬ ಭಾವನೆಯನ್ನು ಇಮ್ಮಡಿಗೊಳಿಸಿತು. ನವದೆಹಲಿಯ ಸಮೀಳನದಲ್ಲಿ ನಮ್ಮ ಪ್ರಧಾನ ಮಂತ್ರಿಯವರು ವಿಕೋಪದ ಅಪಾಯ ತಗ್ಗಿಸುವಿಕೆಯ ಸಂಬಂಧ 10 ಅಂಶಗಳ ಕಾರ್ಯಸೂಚಿಯನ್ನು ಬಲವಾಗಿ ಪ್ರತಿಪಾದಿಸಿದರು. ಈ ಅಂಶಗಳನ್ನು ಪಟ್ಟಿ - 1 ರಲ್ಲಿ ನೀಡಲಾಗಿದೆ.

ವರದನೆಯದಾಗಿ, ಸಂದೇಹ ಕಟ್ಟಪಾಡಿನ 2015-2030ರ ಅವಧಿಯ ಆದೃತಗಳು, ಧೈಯೋದ್ದೇಶಗಳು ಮತ್ತು ಗುರಿಗಳ ಆಧಾರದ ಮೇಲೆ ಭಾರತ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅನುಸರಿಸಬೇಕಾದ ಆದೃತ ಕ್ರಮಗಳ ಪಟ್ಟಿಯನ್ನು ನೀಡಿದೆ.

## ಪಟ್ಟಿ - 1

ವಿಕೋಪದ ಅಪಾಯ ತಗ್ಗಿಸುವ ಕುರಿತು ಪ್ರಧಾನ ಮಂತ್ರಿಗಳು ಏಶಿಯಾ ರಾಷ್ಟ್ರಗಳ ಸಚಿವರ ಸಮೀಳನದಲ್ಲಿ ಮಂಡಿಸಿದ 10 ಅಂಶಗಳ ಕಾರ್ಯಸೂಚಿ ಇಂತಿದೆ.

1. ಎಲ್ಲಾ ಅಜಿವ್ಯಾದಿ ಯೋಜನೆಗಳು, ಮುಖ್ಯವಾಗಿ ವಿಮಾನ ನಿಲ್ದಾಣ, ರಸ್ತೆಗಳು, ಕಾಲುವೆಗೆಗಳು, ಆಸ್ಟ್ರೋಗಳು, ಶಾಲೆಗಳು, ಸೇತುವೆಗೆಗಳು ಮುಂತಾದವು ವಿಕೋಪದಿಂದ ಜೀತರಿಸಿಕೊಳ್ಳಬಲ್ಲ ಸೂಕ್ತ ಗುಣಮಟ್ಟಕೆ ನಿರ್ಮಾಣವಾಗುವುದನ್ನು ಖಾತರಿಪಡಿಸಿಕೊಳ್ಳಲಿಪುದು. ವಿಕೋಪದ ನಂತರ ಪರಿಸ್ಥಿತಿಯ ಜೀತರಿಕೆಗಾಗಿ ಸೇವೆ ಸೆಳಿಸುವ ಸಮುದಾಯಗಳಿಗೆ ಸೆರಪು ನೀಡಲಿಪುದು. ವಿಕೋಪ ಜೀತರಿಕೆ ಮೂಲಸೌಕರ್ಯದ ಹೊರತ್ವಾಹಕ್ಕೆ ಒಕ್ಕೂಟವನ್ನು ಸಾಧಿಸುವುದು.
2. ಸಣ್ಣ ಮುಣ್ಣ ಮನಸೆಗಳನ್ನು ಒಳಗೊಂಡಂತೆ ಸಣ್ಣ ಹಾಗೂ ಮಧ್ಯಮ ಉದ್ದಿಹೆಗಳು, ಬಹು ರಾಷ್ಟ್ರೀಯ ಸಂಸ್ಥೆಗಳ ವರಗೂ ವಿಕೋಪದಿಂದ ಎದುರಿಸುವ ಅಪಾಯಕ್ಕೆ ಸೆರವನ್ನು ಒದಗಿಸಲು ಕೆಲಸ ಮಾಡುವುದು.
3. ವಿಕೋಪದ ಅಪಾಯ ನಿರ್ವಹಣೆಗೆ ಮಹಿಳೆಯರ ಸಂಪೂರ್ಣ ಸಹಭಾಗಿತ್ವ ಹಾಗೂ ನಾಯಕತ್ವಕ್ಕೆ ಉತ್ತೇಜಿಸಿ ನೀಡಲಿಪುದು.
4. ಎಲ್ಲಾ ಅಪಾಯಗಳಗೂ ವಿಶ್ವಮಟ್ಟದ ರಿಸ್ಕ್ ಮೌಲ್ಯಂಗ್ ಮಾಡಲು ಬಂಡವಾಳ ಹೂಡಿಕೆ ಮಾಡುವುದು.
5. ನಮ್ಮ ವಿಕೋಪದ ಅಪಾಯ ನಿರ್ವಹಣೆ ಪ್ರಯತ್ನದ ದಷ್ಟತೆಯನ್ನು ಹೆಚ್ಚಿಸಲು ಅತ್ಯಾತ್ಮಮತ ತಂತ್ರಜ್ಞಾನವನ್ನು ಒಳಸಿಕೊಳ್ಳಲಿಪುದು.
6. ವಿಕೋಪದ ವಿಷಯಗಳ ಮೇಲೆ ಕೆಲಸ ಮಾಡಲು ವಿಶ್ವವಿದ್ಯಾಲಯಗಳ ಸಂಪರ್ಕಜಾಲವನ್ನು ಅಭಿವೃದ್ಧಿಪಡಿಸುವುದು.
7. ಸಾಮಾಜಿಕ ಜಾಲ ಹಾಗೂ ಮೊಬೈಲ್ ತಂತ್ರಜ್ಞಾನದಿಂದ ದೂರೀತ ಅವಕಾಶಗಳನ್ನು ಒಳಸಿಕೊಳ್ಳಲಿಪುದು.
8. ಸ್ಥಳೀಯ ಸಾಮಧ್ಯೇ ಹಾಗೂ ಕ್ರಮಗಳನ್ನು ಅಭಿವೃದ್ಧಿಪಡಿಸುವುದು.
9. ವಿಕೋಪದಿಂದ ಕಾರಣ ಹಾರಿ ವ್ಯಾಧಿ ಎಂಬುದನ್ನು ಖಾತರಿ ಪಡಿಸಿಕೊಳ್ಳಲಿಪುದು. ವಿಕೋಪದ ನಂತರ ಮನಸೆಗಳ ಮನರ್ಥ ನಿರ್ಮಾಣಕ್ಕೆ ತಾಂತ್ರಿಕ ಬೆಂಬಲ ನೀಡಲು ಸೌಲಭ್ಯವನ್ನು ಸಾಧಿಸುವುದು.
10. ವಿಕೋಪಕ್ಕೆ ಅಂತಾರಾಷ್ಟ್ರೀಯ ಸ್ವಂದನೆ ನೀಡಲು ಮತ್ತೊಂದೆಡೆ ಒಳಗೊಂಡಿಸುವುದು.

ಸಂದೇಹ ಕಟ್ಟಪಾಡು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂಬ ಉದ್ದೇಶಕ್ಕಾಗಿ ಭಾರತ ಸರ್ಕಾರ ನವದೆಹಲಿಯಲ್ಲಿ ನಡೆದ AMCDRR 2016ರ ಸಚಿವರ ಸಮೀಳನದಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಮೊತ್ತದ ನೇರವನ್ನು ಪ್ರಕಟಿಸಿದೆ.

ಮೂರನೆಯದಾಗಿ, ಸಂದೇಹ 4 ಆದೃತಯ ಮಾರ್ಗದಲ್ಲಿ ರಾಷ್ಟ್ರೀಯ ವಿಕೋಪ ಸ್ವಂದನಾ ಪಡೆ (National Disaster Response Force-NDRF) ಯನ್ನು ಬಲಪಡಿಸಿದೆ. ಅತ್ಯಾಧುನಿಕ ತರಬೇತಿ ಹಾಗೂ ಸಲಕರಣೆಯನ್ನು ಒದಗಿಸುವ ಮೂಲಕ ಈ ಪಡೆಯನ್ನು ವೃತ್ತಿಪರ ವಿಕೋಪ ಸ್ವಂದನಾ ಪಡೆಯಾಗಿ ಬಲಪಡಿಸಲಾಗಿದೆ. ಇದಲ್ಲದೆ, ರಾಷ್ಟ್ರೀಯ

ವಿಕೋಪ ಸ್ವಂದನಾ ಪಡೆಯ ಮೂಲಕ ಕಾರ್ಯಾಚರಣೆ ನಡೆಸಲು 250 ಕೋಟಿ ರೂ.ಗಳ ಸುತ್ತು ನಿರ್ಧಿಯನ್ನು ರಾಷ್ಟ್ರೀಯ ವಿಕೋಪ ಸ್ವಂದನಾ ನಿರ್ದಿ (National Disaster Response Reserve) ಎಂಬ ಹೆಸರಿನಲ್ಲಿ ಸಾಧಿಸಿ ಸರ್ಕಾರ ಅನುಮೋದನೆ ನೀಡಿದೆ. ಈ ನಿರ್ಧಿಯಿಂದ ಯಾವುದೇ ವಿಕೋಪ ಸಂಭವಿಸಿದ ತಕ್ಷಣವೇ ಅಗತ್ಯವಾಗಿ ಬೇಕಾಗುವ ಆಹಾರ ಸಾಮಗ್ರಿ, ಔಷಧಿ, ಟೆಂಟ್‌ಗಳು, ತುತ್ತ ಸರಕು ಮತ್ತು ಸೇವೆಗಳನ್ನು ಆ ಕ್ಷಣದಲ್ಲಿ ಒಳಗೊಂಡಿಸಲು ಎನ್.ಡಿ.ಆರ್.ಎಫ್.ಗೆ ಬಲನೀಡಲಿದೆ.

ನಾಲ್ಕನೆಯದಾಗಿ, ಜಪಾನ್‌ನಲ್ಲಿ 2011ರಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಮತ್ತು 2015ರಲ್ಲಿ ನೇಪಾಳದಲ್ಲಿ

ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಆ ದೇಶಗಳೊಂದಿಗೆ ವಿಕೋಪ ಪರಿಹಾರ ಚಟುವಟಿಕೆಯಲ್ಲಿ ಭಾರತ ಅತ್ಯಂತ ಬದ್ದತೆಯಿಂದ ತೊಡಗಿಸಿಕೊಂಡಂತೆ, ಇತರ ದೇಶಗಳಿಗೂ ತನ್ನ ಪರಿಣಿತಿ ಹಾಗೂ ಸಹಾಯ ಹಷ್ಟವನ್ನು ಒದಗಿಸಲು ಸರ್ಕಾರ ಉತ್ಸರ್ಕವಾಗಿದೆ ಎಂಬ ವಿಷಯವನ್ನು ವ್ಯಕ್ತಪಡಿಸಿತು. ಈ ವಿಷಯದಲ್ಲಿ ಭಾರತ ಪ್ರಾದೇಶಿಕ ಸರ್ಕಾರವನ್ನು ಮೌಲ್ಯಾದಿಸಲು ನಿರಂತರವಾದ ಪ್ರಯತ್ನವನ್ನು ಮಾಡುತ್ತಿದೆ. ಹಾಗಾಗಿ ಸಾರ್ಕೆ ದೇಶಗಳಲ್ಲಿ ವಿಕೋಪದ ಅಪಾಯವನ್ನು ತಗ್ಗಿಸಲು ಹಾಗೂ ವಿಕೋಪ ನಿರ್ವಹಣೆಯ ಜ್ಞಾನವನ್ನು ಸಾರ್ಕೆ ದೇಶಗಳೊಂದಿಗೆ ಹಂಚಿಕೊಳ್ಳಲು ಸಾರ್ಕೆ ವಿಕೋಪ ನಿರ್ವಹಣೆ ಕೇಂದ್ರವನ್ನು ಸ್ಥಾಪಿಸಿದೆ.

ಸಾರ್ಕೆ ವಿಕೋಪ ನಿರ್ವಹಣೆ ಅಭ್ಯಾಸವನ್ನು 2015ರಲ್ಲಿ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದು ಸರ್ಕಾರದ ಅನುಭವ ಹಾಗೂ ಆಯೋಜನೆಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಿತ್ತಲ್ಲದೆ, ಸದಸ್ಯ ರಾಷ್ಟ್ರಗಳ ನಡುವೆ ವಿಕೋಪ ಸ್ವರೂಪ ಕುರಿತು ಪ್ರಾದೇಶಿಕ ಸರ್ಕಾರದ ಸಾಂಸ್ಕಿಕ ವ್ಯವಸ್ಥೆಯನ್ನು ಬಲಪಡಿಸಲು ತನ್ನ ಬದ್ದತೆಯನ್ನು ಮತ್ತೊಮ್ಮೆ ದೃಷ್ಟಿಕರಿಸಿತು. ಇದೇ ರೀತಿ ಹೃದರಾಬಾದ್‌ನಲ್ಲಿ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಫಿಸಿಯನ್ ಇನ್‌ಫೋರ್ಮೇಷನ್ ಸರ್ವಿಸ್‌ಸ್ ಕೇಂದ್ರವನ್ನು ಸ್ಥಾಪಿಸಿ ಸಾಗರದಲ್ಲಿ ನಡೆಯುವ ವಿದ್ಯುತ್ ಮಾಹಿತಿಯನ್ನು ತುರಾಗಿ ಭಾರತಕ್ಕೆ ಮಾತ್ರವಲ್ಲದೆ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಂತಿರುವ ಇತರ 28 ರಾಷ್ಟ್ರಗಳಿಗೆ ಮುನ್ಹಾಚನೆಯನ್ನು ನೀಡುತ್ತಿದೆ.

ಐದನೆಯದಾಗಿ, ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ ಸಾಮರ್ಥ್ಯ ನಿರ್ಮಾಣ ಪ್ರಯತ್ನವನ್ನು ಹೆಚ್ಚಿಸಲು ರಾಷ್ಟ್ರೀಯ ವಿಕೋಪ ನಿರ್ವಹಣೆ ಸಂಸ್ಥೆಯು ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿಕೋಪ ಸಂಶೋಧನೆ ಹಾಗೂ ಚೇತರಿಕೆಯ ಗುಣಾಧಿಕ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶೈಕ್ಷಣಿಕ ಸರ್ಕಾರ ಮತ್ತು ಆರ್ಥಿಕ ನೇರವು ಒದಗಿಸಲು ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದೊಂದಿಗೆ ಒದಗಿಸಿಕೊಂಡಿದೆ. ಬಹು ಕಟ್ಟಪಾಡುಗಳ

ಚೋಕಟ್ಟಿನೊಳಗೆ ಉನ್ನತ ಶೈಕ್ಷಣಿಕ ಹಾಗೂ ಸಂಶೋಧನೆಯನ್ನು ಹೆಚ್ಚಿಸುವುದು ಈ ಒದಗಿಸಿಕೊಂಡಿದೆ. ಇದರ ಜೊತೆಗೆ ಸಾಂಸ್ಕಿಕ ಬಲವರ್ಥನೆ ಈ ಕೇಂದ್ರದ ಭಾಗವಾಗಿದ್ದು, ಭಾರತ ಸರ್ಕಾರ ರಾಷ್ಟ್ರೀಯ ವಿಕೋಪ ಸ್ವಂದನಾ ಪಡೆಯ ಅಕಾಡೆಮಿಯನ್ನು ನಾಗರ್ ಮರದ ರಾಷ್ಟ್ರೀಯ ನಾಗರಿಕ ರಕ್ಖಣಾ ಕಾಲೇಜಿನಲ್ಲಿ ಸ್ಥಾಪಿಸಿದೆ. ಈ ಅಕಾಡೆಮಿಯ ಮೂಲಕ ವಿಕೋಪ ನಿರ್ವಹಣೆ ಹಾಗೂ ಸ್ವಂದನಾ ಪಡೆ ಸಿಬ್ಬಂದಿಗಳಿಗೆ ತರಬೇತಿ ನೀಡುವ ಉದ್ದೇಶವಿದೆ. ಭಾರತ ಸರ್ಕಾರವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ರಾಷ್ಟ್ರೀಯ ಅಗ್ನಿ ಸುರಕ್ಷತಾ ಕಾಲೇಜನ್ನು ಉನ್ನತೀಕರಿಸಲು ಹಾಗೂ ಬಲವರ್ಥನೆ ಮಾಡಲು 205 ಕೋಟಿ ರೂ.ಗಳನ್ನು ಒದಗಿಸಿದೆ. ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಗಳಿಗೆ ಮುಖ್ಯವಾಗಿ ಗುಜರಾತು ರಾಜ್ಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವರಿಗೆ ವಿಕೋಪ ತಡೆಯುವ ಮೂಲ ಪ್ರಾಯೋಗಿಕ ಅಂಶಗಳ ಬಗ್ಗೆ ತರಬೇತಿ ನೀಡುವ ಪ್ರಕ್ರಿಯೆಗಳ ಬಗ್ಗೆ ಸಹ ಅಲೋಚಿಸುತ್ತಿದ್ದೇವೆ.

ಸರ್ಕಾರ 14ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿದ್ದು, ರಾಜ್ಯ ವಿಕೋಪ ಸ್ವಂದನಾ ಪಡೆಗಳಿಗೆ 61,220 ಕೋಟಿ ರೂ. ಗಳನ್ನು ಹಂಚಿಕೆಯನ್ನು ಅನುಮೋದಿಸಿದೆ. (ಈ 61,220 ಕೋಟಿ ರೂ.ಗಳಲ್ಲಿ ಕೇಂದ್ರ ಸರ್ಕಾರದ 47,029.50 ಕೋಟಿ ರೂ.ಗಳು ಹಾಗೂ ರಾಜ್ಯಗಳ 14,905 ಕೋಟಿ ರೂ. ಗಳು ಸೇರಿದೆ.) ಈ ಹಂಚಿಕೆಯು 2015-16 ರಿಂದ 2019-20ರ ಅವಧಿಗೆ ನಿಗದಿಯಾಗಿದೆ. 13ನೇ ಹಣಕಾಸು ಆಯೋಗವು 2010-11 ರಿಂದ 2014-15ರ ಅವಧಿಯಲ್ಲಿ ನಿಗದಿಮಾಡಿದ್ದ 33,580.93 ಕೋಟಿ ರೂ. ಗಳ ಮೊತ್ತಕ್ಕೆ ಹೊಲಿಸಿದರೆ 14ನೇ ಹಣಕಾಸು ಆಯೋಗದ ಮೊತ್ತದಲ್ಲಿ ಗಣನೀಯವಾಗಿ ಹೆಚ್ಚಿಕೆ ಉಂಟಾಗಿದೆ. ಇದೆಲ್ಲಕೂ ಮಿಗಿಲಾಗಿ, ರಾಜ್ಯ ವಿಕೋಪ ಸ್ವಂದನಾ ನಿಧಿಗೆ ರಾಷ್ಟ್ರೀಯ ವಿಕೋಪ ಸ್ವಂದನಾ ನಿಧಿಯ ಮೂಲಕ ಹಣ ಒದಗಿಸಲಾಗುತ್ತದೆ. ವಿಕೋಪದ ತೀವ್ರತೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತದೆ. 2015-16ನೇ ಸಾಲಿನಲ್ಲಿ 17,749.18 ಕೋಟಿ ರೂ. ಗಳನ್ನು (ಇದರಲ್ಲಿ ರಾಷ್ಟ್ರೀಯ ವಿಕೋಪ ಸ್ವಂದನಾ ನಿಧಿಯ 5297.22 ಕೋಟಿ ರೂ.



ಸಹ ಸೇರಿದೆ) ವಿವಿಧ ಬಗೆಯ ವಿವರಗಳ ನಿರ್ವಹಣೆ ಮಾಡಲು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

ಕೊನೆಯದಾಗಿ, ವಿಕೋಪದ ಅಪಾಯಗಳನ್ನು ಕಡಿಮೆ ಮಾಡುವಲ್ಲಿ ರಾಜ್ಯಗಳ ಪ್ರಾಧಿಕಿಕ ಪಾತ್ರದ ಮಹತ್ವವನ್ನು ಒತ್ತಿ ಹೇಳುವ ಜೊತೆಗೆ ಖಾಸಗಿ ವಲಯ ಸೇರಿದಂತೆ ಇತರ ಎಲ್ಲಾ ಭಾಗೀದಾರರು ವಿಕೋಪ ಎದುರಿಸಲು ಸನ್ನಿಧರಾಗಲು ಹಾಗೂ ಯೋಜನೆ ರೂಪಿಸಲು, ಪರಿಹಾರ ಹಂತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸೆಂಡ್ಯು ಕಟ್ಟಪಾಡು ಕರೆ ನೀಡಿದೆ. ವಿಕೋಪದ ಅಪಾಯ ತಗ್ಗಿಸುವ ಅಭಿಯಾಸದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳ ಸರ್ಕಾರದ ಅಗತ್ಯವಿದೆ. ನಂಬಲಹ ಹಾಗೂ ಒಪ್ಪಂತಹ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡು ಹಾಗೂ ಪರಸ್ಪರ ಹಂಚಿಕೊಂಡು, ವಿಕೋಪದ ಅಪಾಯ ತಗ್ಗಿಸುವ ವ್ಯವಸ್ಥೆಯನ್ನು ಬಲಪಡಿಸಬೇಕು; ಸುಸ್ಥಿರ ಮೂಲ ಸೌಕರ್ಯವು ವೇಗವಾಗಿ ಬೆಳೆಯುತ್ತಿರುವ ನಗರೀಕರಣವನ್ನು ಸಹ ಗಮನದಲ್ಲಿ ಇಟ್ಟಿಕೊಂಡು, ಎಲ್ಲಾ ಅಂಶಗಳನ್ನು ಒಳಗೊಂಡಿರಬೇಕು ಎಂದು ಸರ್ಕಾರ ಭಾವಿಸುತ್ತದೆ.

ವಿಶಿಯಾ ರಾಷ್ಟ್ರಗಳ ಸಚಿವ ಸಮೇಳನದ ಫಲಶೀಲಿಯನ್ನು 2016ರ ನವೆಂಬರ್ ನಲ್ಲಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಾಮರ್ಶಿಸಿ, ರಾಜಕೀಯ ಬಧ್ಯತೆಯನ್ನು ಮತ್ತೊಮ್ಮೆ ಮನರುಜ್ಞರಿಸಲಾಗಿದೆ. ಅಪಾಯಗಳನ್ನು ಹಾಗೂ ಸವಾಲುಗಳನ್ನು ಗುರುತಿಸಲು ಹಾಗೂ ಕೊರತೆ ಇರುವ ಸಂಪನ್ಮೂಲಗಳನ್ನು ಸಮಾನವಾಗಿ ಹಂಚಿಕೆ ಮಾಡಿ ಅಂತಿಮವಾಗಿ ಸುಸ್ಥಿರ ಅಭಿವೃದ್ಧಿಯ ಉದ್ದೇಶವನ್ನು ಸಾಧಿಸಲು ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಈ ಸಮಾವೇಶ ಸರ್ಕಾರಿಯಾಗಿದೆ. □

# ವಿಜ್ಞಾನ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿ



ಭಾರತವು

ಬಿಷತ್ತುಗಳನ್ನು

ದುರುತ್ತಿಲು

ಉತ್ತಮ ಮಾಟ್ಟದ

ವೈಜ್ಞಾನಿಕ

ಹಾಗೂ

ಶಾಂತಿಕಾರಣ ಜ್ಞಾನವನ್ನು

ಕೊಂಡಿದೆ.

ಆದರೆ

ಇವು

ಶಾಮಾಜಿಕ, ಅಧಿಕ

ಅಭಿವೃದ್ಧಿ ಕಾರ್ಯಕ್ರಮಗಳು,

ಜರ್ಮನಿಕೆಗಳ,

ಯೋಜನೆಗಳನ್ನು

ರೂಪಿತುಪಡಿ

ಹೆಚ್ಚಾಗಿ ಬ್ರಹ್ಮಾಂಡ.

ವಿಪತ್ತಿನಿರ್ವಹಣೆಯು ಈಗ ಕೇವಲ ವಿಪತ್ತಿ ನಿರ್ವಹಣೆ ಮಾತ್ರವಾಗಿ ಉಳಿದಿಲ್ಲ. ಬದಲಿಗೆ ಅದೀಗ ವಿಪತ್ತಿನಿಂದುಂಟಾಗುವ ಆಪತ್ತಿನ ನಿರ್ವಹಣೆಯಾಗಿ ಬೆಳೆದಿದೆ. ವಿಪತ್ತಿ ನಿರ್ವಹಣೆಯೆಂದರೆ ವಿಪತ್ತಿ ನೈಸರ್ಗಿಕವಾದದ್ದಾಗಿರಲಿ ಅಥವ ಮಾನವಜನ್ಯವಾಗಿರಲಿ ಅದರಿಂದುಂಟಾಗುವ ಅಪಾಯಗಳನ್ನು ಹಾನಿಯನ್ನು ವ್ಯಾಜ್ಞಾನಿಕವಾಗಿ ಅಂದಾಜುಮಾಡಿ ಅದನ್ನು ತಡೆಗಟ್ಟಲು ಸೂಕ್ತ ಶ್ರಮಗಳನ್ನು ಕೈಗೊಳ್ಳುವುದು.

ಇದರಫ್ರೆ ಅಷ್ಟಿತ್ತದಲ್ಲಿರುವ ವಿಪತ್ತಿನ್ನು ಹಲವಾರು ರಚನಾತ್ಮಕ ಶ್ರಮಗಳ ಮೂಲಕ ಹಾಗೂ ಲಭ್ಯವಿರುವ ತಾಂತ್ರಿಕಜ್ಞಾನವನ್ನು ಆಧರಿಸಿ ವಿಭಜಿಸಿಕೊಳ್ಳುವುದು ಮತ್ತು ವಿಪತ್ತಿನ ನಿರ್ವಹಣೆಗೆ ರಕ್ಷಣಾ ಯೋಜನೆಯನ್ನು ರೂಪಿಸಬಹುದು.

ನಿಯಂತ್ರಿಸಲಾಗದ, ವಿಪತ್ತಿನ ಪ್ರಮಾಣವನ್ನು ತಗ್ಗಿಸಲಾಗದ ಅಧವಾ ರಕ್ಷಣೆ ಮಾಡಲಾಗದ ವಿಪತ್ತಿಗಳನ್ನು ಎದುರಿಸಲು, ಸಿದ್ಧತೆ ಮಾಡಿಕೊಳ್ಳುವುದು ಒಂದೇ ದಾರಿ. ವಿಪತ್ತಿನ್ನು ಎದುರಿಸಲು ಸಿದ್ಧವಾಗುವುದೆಂದರೆ ಆಗುವ ಹಾನಿಯನ್ನು ಸಾಧ್ಯವಾದ ಮಟ್ಟಿಗೆ ತಡೆಗಟ್ಟುವುದು. ಜೀವಹಾನಿಯಾಗದಂತೆ ಪರ್ಯಾಯ ವಸತಿ ವ್ಯವಸ್ಥೆ ಮತ್ತು ಪರಿಹಾರ ಕಾರ್ಯಗಳನ್ನು ಮುನ್ನಜ್ಞರಿಕೆ ಶ್ರಮವಾಗಿ ಸಿದ್ಧವಾಗಿಟ್ಟುಕೊಳ್ಳಬೇಕು. ಸಿದ್ಧತೆಗಳಿಂದರೆ ಅದಕ್ಕೆ ಅಗತ್ಯವಾದ ನೀತಿಗಳನ್ನು, ಸಂಪನ್ಮೂಲಗಳನ್ನು ರೂಪಿಸಿಕೊಂಡಿದ್ದು ವಿಪತ್ತಿ ಸಂಖ್ಯೆಯಿಂದ ತೋತಕ್ಕಣ ಜನರ್ಜಿವನ ಸಹಜ ಸ್ಥಿತಿಗೆ ತರಲು ಎಲ್ಲ ರೀತಿಯಿಂದಲೂ ಸಿದ್ಧವಿರುವುದು.




\* ಡಾ. ಪಿ.ಜಿ. ಧರ್ಮ ಚಕ್ರವರ್ತಿ

ವಿಪತ್ತಿಗಳಿಂದುಂಟಾಗುವ ಆಪತ್ತಿನ ನಿರ್ವಹಣೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಏಕೆಂದರೆ ಎಷ್ಟೇ ಮುನ್ನಜ್ಞರಿಕೆ ಶ್ರಮಗಳನ್ನು ತೆಗೆದುಕೊಂಡಿದ್ದರೂ ಹಾನಿಯ ಪ್ರಮಾಣವು ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಯುರೋಪಿಯನ್ ಡಿಆರ್‌ ವಿಶ್ವಸಂಸ್ಥೆಗೆ ಸೇರಿದ ವಿಪತ್ತಿ ಪ್ರಮಾಣ ನಿಯಂತ್ರಣ ಕಬ್ಬಿರಿಯ ಅಂದಾಜಿನ ಪ್ರಕಾರ ಕಳೆದರೆ ದಶಕಗಳಲ್ಲಿ ವಿಪತ್ತಿನಿಂದಾಗಿ 1.3 ಮಿಲಿಯನ್ ಮಂದಿ ಸ್ತ್ರೀದ್ದಾರೆ. 4.4 ಬಿಲಿಯನ್ ಮಂದಿ ಅವಘಡಗಳಿಗೆ ತುತ್ತಾಗಿದ್ದಾರೆ, 2 ಟ್ರೀಲಿಯನ್ ದಾಲರ್ ಮೌಲ್ಯದ ನಷ್ಟವಾಗಿದೆ.

ಕ್ರಿ. ರೀತಿಯ ಹಾನಿಗಳಿಗೆ ತುತ್ತಾದ ಪ್ರದೇಶಗಳಲ್ಲಿ ಭಾರತವೂ ಸೇರಿದೆ. ವಿಶ್ವಬ್ಯಾಂಧಿನ ಅನ್ನಯ ವಿಪತ್ತಿನ ಆಪತ್ತಿನಿಂದುಂಟಾದ ಆಧ್ಯಾತ್ಮಿಕ ಹಾನಿಯ ಪ್ರಮಾಣವು ತೊಂಬತ್ತರ ದಶಕದ ಕಡೆಯ

**ಚಿತ್ರ 1 : ದುರಂತ ನಿರ್ವಹಣೆಯಿಂದ ದುರಂತ ಅಪಾಯ ನಿರ್ವಹಣೆ**



\* ಸಂಸ್ಥಾಪನಾ ನಿರ್ದೇಶಕರು, ಸಾರ್ಕೆ ವಿಕೋಪ ನಿರ್ವಹಣೆ ಕೇಂದ್ರ. E-mail : dharc@nic.in

ದಿನಗಳಲ್ಲಿ ಹಾಗೂ ಈ ಶತಮಾನದ ಆರಂಭಿಕ ದಿನಗಳಲ್ಲಿ ಒಟ್ಟಾರೆ ಜಿಡಿಪಿಯ ೧೯.೨ರಷ್ಟು ಹತ್ತಿರದಲ್ಲಿತ್ತು.

### ವಿಪತ್ತು ಮತ್ತು ಅಭಿವೃದ್ಧಿ

ವಿಪತ್ತುಗಳು ಅಭಿವೃದ್ಧಿಯೊಂದಿಗೆ ಮೂರು ಆಯಾಮಗಳ ಸಂಬಂಧವನ್ನು ಹೊಂದಿರುತ್ತವೆ. ಮೊದಲಿಗೆ ವಿಪತ್ತುಗಳು ದಶಕಗಳ ಅಭಿವೃದ್ಧಿ ಮತ್ತು ಗೋಕೆಯನ್ನು ನಿರ್ಬಾಹ ಮಾಡಬಿಡುತ್ತದೆ. ಎರಡನೆಯದು, ಅಭಿವೃದ್ಧಿಯ ಕೌರತೆಯಿಂದಾಗಿ ದುರುಪ್ಯ ಸಮುದಾಯಗಳು ಹೆಚ್ಚಿನ ಆಪ್ತಿಗೆ ತುತ್ತಾಗುತ್ತವೆ. ಮೂರನೆಯದು, ವ್ಯವಸ್ಥೆಯ ವ್ಯಂಗ್ಯವೆಂದರೂ ಸರಿ, ಆಪ್ತಿಗೆ ಕಾರಣಗಳು ಅಭಿವೃದ್ಧಿಯಲ್ಲೇ ಆಡಗಿರುತ್ತವೆ. ನಿಯಮಗಳನ್ನು ಏರಿ ಕಟ್ಟಿದ ಮನೆಗಳು, ಕಟ್ಟಡಗಳು; ಪ್ರಾಕೃತಿಕ ಸೂಕ್ಷ್ಮ ಪ್ರದೇಶಗಳಲ್ಲಿನ ಗಳಿಗಾರಿಕೆ, ಕ್ಯಾರಾರಿಕೆಗಳು ವಿಪತ್ತುಗಳಿಗೆ ತಾವಾಗಿಯೇ ಹೆದ್ದಾರಿಯನ್ನು ಹಾಸುತ್ತವೆ. ವಿವಿಧ ಇಂಧನ ಮೂಲಾಧಾರಿತ ತಯಾರಿಕೆ, ಬಳಕೆಗಳು ಪ್ರಾಕೃತಿಕ ವಿಕೋಪಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

**2015 ರಿಂದ**

### ವೇಗ ಪಡೆದುಕೊಂಡ ಪ್ರಕ್ರಿಯೆಗಳು

**ಜಾಗತಿಕವಾಗಿ**      **ವಿಪತ್ತಿನ**  
ಅಪತ್ತನ್ನೆಂದುರಿಸಿ ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡಿಕೊಳ್ಳುವ ಕಾಳಜಿಗಳು ಎಲ್ಲೆಡೆ ವ್ಯಕ್ತವಾಗಿತ್ತುದಿದ್ದು 2015ರಲ್ಲಿ ಹೆಚ್ಚಿ ವೇಗ ಪಡೆದುಕೊಂಡಿತು. ಇದಕ್ಕೆ ಕಾರಣವಾದದ್ದು ಮೂರು ಸಮಾನಾಂತರವಾಗಿ ಆದರೆ ಪರಸ್ಪರ ಅವಲಂಬಿತವಾಗಿದ್ದ ಪ್ರಕ್ರಿಯೆಗಳು. ಇವು ಮುಂದಿನ ಒಂದು ಅಥವ ಅದಕ್ಕಿಂತ ಹೆಚ್ಚಿನ ದಶಕಗಳಲ್ಲಿನ ಅಭಿವೃದ್ಧಿಯ ಕಾರ್ಯಸೂಚಿಗಳನ್ನು ಒಟ್ಟಾಗಿ ರೂಪಿಸಿದವು. ಮೊದಲನೆಯದು ಮಾಚ್ ಕಾರ್ಯಕ್ರಮ 2015ರಲ್ಲಿ ಅಳವಡಿಸಿಕೊಂಡ ಸೆಂಡ್‌ಪ್ರೈಂಟ್‌ಕ್ರಾಫ್ ಘಾರ್ ದಿಸಾಸ್ಪ್ರೋ ರಿಸ್ಕ್ ರಿಡಕ್ಸ್‌ 2015–2030. ಇದು ಮೊದಲ ಬಾರಿಗೆ ಜಾಗತಿಕವಾಗಿ ವಿಪತ್ತಿನಿಂದುಂಟಾಗುವ

ಅಪತ್ತನ್ನು

### ಚಿತ್ರ 3: ವಿಕೋಪ – ಅಭಿವೃದ್ಧಿ ಸಂಬಂಧ



ಕಡಿಮೆಗೊಳಿಸುವಲ್ಲಿ ಏಳು ಅಂಶಗಳನ್ನು ರೂಪಿಸಿತು. ಇದು ವಿಪತ್ತಿನಿಂದುಂಟಾಗುವ ಸಾವು, ಅಪರಾತಗಳು, ಆರ್ಥಿಕ ನಷ್ಟಿ, ಆಸ್ತಿ ಹಾನಿ ಇವುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಮುಂಜಾಗುತ್ತಾ ಕ್ರಮಗಳನ್ನು ರೂಪಿಸಿತು ಹಾಗೂ ವಿಪತ್ತು ನಿರ್ವಹಣೆಗೆ ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಿತು. ಅದು ಮುಖ್ಯವಾಗಿ ಸ್ಥಳೀಯ, ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ವಿಪತ್ತಿನಿರ್ವಹಣೆಗೆ ಅಳವಡಿಸಿಕೊಳ್ಳಬೇಕಾದ ನಾಲ್ಕು ಅಂಶಗಳನ್ನು ಕ್ರಮವಾಗಿ ಗುರುತಿಸಿತು.

**ಅವು ಯಾವುವೆಂದರೆ :** (1) ವಿಪತ್ತಿನ ಅಪತ್ತುಗಳನ್ನು ಅರ್ಥಮಾಡಿಕೊಳ್ಳಲಿವುದು (2) ವಿಪತ್ತಿನಿಂದುಂಟಾಗುವ ಆಪ್ತಿನಿಂದ ಶೀಪ್ರಚೇತರಿಕೆ ಕಂಡುಕೊಳ್ಳಲಿವುದು (3) ವಿಪತ್ತು ನಿರ್ವಹಣೆಯನ್ನು ಹೆಚ್ಚಿಸಿಕೊಳ್ಳಲಿವುದು (4) ಜೀತರಿಕೆ, ಮನರೋವಸತಿ, ಮನರೋನಿರ್ಮಾಣಕ್ಕೆ ನೆರವಾಗಲು ತುರ್ತುನೆರವನ್ನು ನೀಡಲು ಸನ್ವಾದವಾಗಿರುವುದು.

**ವಿಶ್ವಸಂಸ್ಥೆಯ ಸೆಪ್ಟೆಂಬರ್ 2015ರ ಸಾಮಾನ್ಯ ಸಭೆಯಲ್ಲಿ 2030 ಅವಧಿಯ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳಲಾಯಿತು.** ಸುಸ್ಥಿರ ಅಭಿವೃದ್ಧಿಯ ಗುರಿಗಳಿಂದು ನಿಗದಿಪಡಿಸಲಾದ 17ರಲ್ಲಿ 8 ವಿಪತ್ತಿನಿಂದಾಗುವ ಹಾನಿಯಿಂದ ಶೀಪ್ರಚೇತರಿಕೆ ಕಂಡುಕೊಂಡು ಅಭಿವೃದ್ಧಿ ಪಡಿಸುವುದಾಗಿತ್ತು.



**ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಡಿಸೆಂಬರ್ 2015ರಲ್ಲಿ ಸಹಿ ಮಾಡಲಾದ ಪ್ಯಾರಿಸ್ ಒಪ್ಪಂದವು 8 ನಿದ್ರಾಷ್ಟ ಕಾರ್ಕ್ಯೂತಿಗಳನ್ನು ಗುರುತಿಸಿತು. ವಿಪತ್ತಿನ ಹಾನಿ ಕಡಿಮೆಗೊಳಿಸಲು ‘ಅರಿವು, ಶ್ರೀಯ ಮತ್ತು ಬೆಂಬಲ’**

ಇವುಗಳನ್ನು ಮುಖ್ಯವಾಗಿ ಗುರುತಿಸಿದೆ. ಅವುಗಳಲ್ಲಿ: (1) ಮುನ್ಸೆಚ್ಚರಿಕೆ ಕ್ರಮಗಳು (2) ತುರ್ತುಪರಿಸ್ಥಿತಿ ನಿಭಾವಣಾ ಸಿದ್ಧತೆ (3) ನಿಧಾನಗತಿಯ ಘಟನೆಗಳು (4) ಶಾಶ್ವತ ಹಾನಿ, ನಷ್ಟ ಉಂಟುಮಾಡಬಹುದಾದ ಘಟನೆಗಳು (5) ವಿಪತ್ತಿನ ಅಂದಾಜು, ನಿರ್ವಹಣೆ (6) ಆಪ್ತಿಗೆ ವಿಮಾಸೋಲಭ್ಯ, ಹವಾಮಾನ ವಿಪತ್ತಿಗೆ ಸಹಾಯ ಮತ್ತಿತರ ರಕ್ಷಣಾ ಪರಿಹಾರಗಳು (7) ಆರ್ಥಿಕೆತರ ನಷ್ಟಗಳು (8) ಸಮುದಾಯಗಳು, ಸಹಜ ಜೀವನ ಪರಿಸ್ಥಿತಿ ಹಾಗೂ ಪರಿಸರದ ಶೀಪ್ರಚೇತರಿಕೆ.

### ಭಾರತಕ್ಕಿರುವ ಅವಕಾಶಗಳು ಹಾಗೂ ಸಾಳುಗಳು

2015ರ ಈ ಮೂರು ಜಾಗತಿಕ ಒಪ್ಪಂದಗಳನ್ನು ಅಂತಿಮಗೊಳಿಸುವ ನಿಟ್ಟನಲ್ಲಿ ಭಾರತವು ನಿಣಾಯಕ ಪಾತ್ರವನ್ನು ವಹಿಸಿತು. ಎರಡನೇ ಅತಿದೊಡ್ಡ ಜನಸಂಖ್ಯೆ ದೇಶ, ಆರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿದ ದೇಶ ಹಾಗೂ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶ ಭಾರತ. ಇಲ್ಲಿ ಅತಿ ಹೆಚ್ಚು ಬಡತನ, ಮತ್ತು ಅಪಾಷ್ಟಕತೆ, ವಯಸ್ಕರಲ್ಲಿ ಅನಂತರತೆ ಕೂಡ ಹೆಚ್ಚಿದೆ. ಹಾಗಾಗಿಯೇ ಭಾರತವು ಸುಸ್ಥಿರ ಅಭಿವೃದ್ಧಿ ಹಾಗೂ ಶೀಪ್ರಚೇತರಿಕೆಗೆ ಸಂಬಂಧಿಸಿದ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ದೇಶವಾಗಿದೆ.

**ಭಾರತವು**      **ಕಾನೂನಾತ್ಮಕವಾಗಿ ಸಾಂಸ್ಥಿಕವಾಗಿ** ಅನೇಕ ಮುಟ್ಟದಲ್ಲಿ ವ್ಯಾಜ್ಞಾನಿಕವಾಗಿ ಹಾಗೂ ತಾಂತ್ರಿಕವಾಗಿ ವಿಪತ್ತು ನಿರ್ವಹಣೆಯ ತಯಾರಿಗಳನ್ನು ಮಾಡಿದೆ. ಅವುಗಳ ಪರಿಣಾಮಗಳನ್ನು ಇತ್ತೀಚಿನ ದಿನಗಳಲ್ಲಾದ ಕೆಲವು ಜಂಡಮಾರುತಗಳ



ಸುಫ್ರಿರ ಅಭವ್ಯಧಿ ಗುರಿಗಳು	ವಿಪತ್ತಿನ ಆಹತ್ತಿನಿಂದ ಶೀಳಜ್ಞಿತರಿಕೆಯ ಗುರಿಗಳು
1 : ಬಡತನ ನಿಮೂಲನೆ	1.5 : ಸ್ನೇಸರಿಕ ವಿಕೋಂಪಗಳಿಗೆ ತುತ್ತಾಗದಂತೆ ಬಡವರನ್ನು ಕಾಪಾಡುವುದು
2 : ಹೆಸಿವಿನ ನಿಮೂಲನೆ. ಆಹಾರ ಸುಭದ್ರತೆ ಮತ್ತು ಕ್ಷಣಿಯನ್ನು ಸುಫ್ರಿರವಾಗಿಸುವುದು	2.4 : ಹವಾಮಾನ ಬಡಲಾವಣೆಗೆ ಅನುಗುಣವಾಗಿ ಹೊಂದಿಕೊಳ್ಳುವ ವ್ಯವಸ್ಥೆಯನ್ನು ಬಲಗೊಳಿಸುವುದು: ಬರಗಾಲ, ಪ್ರವಾಹ ಮೊದಲಾದ ವಿಪತ್ತುಗಳು
3 : ಆರೋಗ್ಯಮೂರಣ ಜೀವನದ ಖಾತ್ರಿ	3.6 : ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತುಗಳಿಗೆ ಮುನ್ನೆಚ್ಚಿರುತ್ತಿರುವ ನೀಡಿ ಆಹತ್ತುಗಳನ್ನು ಕಡಿಮೆಗೊಳಿಸುವುದು
4 : ನಮಾನ ಶಿಕ್ಷಣದ ಖಾತ್ರಿ	4 ಅ : ವಿಪತ್ತಿಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಶಿಕ್ಷಣ ನೀಡಿಕೆ
9 : ಶೀಳಜ್ಞಿತರಿಕೆಗೆ ನೇರವಾಗುವಂತೆ ಮೂಲನೌಕರ್ಯಗಳನ್ನು ಅಭವ್ಯಧಿಪಡಿಸುವುದು	9.1 : ವಿಪತ್ತಿನ ಶೀಳಜ್ಞಿತರಿಕೆಗೆ ನೇರವಾಗುವಂತಹ ಉತ್ತಮ ಗುಣಮಟ್ಟದ ಹಾಗೂ ಸಂಭಿಕಾರ ಮೂಲನೌಕರ್ಯಗಳನ್ನು ಅಭವ್ಯಧಿಪಡಿಸುವುದು
11 : ಜನವಸತಿಗೆ ಸೂಕ್ತವಾಗಿ ಸುಫ್ರಿರವಾಗಿ, ಸುರಕ್ಷಿತವಾಗಿ, ಅಹಾಯಗಳನ್ನು ಎದುರಿಸಲು ಸನ್ನಿಧಿವಾಗಿರುವಂತಹ ನಗರಗಳ ನಿಮಾಣ	11.5 : ವಿಪತ್ತಿನಿಂದುಂಟಾಗುವ ಸಾಪುಗಳು, ಆರ್ಥಿಕ ಸಂಪನ್ಮೂಲ ಕಡಿಮೆಗೊಳಿಸುವುದು
13 : ಪ್ರಾಕೃತಿಕ ಬಡಲಾವಣೆಗಳು, ಅವುಗಳ ಪರಿಣಾಮಗಳನ್ನೇದುರಿಸಲು ಹೋರಾಡುವುದು	13.1 : ಪ್ರಾಕೃತಿಕ ವಿಕೋಂಪಗಳುಂಟಾದಾಗ ಶೀಳಜ್ಞಿತರಿಕೆ ಹಾಗೂ ಹೊಂದಿಕೊಳ್ಳುವ ಸಾಮಾಧ್ಯವನ್ನು ಹೇಳಿಸಬೇಕು
15 : ಭೂಮಿಯನ್ನು ಹಾಜಾಗದಂತೆ ಕಾಪಾಡಿಕೊಳ್ಳಬೇಕು.	15.3 : ಬರಗಾಲ ಹಾಗೂ ಪ್ರವಾಹಹೀಡಿತ ಪ್ರದೇಶಗಳನ್ನು ಮನ್ಜೀಲಗೊಳಿಸುವುದು

(ಘಾಯಿಲ್‌ನ್, ಹುಡ್‌ಹುಡ್) ಹಿನ್ನೆಲೆಯಲ್ಲಿ ಕಾಣಬಹುದಾಗಿದೆ. ಆದರೆ ಅದೇ ರೀತಿ ಪ್ರವಾಹಗಳು ಅಥವಾ ಅತಿಹಚ್ಚುಮಳಿ (ಉತ್ತರಾಖಾಂಡ, ಶ್ರೀನಗರ, ಚೆನ್ನೆ) ಅಥವಾ ಭೂಸವಕಳಿ, ಹಿಮಪಾಠದಂತಹ ವಿಪತ್ತುಗಳು (ಮಾಲೀನ್, ಉತ್ತರ ಸಿಕ್ಕಿಂ) ಈ ಸಂದರ್ಭಗಳಲ್ಲಿ ಅದೇ ಬಗೆಯ ಸಿದ್ಧತೆಗಳು ಕಂಡುಬರಲಿಲ್ಲ.

**ತಾಂತ್ರಿಕ ವಿಪತ್ತುಗಳಾದ ಕ್ಷೀಗಾರಿಕಾ ದುರ್ಭಾಟನೆಗಳು** ಅಥವಾ ರಸ್ತೆ ಅವಘಾತಗಳು ನಡೆಯುತ್ತೆಲೇ ಇವೆ. ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಮಾರಕ ಖಾಯಿಲೆಗಳ ಅಪಾಯವೂ ಇದೆ. ಸ್ನೇಸರಿಕ ವಿಪತ್ತಿಗೆ ಸಂಬಂಧಿಸಿದ ವಾಯು ಮಾಲೀನ್, ಜಲಮಾಲಿನ್‌ಗಳು ನಗರೀಕರಣ, ಕ್ಷೀಗಾರಿಕರಣಗಳಿಂದಾಗಿ ಹಚ್ಚಾಗಿವೆ.

**ಭೂಕಂಪದಂತಹ ವಿಪತ್ತಿನ್ನು ಎದುರಿಸಲು ಭಾರತ ಎಷ್ಟರಮಟ್ಟಿಗೆ ಶಕ್ತವಾಗಿದೆ ಎಂಬುದು ತಿಳಿದಿಲ್ಲ. ಆದರೆ ಪರಿಸೀತರು ಜನನಿಬಿಡ ನಗರಪುರೇಶಗಳಲ್ಲಿ ಭೂಕಂಪವು ಉಂಟುಮಾಡುವ ಹಾನಿಯ ಕುರಿತು ಎಚ್ಚರಿಕೆ ನೀಡುತ್ತೆಲೇ ಬರುತ್ತಿದ್ದಾರೆ. ಭಾರತವು ವಿಪತ್ತುಗಳನ್ನು ಗುರುತಿಸುವ**

ಉತ್ತಮ ಮಟ್ಟದ ವ್ಯೇಜಾನ್‌ನಿಕ ಹಾಗೂ ಸಾಂಪ್ರದಾಯಿಕ ಜಾನ್‌ವನನ್ನು ಹೊಂದಿದೆ. ಆದರೆ ಇವು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು, ಜಟಿಲತೆಗಳು, ಯೋಜನೆಗಳನ್ನು ರೂಪಿಸುವಲ್ಲಿ ಹಚ್ಚಾಗಿ ಬಳಕೆಯಾಗಿಲ್ಲ. ಹಾಗಾಗಿ ವಿಪತ್ತು ನಿರ್ವಹಣೆಯಲ್ಲಿ ಹಾಗೂ ವಿಪತ್ತನ್ನು ಕಡಿಮೆಯಾಗಿಸುವಲ್ಲಿ ಈ ಯೋಜನೆಗಳು ವಿಪಲವಾಗಿವೆ. ಬದಲಿಗೆ ಹೊಸ ರೀತಿಯ ವಿಪತ್ತುಗಳನ್ನು ಸೃಷ್ಟಿಸುತ್ತಿವೆ.

**ಭಾರತವು ಆರ್ಥಿಕವಾಗಿ ಅತಿ ವೇಗವಾಗಿ ಅಭಿವೃದ್ಧಿಹೊಂದುತ್ತದೆ.** ಮೇಕ್‌ಇನ್ ಇಂಡಿಯಾ, ಸ್ಕ್ರೀಲ್ ಇಂಡಿಯಾ, ಡಿಟಿಟ್‌ಲ್ ಇಂಡಿಯಾ, ಸ್ಪೆಚ್ ಭಾರತ ಅಭಿಯಾನ, ಸಾರ್ಕ್‌ರ್ ಸಿಟಿಸ್ ಮಿಷನ್ ಇತ್ಯಾದಿ ರೀತಿಯ ಯೋಜನೆಗಳು ಈ ಅಭಿವೃದ್ಧಿಯ ವೇಗವನ್ನು ಹಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

**ಮುಂದಿನ ಒಂದು ಅಥವ ಅರ್ಥ ದಶಕದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ಸಾರ್ವಜನಿಕ ಹಾಗೂ ಖಾಸಗಿ ಹೂಡಿಕೆಗಳು ಹಿಂದಿನ ನಾಲ್ಕು ಅರ್ಥ ಇದು ದಶಕಗಳಿಗಿಂತ ಹಚ್ಚಾಗುವುದು**

ಎಂದರೆ ಉತ್ತೇಳೆಯಾಗಲಾರದು. ಇದರಿಂದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲು, ಅನುಷ್ಠಾನಗೊಳಿಸಲು ನೇರವಾಗುತ್ತದೆ. ಇದು ವಿಪತ್ತನ್ನು ನಿರ್ವಹಿಸಲು ಮಾತ್ರವಲ್ಲ ಬದಲಿಗೆ ಅವುಗಳನ್ನು ತಡೆಗಟ್ಟಲು ನೇರವು ನೀಡುತ್ತದೆ.

**ಕೆಲವು ಸಮಯದಿಂದ ವಿಪತ್ತು ನಿರ್ವಹಣೆಯ ಕಾರ್ಯಕ್ರಮಗಳಿಯ ಮುಖ್ಯ ಅಂಶವು ಅಭಿವೃದ್ಧಿಯ ಎಲ್ಲ ಪ್ರಕಾರಗಳಲ್ಲಿ ವಿಪತ್ತನ್ನು ಕಡಿಮೆಯಾಗಿಸುವುದೇ ಆಗಿದೆ.** ಆದರೆ ಈ ನಿಟ್ಟನಲ್ಲಿ ಹಚ್ಚಿನದನ್ನು ಸಾಧಿಸಲಾಗಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯಾಗಲಿ ಅಥವ ವಲಯ ವಿಭಾಗಗಳಾಗಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ರೂಪರೇಷನೆಗಳನ್ನು ರೂಪಿಸಿಲ್ಲ.

**ಸೆಂಡ್ಯು ಪ್ರೇಂವರ್ಕ್ ಹಾಗೂ ಪ್ರಾರ್ಥಿಸ ಹವಾಮಾನ ಒಪ್ಪಂದಗಳು ಭಾರತದಲ್ಲಿ ನಿರ್ಲಕ್ಷಣೆಗೊಳಿಸಲಾಗುವ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ವಿಪತ್ತು ನಿರ್ವಹಣೆಯ ಕುರಿತಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅವಕಾಶವನ್ನೆಲ್ಲಾಗಿಸುತ್ತದೆ.** □

# ಡರಬೆಣಿ ಮತ್ತು ಸಾಮಧ್ಯ ನಿರ್ವಹಣೆ



ಸಾಮಧ್ಯ ಲಿಮಾನ್  
ಒಂದು ಬಾಲಿಯ  
ಚಟುವಟಿಕೆ ಅಲ್ಲ,  
ಇದೊಂದು  
ಉರಂತರ ಪ್ರಕ್ರಿಯೆ.  
ವಿಷತ್ತುಗಳ  
ದಂಡಾಂತರಗಳ  
ತೀವ್ರ ಸ್ಥಾಪಿತ  
ಉದ್ದೇಶ  
ಲಿಮಾನ್

ವೈಕಿಗಳು, ಸಂಸ್ಥೆಗಳು, ಸಾಂಸ್ಕಿಕ ಫಟಕಗಳು ಅಥವಾ ಸಾಂಸ್ಕಿಕ ವ್ಯವಸ್ಥೆಯು ಪರಿಣಾಮಕಾರಿಯಾಗಿ ಮತ್ತು ಸುಸ್ಥಿರ ಸ್ವರೂಪದಲ್ಲಿ ಕಾರ್ಯಗಳನ್ನು ನಿಭಾಯಿಸುವ ತಾತ್ಕಾಲಿಕ ಸಾಮಧ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಸಮಯಾನುಸಾರವಾಗಿ ಸ್ವಂತ ಅಭಿವೃದ್ಧಿ ಉದ್ದೇಶಗಳನ್ನು ನಿಗದಿ ಮಾಡಲು ಮತ್ತು ಸಾಧಿಸಲು ವೈಕಿಗಳು, ಸಂಸ್ಥೆಗಳು ಮತ್ತು ಸಮಾಜ ತಮ್ಮ ಶಕ್ತಿಯನ್ನು ಬಲಪಡಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯೇ ಸಾಮಧ್ಯ ಎಂದೂ ವ್ಯಾಖ್ಯಾನಿಸಬಹುದು. ಇನ್ನೂ ಸರಳವಾಗಿ, ಸಾಮಧ್ಯ ಪದವನ್ನು ವ್ಯಾಖ್ಯಾನಿಸುವುದಾದರೆ, ಅಭಿವೃದ್ಧಿ ಗುರಿಯ ಚಿಂತನೆ ಮತ್ತು ಸಾಧನೆ ಎಂದರ್ಥ.

ಸಾಮಧ್ಯ ಅಭಿವೃದ್ಧಿಯು ಅದೇ ಮಾರ್ಗದ ಮುಂದುವರಿದ ಪ್ರಯತ್ನವಾಗಿರುತ್ತದೆ. ಸಾಮಧ್ಯ ಅಭಿವೃದ್ಧಿಯು ಸಂಸ್ಥೆಗಳು ಮತ್ತು ಅಲ್ಲಿನ ವ್ಯವಸ್ಥೆಗಳ ಬಲವರ್ಧನೆ, ಎಲ್ಲಾ ಪಾಲುದಾರರ ಎಲ್ಲಾ ಮಟ್ಟದ ಸಾಮಧ್ಯಗಳನ್ನು ಒಳಗೊಂಡಿರುತ್ತದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಿಕೋಪ ನಿಯಂತ್ರಣ ಕಾರ್ಯತಂತ್ರ ಸಂಸ್ಥೆ (ಯುವನೋಬಿಲಿಸ್‌ಡಿಆರ್) ಸಾಮಧ್ಯ ಅಭಿವೃದ್ಧಿಯನ್ನು ಈ ಮಂದಿನಂತೆ ವ್ಯಾಖ್ಯಾನಿಸಿದೆ.

ಜನರು, ಸಂಸ್ಥೆಗಳು ಮತ್ತು ಸಮಾಜ ವ್ಯವಸ್ಥಿತವಾಗಿ ಕಾಲಾನುಕಾಲದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ತಮ್ಮ ಸಾಮಧ್ಯಗಳನ್ನು ಉದ್ದೀಪನಗೊಳಿಸುವ ಮತ್ತು

ಅಭಿವೃದ್ಧಿಪಡಿಸುವ ಪ್ರಕ್ರಿಯೆಯೇ ಸಾಮಧ್ಯ ಅಭಿವೃದ್ಧಿ. ಇದು ಜಾನ್, ಕೌಶಲ್ಯ, ವ್ಯವಸ್ಥೆ ಮತ್ತು ಸಂಸ್ಥೆಗಳ ಸುಧಾರಣೆಯನ್ನು ಒಳಗೊಂಡಿರುತ್ತದೆ. ಈ ಸುಧಾರಣೆಯ ವಿಶಾಲ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ಅಧರಿಸಿರುತ್ತದೆ. (ಬಿಷ್ಟುಸಂಸ್ಥೆ, 2009)

ಸಾಮಧ್ಯ ನಿರ್ವಹಣೆ ವಿಕೋಪ ಗಂಡಾಂತರ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಾಮಧ್ಯ ನಿರ್ವಹಣೆ ಅತಿಮುಖ್ಯವಾದ ಅಂಗ. ವಿಕೋಪ ಗಂಡಾಂತರ ನಿರ್ವಹಣೆ ಕ್ಷೇತ್ರದಲ್ಲಿ ಸಂಸ್ಥೆಗಳು, ಸರ್ಕಾರಗಳ ಮತ್ತು ಸಮುದಾಯಗಳ ತಂತ್ರಿಕ, ಹಣಕಾಸು ಮತ್ತು ಆಡಳಿತಾತ್ಮಕ ಸಾಮಧ್ಯವನ್ನು ಹೆಚ್ಚಿಸುವುದು ಅತ್ಯಗತ್ಯ ಎಂದು ಸೆಂದ್ರೆ ಮಾರ್ಗಸೂಚಿಯಲ್ಲಿ ಒಮ್ಮೆ ನೀಡಲಾಗಿದೆ. ನಾನಾ ಹಂತಗಳಲ್ಲಿ ಎದುರಾಗುವ ವಿಕೋಪ ಗಂಡಾಂತರಗಳನ್ನು ಗುರುತಿಸಿ, ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಇವು ಅಗತ್ಯ ಸಾಧನಗಳು ಎಂದು ಸೆಂದ್ರೆ ಮಾರ್ಗಸೂಚಿ ಪ್ರತಿಪಾದಿಸಿದೆ.

ಈ ಹಿನ್ನೆಲೆಯಲ್ಲಿ ವಿಕೋಪ ಗಂಡಾಂತರ ನಿಯಂತ್ರಣ ಕ್ರಮಗಳನ್ನು ಕಾರ್ಯಗೆಗೊಳಿಸಲು ಈ ಎಲ್ಲಾ ಸಾಮಧ್ಯಗಳನ್ನು ಜಾರಿ ಮಾಡುವಂತೆ ಅದು ಕರೆ ನೀಡಿದೆ. ಹಾಲೀ ಇರುವ ಸಾಮಧ್ಯ ಸ್ವತ್ತಗಳಿಂದ ಆರಂಭಿಸುವ ವಿಕೋಪ ಗಂಡಾಂತರ ನಿಯಂತ್ರಿಸುವ ಆಂತರಿಕ ಚಾಲಿತ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಸಾಮಧ್ಯ ಅಭಿವೃದ್ಧಿ ಎಂದು ಉಲ್ಲೇಖಿಸಲಾಗುತ್ತದೆ. ವಿಕೋಪ ನಿರ್ವಹಣೆಯಲ್ಲಿ ಮಹಿಳೆಯರ

ಸಾಮರ್ಥ್ಯ ಅಭಿವೃದ್ಧಿ ಅತ್ಯಗತ್ಯ ಎಂದು ಸೆಂದ್ಯೈ ಮಾರ್ಗಸೂಚಿ ಹೇಳಿದೆ. ವಿಕೋಪಗಳಿಂದ ಎದುರಾಗುವ ನಾನಾ ರೀತಿಯ ಗಂಡಾಂತರಗಳನ್ನು ನಿರ್ವಹಿಸಲು ಮಹಿಳೆಯರ ಪರಿಣಾಮಕಾರಿ ಪಾಲ್ಯಾಳ್ಯಾವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಬೇಕು ಎಂದು ಅದು ತಿಳಿಸಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಬೇಕಾದರೆ, ಪ್ರಾರ್ಥಿಕ ವಿಕೋಪಗಳ ಅಪಾರಾಗಳನ್ನು ಸಮರ್ಥವಾಗಿ ನಿರ್ವಹಿಸಲು ನಾನಾ ರೀತಿಯ ಸಾಮರ್ಥ್ಯ ಹೆಚ್ಚಿ ಅಗತ್ಯ ಎಂದು ಅದು ಪ್ರತಿಪಾದಿಸಿದೆ.

### ಸಾಮರ್ಥ್ಯ ನಿರ್ಮಾಣದ ಮಟ್ಟ ಮತ್ತು ವಿಧಗಳು

ಸಾಮರ್ಥ್ಯ ನಿರ್ಮಾಣ ಅಥವಾ ಅಭಿವೃದ್ಧಿಯಲ್ಲಿ ಮೂರು ವಿಧಗಳಿವೆ. ವೈಯಕ್ತಿಕ, ಸಾಂಸ್ಕಿಕ ಮತ್ತು ಪರಿಸರ ಪ್ರಭಾವ. ಪರಿಸರ ಮಟ್ಟದಲ್ಲಿನ ಸಾಮರ್ಥ್ಯವು ನೀತಿ, ಶಾಸನ, ಸಾಂಸ್ಕಿಕ ವ್ಯವಸ್ಥೆಗಳು, ನಾಯಕತ್ವ ಮತ್ತು ರಾಜಕೀಯ ಪ್ರಕ್ರಿಯೆ, ಅಧಿಕಾರ ಸಂಬಂಧ ಮತ್ತು ಸಾಮಾಜಿಕ ನಿಯಮಾವಳಿಗಳಿಗೆ ಸಂಬಂಧಿಸಿದ್ದಾಗಿವೆ. ಸಾಂಸ್ಕಿಕ ಮಟ್ಟದ ಸಾಮರ್ಥ್ಯವು ಅಂತರಿಕ ನೀತಿಗಳು, ವ್ಯವಸ್ಥೆಗಳು ಮತ್ತು ಕಾರ್ಯತಂತ್ರಗಳು, ವಿಧಿವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಅಂಶಗಳು ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ಜರ್ತೆಗೆ, ವೈಯಕ್ತಿಕ ಸಾಮರ್ಥ್ಯಗಳನ್ನು ಜೊತೆಗೆ ಸೇರಿಸಿಕೊಂಡು ಗುರಿ ಸಾಧನೆಗೆ ಅವಕಾಶ ಕಲ್ಪಿಸುತ್ತವೆ. ವೈಯಕ್ತಿಕ ಮಟ್ಟದ ಸಾಮರ್ಥ್ಯವು ಜನರಲ್ಲಿ ಅಡಿಗಿರುವ ಜ್ಞಾನ ಮತ್ತು ಕೌಶಲ್ಯಕ್ಕೆ ಸಂಬಂಧಿಸಿದ್ದಾಗಿದೆ. ವ್ಯಕ್ತಿಗಳು, ಸಮುದಾಯಗಳು, ಗುಂಪುಗಳು ಮತ್ತು ತಂಡಗಳು ಸಹ ವೈಯಕ್ತಿಕ ಸಾಮರ್ಥ್ಯದಲ್ಲಿ ಸೇರಿರುತ್ತಾರೆ. ಸಾಮರ್ಥ್ಯ ಹೆಚ್ಚಿಸಿದ ಏರಡು ವಿಧಾನಗಳಿಂದರೆ, ಕ್ರಿಯಾತ್ಮಕ ಮತ್ತು ತಾಂತ್ರಿಕ. ನೀತಿಗಳು, ಕಾರ್ಯತಂತ್ರಗಳು, ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಲು, ಪರಿಶೀಲನೆ ನಡೆಸಲು ಮತ್ತು ಜಾರಿ ಮಾಡಲು ಕ್ರಿಯಾತ್ಮಕ ಸಾಮರ್ಥ್ಯ ಅಗತ್ಯ. ಆದರೆ, ತಾಂತ್ರಿಕ ಸಾಮರ್ಥ್ಯವು ನಿರ್ದಿಷ್ಟ ವಲಯಗಳ ಅಗತ್ಯಗಳಿಗೆ ಮತ್ತು ನಿರ್ದಿಷ್ಟ ಕ್ರೀತ್ಯಗಳ ಅವಶ್ಯಕತೆ ಮತ್ತು ವಿಷಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ.



ವಿಕೋಪ ಗಂಡಾಂತರಗಳ ಸಮರ್ಥ ನಿರ್ವಹಣೆಗೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಒತ್ತು ಸಿಗುವ ಜರ್ತೆಗೆ, ಅಗತ್ಯ ಮೂಲಸೌಕರ್ಯಗಳನ್ನು ಮತ್ತು ಸಾಂಸ್ಕಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಆದೃತ ನೀಡಬೇಕು. ಮುಖ್ಯವಾದ ವಿಷಯವೆಂದರೆ, ವಿಕೋಪಗಳ ನಿರ್ವಹಣೆಗೆ ಸಾಮರ್ಥ್ಯ ನಿರ್ಮಾಣವು ಯಾವುದೇ ಒಂದು ಸರ್ಕಾರದ ಜವಾಬ್ದಾರಿಯಲ್ಲ. ಅದು ಇಡೀ ಸಮಾಜದ ಗುರುತರ ಜವಾಬ್ದಾರಿಯಾಗಬೇಕು. ಸೆಂದ್ಯೈ ಮಾರ್ಗಸೂಚಿಯೂ ಇದನ್ನೇ ಪ್ರತಿಪಾದಿಸುತ್ತಿದೆ. ಎಲ್ಲಾ ಜವಾಬ್ದಾರಿಗಳನ್ನು ಸರ್ಕಾರದ ಉಸಾಬರಿಗೆ ಬಿಡದೆ, ನಾನಾ ಸಂಘಟನೆಗಳು, ಸಮುದಾಯಗಳು, ವೃತ್ತಿಪರರು, ತಜ್ಜರು, ಖಾಸಗಿ ವಲಯ, ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು (ಎನ್‌ಎಂಎಸ್) ಮತ್ತು ಸರ್ಕಾರೇತರ ಇತರ ಸಂಘ ಸಂಸ್ಥೆಗಳು ಕೈಚೋಡಿಸುವುದು ಅಗತ್ಯ.

ಪ್ರಾರ್ಥಿಕ ವಿಕೋಪಗಳಿಂದ ಎದುರಾಗುವ ಗಂಡಾಂತರಗಳ ನಿರ್ವಹಣೆಗೆ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕಾದರೆ, ಎಲ್ಲಾ ಪಾಲುದಾರರನ್ನು ಜೊತೆಯಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲಿ ವಿಶೇಷವಾಗಿ, ಸಮುದಾಯಗಳ ಜೊತೆ ತೊಡಗಿಸಿಕೊಳ್ಳುವುದು ಅಗತ್ಯಗತ್ಯ. ಹಾಲೀ ಇರುವ ಸಾಮರ್ಥ್ಯವನ್ನು ಅಧ್ಯ ಮಾಡಿಕೊಳ್ಳಬೇಕಾದರೆ ಇದು ತೀರ್ಥಾ ಅಗತ್ಯ ಬೇಕಿರುವ ಸಾಮರ್ಥ್ಯ ಮತ್ತು ಅಂತರವನ್ನು ತಿಳಿದುಕೊಳ್ಳಲು ಇದು ಸಹಕಾರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮರ್ಥ್ಯ ಅಗತ್ಯವನ್ನು ಅಂದಾಜು (ಮೌಲ್ಯಮಾಪನ) ಮಾಡಲು ನಾನಾ ವಿಧದ ಪಾಲುದಾರರ ಜೊತೆ ಜೀವಚಾರಿಕವಾಗಿ ಮತ್ತು ಅನೋಪಚಾರಿಕವಾಗಿ ತೊಡಗಿಸಿಕೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ, ಅಗತ್ಯದ ಅಂದಾಜುಗಳನ್ನು ಆಧರಿಸಿ ಸಾಮರ್ಥ್ಯ ಹೆಚ್ಚಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಪ್ರಕೃತಿ ವಿಕೋಪಗಳ ನಿರ್ವಹಣೆಯಲ್ಲಿ

ವಿವಿಧ ಪಾಲುದಾರರು ವಹಿಸುವ ಪಾತ್ರಗಳನ್ನು ಆಧರಿಸಿ, ಸಾಮರ್ಥ್ಯದಲ್ಲಿರುವ ಅಂತರ, ಕೊರತೆಗಳನ್ನು ಗುರುತಿಸಿದ ನಂತರ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತರಗತಿ ಕೊರಡಿಗಳಲ್ಲಿ ನೀಡುವ ತರಬೇತಿ ಜೊತೆಗೆ, ವಿಸ್ತೃತ ಕಲೆಕೆಗೆ ಇರುವ ಅವಕಾಶಗಳನ್ನು ಒದಗಿಸಬೇಕು. ಉದ್ಯೋಗ ತರಬೇತಿ, ತಲ್ಲಿನತೆ ಕಾರ್ಯಕ್ರಮಗಳು, ನೆರ್ವಾವಕ್ಷಣೆಗಳು, ವಿನಿಮಯ ಕ್ಷೇತ್ರದ ಕೊರತೆಗಳ ತರಬೇತಿ, ಇತರ ಕ್ಷೇತ್ರದ ಸಂಸ್ಥೆಗಳ ಜೊತೆಗೆ ಸಂಪರ್ಕ ಕಲ್ಪಿಸುವುದು, ಅನುಕರಣಾ ಅಭ್ಯಾಸ ತರಬೇತಿ, ಜಂಟಿ ಕಸರಲ್ಪು ಮತ್ತಿತರ ಕಲಿಕೂ ಅವಕಾಶಗಳನ್ನು ಅಗತ್ಯಕ್ಕೆ ತಕ್ಷಣತೆ ಒದಗಿಸಬೇಕು.

### ಸಾಮರ್ಥ್ಯ ನಿರ್ಮಾಣದ ರಾಷ್ಟ್ರೀಯ ನೀತಿ ಮತ್ತು ಯೋಜನೆ

ಪ್ರಕೃತಿ ವಿಕೋಪಗಳ ಗಂಡಾಂತರ ನಿಯಂತ್ರಣಕ್ಕೆ ಎಲ್ಲಾ ಪಾಲುದಾರರ ಸಾಮರ್ಥ್ಯ ನಿರ್ಮಾಣ ಅಗತ್ಯಗತ್ಯವಿದೆ ಎಂಬ ವಿಚಾರಕ್ಕೆ ಭಾರತದ ರಾಷ್ಟ್ರೀಯ ವಿಕೋಪ ನಿರ್ವಹಣೆ ನೀತಿಯಲ್ಲಿ ಒತ್ತು ನೀಡಲಾಗಿದೆ. ವಿಕೋಪಗಳನ್ನು ಸಮರ್ಥವಾಗಿ ತಡೆಯಲು ಮತ್ತು ನಿಭಾಯಿಸಲು ಅಗತ್ಯವಿರುವ ಸೂಕ್ತ ಸಾಂಸ್ಕಿಕ ಮಾರ್ಗಸೂಚಿ, ನಿರ್ವಹಣಾ ವ್ಯವಸ್ಥೆ ಮತ್ತು ಸಂಪನ್ಮೂಲಗಳ ಹಂಚಿಕೆಯ ಸ್ವರ್ಪದ ಸಾಮರ್ಥ್ಯ ಅಭಿವೃದ್ಧಿಯ ಪರಿಹರಿಸುವಂತಾಗಬೇಕು ಎಂದು ರಾಷ್ಟ್ರೀಯ ನೀತಿಯ ಪಟ್ಟ ಮಾಡಿದೆ. ಈ ಮೇಲಿನ ತತ್ವವನ್ನು ಆಧರಿಸಿ, ರಾಷ್ಟ್ರೀಯ ವಿಕೋಪ ನಿರ್ವಹಣಾ ಯೋಜನೆಯು ಮೂರು ವಿಸ್ತೃತ ಗುಂಪುಗಳಲ್ಲಿ ಸಾಮರ್ಥ್ಯ ನಿರ್ಮಾಣದ ಉದ್ದೇಶಗಳನ್ನು ಗುರುತಿಸಿದೆ.

ವಿಕೋಪ ಗಂಡಾಂತರಗಳ ನಿಯಂತ್ರಣ ಮತ್ತು ತಡೆ, ಪರಿಣಾಮಕಾರಿ ಸಿದ್ಧತೆ ಮತ್ತು ಪ್ರತಿಸ್ಪಂದನೆ ಹಾಗೂ ಜೀತರಿಕೆ ಮತ್ತು ಉತ್ತಮ ಮರುನಿರ್ಮಾಣ. ಸಾಮರ್ಥ್ಯ ನಿರ್ಮಾಣಕ್ಕೆ ಅನಿವಾರ್ಯ ಎನಿಸಿರುವ ಹಾನಿ-ನಿರ್ದಿಷ್ಟ ಅಗತ್ಯತೆ, ಪಾಲುದಾರರ ಸಾಮರ್ಥ್ಯಗಳ ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣದ ಜವಾಬ್ದಾರಿ ಹೊಂದಿರುವ ಸಂಸ್ಥೆಗಳನ್ನು ಯೋಜನೆಯಲ್ಲಿ ಗುರುತಿಸಲಾಗಿದೆ. (ಹೆಚ್ಚಿನ ವಿವರಗಳಿಗೆ ರಾಷ್ಟ್ರೀಯ ವಿಕೋಪ ನಿರ್ವಹಣೆ ಯೋಜನೆ 2016 ನೋಡಬಹುದು)

## ಭಾರತದಲ್ಲಿ ಸಾಮಧ್ಯ ನಿರ್ಮಾಣದ ಸಾಂಸ್ಕಿಕ ವ್ಯವಸ್ಥೆಗಳು

ವಿಕೋಪಗಳ ನಿರ್ವಹಣೆಯ ಪ್ರಾಧಿಕ ಜವಾಬ್ದಾರಿ ಎಲ್ಲಾ ರಾಜ್ಯ ಸರ್ಕಾರಗಳ ಮೇಲಿರುತ್ತದೆ. ಸ್ಥಳೀಯ ಸರ್ಕಾರಗಳು ಸಹ ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಬೆಂಬಲದ ಮತ್ತು ಮೂರಕವಾದ ಪಾತ್ರ ವಹಿಸುತ್ತದೆ.

ಭಾರತದಲ್ಲಿ ವಿಕೋಪ ನಿರ್ವಹಣೆ ವ್ಯವಸ್ಥೆ ಪ್ರತಿ ರಾಜ್ಯದಲ್ಲಿ ಭಿನ್ನವಾಗಿರುತ್ತದೆ. ಬಹುತೇಕ ಎಲ್ಲಾ ರಾಜ್ಯಗಳು ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರಗಳನ್ನು ಸಾಫಿಸಿಕೊಂಡಿವೆ. ವಿಕೋಪ ಗಂಡಾಂತರಗಳು ಸಂಭವಿಸಿದ ನಂತರದ ಸ್ವಂದನೆ ಮತ್ತು ಪರಿಹಾರ ಕಾರ್ಯಗಳ ಜವಾಬ್ದಾರಿಯು ಆಯ್ಕೆಗೆ ಅಧಿಕಾರ ವ್ಯಾಪ್ತಿಯಲ್ಲಿ ಇರುತ್ತದೆ. ಹಲವು ರಾಜ್ಯಗಳು ತಮ್ಮಾದ ಆದ ರಾಜ್ಯ ವಿಕೋಪ ಪ್ರತಿಸ್ವಂದನಾ ಪಡೆಗಳನ್ನು ಸಾಫಿಸಿಕೊಂಡಿವೆ. ಆದರೆ, ಕೆಲವು ರಾಜ್ಯಗಳು ಇನ್ನೂ ಅಗ್ನಿಶಾಮಕ ಮತ್ತು ತುರ್ತು ಸ್ವಂದನಾ ಸೇವೆಗಳನ್ನು ಅವಲಂಬಿಸಿವೆ. ಅಗ್ನಿಶಾಮಕ ಮತ್ತು ತುರ್ತ ಸ್ವಂದನಾ ಸೇವೆಯು ಪ್ರತಿ ರಾಜ್ಯದಲ್ಲಿ ಭಿನ್ನವಾಗಿದೆ. ಬಹುತೇಕ ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಯು ರಾಜ್ಯ ಸರ್ಕಾರದ ಅಧಿಕಾರಿಗಳಾದರೆ, ಕೆಲವು ರಾಜ್ಯಗಳಲ್ಲಿ ಅದು ಮನಿಸಿವಲ್ಲ ಆಡಳಿತದ ವ್ಯಾಪ್ತಿಯಲ್ಲಿದೆ. ರಾಜ್ಯಗಳ ರಚನಾತ್ಮಕ ಮತ್ತು ಸಾಂಸ್ಕಿಕ ವ್ಯವಸ್ಥೆಯನ್ನು ಅವಲಂಬಿಸಿ ಸಾಮಧ್ಯ ನಿರ್ಮಾಣದ ವ್ಯವಸ್ಥೆಯು ಬದಲಾಗಿರುತ್ತದೆ. ಗುಜರಾತ್, ಒಡಿಶಾದಂತಹ ಕೆಲವು ರಾಜ್ಯಗಳು ಮೂರ್ಖ ಪ್ರಮಾಣದ ತರಬೇತಿ ಸಂಸ್ಥೆಗಳನ್ನು ಸಾಫಿಸಿಕೊಳ್ಳಲು ಪ್ರಾರ್ಥಿಸಿರುತ್ತಿದ್ದಾರೆ. ಇನ್ನೂಳಿದ ರಾಜ್ಯಗಳು ತಮ್ಮ ಆಡಳಿತಾತ್ಮಕ ತರಬೇತಿ ಸಂಸ್ಥೆಗಳನ್ನೇ ಅವಲಂಬಿಸಿವೆ.

ರಾಜ್ಯ ಸರ್ಕಾರಗಳನ್ನು ಬೆಂಬಲಿಸುವ ಉದ್ದೇಶದಿಂದ ಭಾರತ ಸರ್ಕಾರವು ಹಲವು ಸಂಸ್ಥೆಗಳನ್ನು ಸಾಫಿಸಿದ್ದು, ಅವು ಸಾಮಧ್ಯ ನಿರ್ಮಾಣದ ನಾನಾ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿವೆ. ವಿಕೋಪ ನಿರ್ವಹಣೆಯು ಒಟ್ಟಾರೆ ಸಮಸ್ಯೆಯವು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳಾದರೆ. ಭದ್ರತೆ ಮೇಲಿನ ಸಂಪುಟ ಸಮಿತಿ ಮತ್ತು ರಾಜ್ಯ ವಿಕೋಪ



ವಿಪಶ್ಚ ನಿರ್ವಹಣಾ ಸಮಿತಿಗಳು ವಿಕೋಪ ನಿರ್ವಹಣೆಯ ಉನ್ನತ ಮಟ್ಟದ ನೀತಿ ನಿರ್ಧಾರ ತಳೆಯುವ ಸಮಿತಿಗಳಾಗಿರುತ್ತದೆ.

ಭಾರತದಲ್ಲಿ ವಿಪಶ್ಚಗಳ ವಿಕೋಪ ನಿರ್ವಹಣಾಗಾಗಿ ರಾಜ್ಯೀಯ ವಿಪಶ್ಚ ನಿರ್ವಹಣಾ ಪ್ರಾಧಿಕಾರವು ನೋಡಲ್ಲಿ ವಿಜೆನ್ಸಿಯಾಗಿ 2005ರಲ್ಲಿ ಸಾಫಾಪನೆಯಾಗಿದೆ. ಪ್ರಥಾನ ಮಂತ್ರಿಯವರು ಈ ಪ್ರಾಧಿಕಾರದ ಅಧಿಕಾರಿಗಳಾಗಿರುತ್ತಾರೆ. ಈ ವಿಜೆನ್ಸಿಯ ನೀತಿ, ಯೋಜನೆ ಮತ್ತು ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿ ಹೊಂದಿದೆ. ಕಾಲಕಾಲಕ್ಕೆ ಎದುರಾಗುವ ಪ್ರಾರ್ಕೆತಿಕ ವಿಪಶ್ಚಗಳನ್ನು ಸಕಾಲದಲ್ಲಿ ಪರಿಣಾಮಕಾರಿಯಾಗಿ ನಿಭಾಯಿಸುವ ಕಾರ್ಯತಂತ್ರಗಳನ್ನು ನೀತಿ, ಯೋಜನೆ ಮತ್ತು ಮಾರ್ಗಸೂಚಿಗಳಲ್ಲಿ ಅಳವಡಿಸಲಾಗಿರುತ್ತದೆ. ಪ್ರಾಧಿಕಾರವು ಸಾಮಧ್ಯ ನಿರ್ಮಾಣದ ಪ್ರಮುಖ ಎರಡು ಅಂಶಗಳ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅವೆಂದರೆ, ಮೂರಕ ಪರಿಸರ ನಿರ್ಮಾಣ ಮತ್ತು ಸಾಂಸ್ಕಿಕ ಸಾಮಧ್ಯ ನಿರ್ಮಾಣ. ಹೆಚ್ಚಿನ ಮಟ್ಟದಲ್ಲಿ ಮೂರಕ ಪರಿಸರ ನಿರ್ಮಾಣ ನಿರ್ಣಯಲ್ಲಿ, ರಾಜ್ಯೀಯ ವಿಪಶ್ಚ ನಿರ್ವಹಣಾ ಪ್ರಾಧಿಕಾರವು ಹಲವಾರು ಹಾನಿ-ನಿರ್ದಿಷ್ಟ ಮಾರ್ಗಸೂಚಿ ಮತ್ತು ವರದಿಗಳನ್ನು ಸಿದ್ಧಪಡಿಸಿದೆ. ರಾಜ್ಯೀಯ ವಿಪಶ್ಚ ನಿರ್ವಹಣಾ ಯೋಜನೆಯು ಹಲವಾರು ಹಾನಿ-ನಿರ್ದಿಷ್ಟ ವಿಪಶ್ಚಗಳಿಗೆ ಅಗತ್ಯವಾದ ಸಾಮಧ್ಯ ನಿರ್ಮಾಣ ಕ್ರಮಗಳನ್ನು ಪತ್ತೆ ಮಾಡಿ, ಸಲಹೆ ಸೂಚನೆಗಳನ್ನು ನೀಡಿದೆ.

ಈ ಎಲ್ಲಾ ಕ್ರಮಗಳ ಜಡಿಗೆ, ರಾಜ್ಯೀಯ ವಿಪಶ್ಚ ನಿರ್ವಹಣಾ ಪ್ರಾಧಿಕಾರವು ಸಂಸ್ಥೆಗಳಿಗೆ ಮತ್ತು ಸಮುದಾಯಗಳಿಗೆ ನೇರವಾದ ನಾನಾ ಸಾಮಧ್ಯ ನಿರ್ಮಾಣ ಕ್ರಮಗಳನ್ನು ತೆಗೆದುಹೊಳ್ಳಲ್ಪಡು ಬಂದಿದೆ. ರಾಜ್ಯ ಸರ್ಕಾರಗಳ ವಿಪಶ್ಚ ಸ್ವಂದನಾ ಸಾಮಧ್ಯದ ಸುಧಾರಣೆಗಾಗಿ ಪ್ರಾಧಿಕಾರವು

ಜೆಲ್ಲಾ, ಪ್ರಾಧೇಶಿಕ ಮತ್ತು ರಾಜ್ಯ ಮಟ್ಟದಲ್ಲಿ ಅಣಕು ತಾಲೀಮು ಮತ್ತು ಇತರೆ ಅಭ್ಯಾಸ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ರಾಜ್ಯೀಯ ಚಂಡಮಾರುತ ಗಂಡಾಂತರ ಉಪಶಮನ ಯೋಜನೆಯ ದೇಶದಲ್ಲಿ ಜಾರಿಗೆ ಬರಬೇಕಾಗಿರುವ ಅತಿದೊಡ್ಡ ಕಾರ್ಯಕ್ರಮವಾಗಿದೆ. ಸರ್ಕಾರಗಳನ್ನು ಸಬಲೀಕರಿಸುವ ಜೊತೆಗೆ ಹೆಚ್ಚಾಗಿ ಸಮುದಾಯಗಳನ್ನು ಅದರಲ್ಲಿ ವಿಶೇಷವಾಗಿ ಮಹಿಳೆಯರನ್ನು ಸಬಲಗೊಳಿಸುವ ಮಹತ್ವದ ಯೋಜನೆ ಇಡಾಗಿದೆ. ಈ ಯೋಜನೆ ನಿರ್ವಹಣಾದವಾಗಿ, ದೇಶದಲ್ಲಿ ಕೇಗೊಳ್ಳಲಾಗುತ್ತಿರುವ ಅತಿದೊಡ್ಡ ಸಮುದಾಯ ಸಾಮಧ್ಯ ನಿರ್ಮಾಣ ಚಟುವಟಿಕೆಯಾಗಿದೆ. ಮತ್ತೊಂದು ಮಹತ್ವದ ಉಪಕ್ರಮವೆಂದರೆ, ರಾಜ್ಯೀಯ ಶಾಲೆ ಸುರಕ್ಷತ್ವ ಕಾರ್ಯಕ್ರಮ. ವಿಪಶ್ಚ ಗಂಡಾಂತರಗಳ ನಿರ್ವಹಣೆಗೆ ಉತ್ತಮವಾಗಿ ಸಿದ್ಧತೆ ನಡೆಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಮಧ್ಯ ನಿರ್ಮಾಣದ ಕಾರ್ಯಕ್ರಮ ಇಡಾಗಿದೆ. ರಾಜ್ಯೀಯ ವಿಪಶ್ಚ ನಿರ್ವಹಣಾ ಪ್ರಾಧಿಕಾರವು ನಾನಾ ಸಚಿವಾಲಯಗಳಿಗೆ ವಿಕೋಪ ನಿರ್ವಹಣೆಯ ಸಿದ್ಧತೆ ಹುರಿತು ಮಾರ್ಗದರ್ಶನ ನೀಡುತ್ತಾ ಬಂದಿದೆ.

ಸಾಂಸ್ಕಿಕ ಸಾಮಧ್ಯ ನಿರ್ಮಾಣ ಮಾಡುವುದು ರಾಜ್ಯೀಯ ವಿಪಶ್ಚ ನಿರ್ವಹಣಾ ಪ್ರಾಧಿಕಾರದ ಪ್ರಮುಖ ಗುರಿ. ಆದರೂ, ರಾಜ್ಯೀಯ ವಿಪಶ್ಚ ನಿರ್ವಹಣಾ ಸಂಸ್ಕೇ (ಎನ್‌ಎಡಿಎಂ)ಯು ಸಂಶೋಧನೆ, ದಾಖಲೀಕರಣ ಮತ್ತು ರಾಜ್ಯೀಯ ಮಟ್ಟದ ದಾಖಲೀಕರಣದ ಜೊತೆಗೆ ತರಬೇತಿ ನೀಡುವ ಜವಾಬ್ದಾರಿಯನ್ನೂ ನಿರ್ವಹಿಸುತ್ತದೆ. ಜೊತೆಗೆ ಇದು, ಇತರೆ ಜ್ಞಾನಾರ್ಥಿತ ಸಂಸ್ಕೇಗಳು ಮತ್ತು ಸಂಪರ್ಕನೆಗಳ ಜೊತೆ ಸಂಪರ್ಕ ಜಾಲ ಹೊಂದಿದ್ದು, ವಿಕೋಪ ನಿರ್ವಹಣಾ ಅಧಿಕಾರಿಗಳ ಮತ್ತು ಇತರೆ ಪಾಲುದಾರರು ಮತ್ತು ತರಬೇತುದಾರರಿಗೆ ತರಬೇತಿಗಳನ್ನು ಆಯೋಜಿಸುತ್ತಿದೆ. ಹಾಗಾಗಿ ಎನ್‌ಎಡಿಎಂ, ವಿಪಶ್ಚ ನಿರ್ವಹಣಾ ಕ್ಷೇತ್ರದಲ್ಲಿ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ.



ರಾಷ್ಟ್ರೀಯ ವಿಪತ್ತಿ ನಿರ್ವಹಣಾ ತರಬೇತಿ ವೇಳಾಪಟ್ಟಿಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತಿದೆ. ರಾಷ್ಟ್ರೀಯ ಮಟ್ಟದ ವೃತ್ತಿಪರ ಶೋಧನೆ ಮತ್ತು ಪರಿಹಾರ ಪಡೆ ಎನಿಸಿರುವ ರಾಷ್ಟ್ರೀಯ ವಿಪತ್ತಿ ಸ್ವಂದನಾ ಪಡೆಯು ಸಹ ತರಬೇತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಇದು ರಾಜ್ಯ ವಿಪತ್ತಿ ಸ್ವಂದನಾ ಪಡೆಗಳಿಗೆ ನಿರಂತರ ತರಬೇತಿ ಒಂದಿಸುವ ಜೊತೆಗೆ ಸಮುದಾಯಗಳಿಗೂ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಇವೆಲ್ಲವುಗಳ ಜೊತೆಗೆ, ಲಾಲ್ ಬಹದುರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ, ಭಾರತೀಯ ಪೊಲೀಸ್ ಅಕಾಡೆಮಿ ಸೇರಿದಂತೆ ನಾನಾ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಸಹ ತರಬೇತಿಯಲ್ಲಿ ತೊಡಗಿಸಿಕೊಂಡಿವೆ.

### ಮುಂದಿನ ದಾರಿ

ವಿಪತ್ತಿ ನಿರ್ವಹಣೆ ಮನುಕುಲದಷ್ಟೇ ಹಳೆಯದು. ಮನುಕುಲದ ಜರಿತೆ ವಿಪತ್ತಿಗಳ ನಿರ್ವಹಣೆಯಲ್ಲಿ ಯಶಸ್ವಿ ಮತ್ತು ವೈಫಲ್ಯಗಳೊಂದಿಗೆ ಗುದ್ದಾಡುತ್ತಲೇ ಬಂದಿದೆ. 2015ರಲ್ಲಿ 346 ವಿಪತ್ತಿಗಳು ದೇಶದಲ್ಲಿ ಸಂಭವಿಸಿ, 22,773 ಜನರು ಮೃತಪಟ್ಟರು. 98.6 ದಶಲಕ್ಷ ಜನರಿಗೆ ಹಾನಿ ಉಂಟಾಯಿತು. ಒಟ್ಟಾರೆ ದೇಶಕ್ಕೆ 66.5 ಶತಕೋಟಿ ಡಾಲರ್ ಆರ್ಥಿಕ ನಷ್ಟ ಉಂಟಾಯಿತು. ಆದರೆ, ದಿನ ಕೆಳದಂತೆ ವಿಪತ್ತಿಗಳಲ್ಲಿ ಜೀವಹಾನಿಯ ಸಂಖ್ಯೆ ಗೊಂದಿಯಾಗಿ ತಗ್ಗುತ್ತಾ ಬಂದರೂ ಆರ್ಥಿಕ ನಷ್ಟ ಆಧಿಕವಾಗುತ್ತಾ ಬಂದಿದೆ. ಇದಕ್ಕೆ ಹಲವಾರು ಕಾರಣಗಳಿವೆ. ತ್ವರಿತವಾಗಿ ಅಭಿವೃದ್ಧಿ ಕಾಣುತ್ತಿರುವ ನಗರೀಕರಣ, ತಂತ್ರಜ್ಞಾನ ಅವಲಂಬಿತ ಜೀವನ ಶೈಲಿ, ಹೆಚ್ಚಿತ್ತಿರುವ ಜನಸಂಖ್ಯೆ ಇತ್ತೂದಿ ಇತರೆ ಕಾರಣಗಳು. ಈ ಎಲ್ಲಾ ಕಾರಣಗಳಿಂದಾಗಿ, ದೀರ್ಘಕಾಲೀನ ವಿಪತ್ತಿಗಳ ಸಮರ್ಥ ನಿರ್ವಹಣೆಗೆ ಸಾಮರ್ಥ್ಯ ನಿರ್ಮಾಣ ಇಂದಿನ ತುರ್ತು ಅಗತ್ಯವಾಗಿದೆ.



**ವಿಪತ್ತಿಗಳ ಉಪಶಮನ ಯಾವಾಗಲೂ ಸ್ಥಳೀಯವಾಗಿರುತ್ತದೆ.** ವಿಪತ್ತಿಗಳ ತಡೆ ಮತ್ತು ಉಪಶಮನದಲ್ಲಿ ಸ್ಥಳೀಯ ಆಡಳಿತಗಳ ಜವಾಬ್ದಾರಿ ಹೆಚ್ಚಿರುತ್ತದೆ. ನಗರ, ಪಟ್ಟಣಗಳ ಯೋಜನೆ, ಅಭಿವೃದ್ಧಿ, ಕಟ್ಟಡಗಳ ಸುರಕ್ಷತೆ, ಸಂಕೀರ್ಣ ಜಾರಿ ಇತ್ತೂದಿ ಕಾರ್ಯಗಳನ್ನು ಅವು ನಿರ್ವಹಿಸುತ್ತವೆ. ವಿಪತ್ತಿ ಸಂಭವಿಸಿದಾಗ ಸ್ಥಳೀಯ ಆಡಳಿತಗಳು ಮೊದಲಿಗೆ ಸಾರ್ವಜನಿಕರ ಬಿಕಾರಿಗೆ ಸಂದಿಸುತ್ತವೆ. ಇದಕ್ಕಾಗಿ ಮಾನವ ಸಂಪನ್ಮೂಲ, ಉಪಕರಣಗಳು ಮತ್ತು ತರಬೇತಿ ಮೂಲಕ ಇವು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ಕೊಂಡಿರುತ್ತವೆ. ಪಂಚಾಯತ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸ್ವಧಾರತ್ತಕ ತರಬೇತಿ ನೀಡುವುದು ಅಗತ್ಯ ವಿಕೆಂದರೆ, ಸ್ಥಳೀಯ ನಾಯಕತ್ವ ವಿಪತ್ತಿ ನಿರ್ವಹಣೆಯ ಎಲ್ಲಾ ಹಂತಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂತ್ಸುರ ಶೋಧ, ರಕ್ಷಣೆ, ಪರಿಹಾರ, ವ್ಯಾಧಿಕೀಯ ನೆರವು, ಹಾನಿ ಅಂದಾಜು ಮಾಡಲು ಇವರನ್ನು ಸಜ್ಜಗೊಳಿಸುವುದು ಅತ್ಯಗತ್ಯ.

ರಾಷ್ಟ್ರೀಯ ಯೋಜನೆಯಲ್ಲಿ ಸಮುದಾಯಗಳನ್ನು ತರಬೇತುಗೊಳಿಸಲು ಒತ್ತು ನೀಡಲಾಗಿದೆ. ಯಾವುದೇ ವಿಪತ್ತಿ ಸಂಭವಿಸಿದಾಗ ಮೊದಲಿಗೆ ಸಂದಿಸುವವರೇ ಸಮುದಾಯದ ಜನ. ಸಾಮರ್ಥ್ಯ ನಿರ್ಮಾಣ ಪ್ರಕ್ರಿಯೆಯಲ್ಲಿ ಇವರ ಪಾತ್ರವೇ ನಿರ್ಣಾಯಕ. ಹಾಗಾಗಿ ಸಮುದಾಯದ ಸಾಮರ್ಥ್ಯ ನಿರ್ಮಾಣದಲ್ಲಿ ಜಾಗ್ತಿ, ಸೂಕ್ಷ್ಮತೆ, ಕೌಶಲ್ಯ ಸಂಪರ್ಕಕ್ಕೆ ಒತ್ತು ಸಿಗಬೇಕು.

ಎಲ್ಲಾ ರೀತಿಯ ಮತ್ತು ವಿವಿಧ ಮಟ್ಟದ ವಿಪತ್ತಿಗಳ ಅಂದಾಜು ಮತ್ತು ಪರಿಹಾರ ಸಾಮರ್ಥ್ಯಗಳನ್ನು ಹೆಚ್ಚಿಸಬೇಕಾದರೆ, ಸರ್ಕಾರಗಳು ಸ್ವಯಂಸೇವಾ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ವಿಪತ್ತಿ ನಿರ್ವಹಣೆಗೆ ಮೌಲ್ಯಾದಿಸಬೇಕು.

ಪಾತ್ರಮಾತ್ರ ರಾಷ್ಟ್ರಗಳಲ್ಲಿ ಈ ರೀತಿಯ ವ್ಯವಸ್ಥೆ ಇದೆ. ಹಲವ ರಾಜ್ಯ ಸರ್ಕಾರಗಳು ಪ್ರವಾಹ ರಕ್ಷಣೆಗಾಗಿ ಸ್ವಯಂಸೇವಾ ಕಾರ್ಯಕರ್ತರಿಗೆ ಈಗಾಗಲೇ ತರಬೇತಿ ನೀಡುತ್ತಿವೆ. ರಾಷ್ಟ್ರೀಯ ವಿಪತ್ತಿ ನಿರ್ವಹಣಾ ಪ್ರಾಧಿಕಾರವು ಈ ಸಂಬಂಧ ಮೊಸ ಯೋಜನೆಯೊಂದನ್ನು ಆರಂಭಿಸಿದೆ. ಇದರ ಜೊತೆಗೆ, ಖಾಸಗಿ ವಲಯಕ್ಕೂ ತರಬೇತಿ ನೀಡುವ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸ್ಥಳೀಯ ಆಡಳಿತಗಳಲ್ಲಿ ಸಾಮರ್ಥ್ಯ ನಿರ್ಮಾಣ ಹೆಚ್ಚಿಸಬೇಕಾದರೆ, ಸಾಕಷ್ಟು ಮಾನವ ಸಂಪನ್ಮೂಲ, ಉಪಕರಣಗಳು, ಅಗ್ನಿಶಾಮಕ ವ್ಯವಸ್ಥೆ ಮತ್ತು ರಕ್ಷಣಾ ಸೇವೆಗಳನ್ನು ಬಲಪಡಿಸಬೇಕು.

### ತೀರ್ಮಾನ

ಸಾಮರ್ಥ್ಯ ನಿರ್ಮಾಣ ಒಂದು ಬಾರಿಯ ಒಟ್ಟುವಟಿಕೆ ಅಲ್ಲ, ಇದೊಂದು ಪ್ರತೀಯೆ. ವಿಪತ್ತಿಗಳ ಗಂಡಾಂತರಗಳು ತೀವ್ರ ಸ್ವರೂಪ ಪಡೆದಂತೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಹೆಚ್ಚಿ ಮಾಡುತ್ತಾ ಸಾಗಬೇಕು. ಬದಲಾಯಿಸುತ್ತಿರಬೇಕು. ಇದು ಎಲ್ಲಾ ಪಾಲುದಾರರ ಜವಾಬ್ದಾರಿ ಆಗಿರುತ್ತದೆ. ಸುಸ್ಥಿರವಾದ ಸಾಮರ್ಥ್ಯ ನಿರ್ಮಾಣಕ್ಕೆ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕು. ಇದಕ್ಕಾಗಿ ದೇಶದ ಒಳಗೆ ಮತ್ತು ಹೊರಗೆ ವಿವಿಧ ಸಂಸ್ಥೆಗಳ ಜೊತೆ ಸಂಪರ್ಕ ಜಾಲ ಮೊಂದುವುದು ಅತ್ಯಗತ್ಯ. ನಿರಂತರವಾಗಿ ತರಬೇತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ಎಲ್ಲಾ ಕಾರ್ಯಕ್ರಮಗಳ ಪರಿಣಾಮಗಳು ಮತ್ತು ಫಲಶೈಲಿಗಳನ್ನು ಅವಲೋಕಿಸಬೇಕು. ಸಮುದಾಯದ ಅಗತ್ಯಗಳ ತಿಳಿವಳಿಕೆ ಆಧರಿಸಿದ, ಬೇಡಿಕೆ ಆಧರಿಸಿದ ಸಾಮರ್ಥ್ಯ ನಿರ್ಮಾಣ ಪ್ರಯತ್ನಗಳನ್ನು ಹೆಚ್ಚಿಸುವುದು ಸೂಕ್ತ. ಸೆಂಡ್ಯೆ ಮಾರ್ಗಸೂಚಿಯಲ್ಲಿ ಒತ್ತು ನೀಡಿರುವಂತೆ, ಮುಹಿಳೆಯರ ಸಾಮರ್ಥ್ಯ ಅಭಿವೃದ್ಧಿಪಡಿಸುವ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯ ಪ್ರಮುಖ ಗುರಿ ಇಟ್ಟುಕೊಂಡಿರಬೇಕು. ಈ ಎಲ್ಲಾ ಕ್ರಮಗಳನ್ನು ಸರ್ಕಾರದಲ್ಲಿ ಅನುಮೂಲಕ ತರುವ ಮೂಲಕ ಗಂಡಾಂತರಗಳಿಂದ ದೇಶವನ್ನು ಸಮರ್ಥವಾಗಿ ರಕ್ಷಣೆ ಕೆಲಸ ನಿರಂತರವಾಗಿ ನಡೆಯಬೇಕು. □



# ರಾಸಾಯನಿಕ ದುರಂತ: ತಡೆ - ತ್ವರಿತಿಯೆ



\* ಎಮ್. ಸೂರಿಯನಾರಾಯಣನ್



ರಾಣಾಯಲಿಕ ಕೈಗಾರಿಕೆಯಲ್ಲಿ  
ವಿಷತ್ತು ಅಪರಾಹನಾಿದ್ದ,  
ಅದರೆ ಲಿಲಂಕ್ಕತೆ  
ಅಥವಾ  
ದುರಧೃತಿಯಾತ್  
ವಿಷತ್ತು ಉಂಟಾದರೆ  
ಅದು ಶ್ರುತಿಯಾಗಿ  
ಇಂತರ ಪರಿಣಾಮಗಳನ್ನು  
ಉಂಟು ಮಾಡಬಲ್ಲದು.  
ಇದು ಶ್ರುತಿಯಾಗಿ  
ಕ್ರಿಡೀಶಗಳಿಗೆ  
ಭಾರೀ ಕಂಟಕವಾಿದ್ದ  
ಇದಲಂದ ಜಿಂದಾಲಿ,  
ಪರಿಣಾರ ನಾಶ,  
ಬೆಳೆ ನಾಶ,  
ಕಟ್ಟಡಗಳ ನಾಶವಾಗುವುದಾಲ್ದಿ,  
ಕೈಗಾರಿಕೆಗಳ ಹಿಂದೆಗೆ  
ಉಷೇಳಿಯಾಗಿದ್ದಂತಹ  
ಕಂಪಕ ತಂದೊಣಬಲ್ಲದು.

**ಭಾರತೀಯ ರಾಸಾಯನಿಕ ಕೈಗಾರಿಕೆಯು ತನ್ನ ಸಮಧಿ ಮತ್ತು ಉತ್ಪನ್ನ ನಿರ್ವಹಣೆಯಿಂದ ದೇಶದ ಒಟ್ಟು ದೇಶಿಯ ಉತ್ಪನ್ನಕ್ಕೆ ಶೇ 2.11 ರಷ್ಟನ್ನೂ ಕೊಡುಗೊಂಡಿರುವುದಲ್ಲದೆ ಕಳೆದ 5 ವರ್ಷಗಳಲ್ಲಿ 10.49 ಬಿಲಿಯನ್ ಡಾಲರ್‌ಗಳಷ್ಟು ವಿದೇಶಿ ನೇರ ಮಾಡಿಕೆಗೆ ಕಾರಣವಾಗಿದೆ. 2020ರ ವೇಳೆಗೆ ಇದು ವಾರ್ಷಿಕ ಶೇ 11 ರಷ್ಟು ವಿರಿಕೆಯಾಗಲಿದ್ದು ವಿದೇಶಿ ನೇರ ಮಾಡಿಕೆಯ ಪ್ರಮಾಣ 154 ಬಿಲಿಯನ್ ಡಾಲರ್ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಆದರೆ ಕೆಲವು ರಾಸಾಯನಿಕ ವಿಪತ್ತಿಗಳು ಇದರ ವಿರಿಕೆಗೆ ಅಡ್ಡಿ ಉಂಟುಮಾಡುವ ಸಂಭವವಿದೆ. ಈ ವಿಪತ್ತಿಗಳು ಕೈಗಾರಿಕೆಗಳ ಯಾವುದೇ ಹಂತದಲ್ಲಿ ಅಂದರೆ ಯಂತ್ರೋಪಕರಣಗಳ ಚಾಲನೆಯಲ್ಲಿ ರಾಸಾಯನಿಕಗಳ ಸಂಗ್ರಹಣೆಯಲ್ಲಿ ಉತ್ಪಾದನಾ ವೇಳೆಯಲ್ಲಿ ಹಂಚಿಕೆಯಲ್ಲಿ ಮತ್ತು ಸಾಗಣಿಕೆಯಲ್ಲಿ ಉಂಟಾಗಬಹುದಾಗಿದೆ. ಅಪಾಯಕಾರಿ ರಾಸಾಯನಿಕಗಳ ಸೋರುವಿಕೆಯಿಂದ ಅಗ್ನಿ ಅವಫಡಗಳು ಸ್ವೋಷಗಳು ಮತ್ತು ಪರಿಸರಕ್ಕೆ ವಿಷಾಣು ಸೇರಿಕೆ ಇತ್ತಾದಿಗಳುಂಟಾಗಬಹುದು. ಜನಸಂಖ್ಯೆ ಹೆಚ್ಚಿದಂತೆ ಕಾರ್ಬಿನ್‌ನೆಗಳ ಸುತ್ತಮುತ್ತು ಜನವಸತಿ ಪ್ರದೇಶಗಳು ಹೆಚ್ಚಾಗಿ ಈ ಕಾರ್ಬಿನ್‌ನೆಗಳು ಆ ಪ್ರದೇಶದ ಜನರು ಮತ್ತು ವಾತಾವರಣದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಬೆಂಕಿ ಅವಫಡ ಮತ್ತು ಸ್ವೋಷಗಳ ಜೊತೆಗೆ ವಾತಾವರಣಕ್ಕೆ ಬಿಡುಗಡೆಯಾಗುವ ವಿಷಕಾರಿ ಅನಿಲಗಳು ಆ ಪ್ರದೇಶದ ಜನರಿಗೆ ಮತ್ತು ಪರಿಸರಕ್ಕೆ ಸರಿಪಡಿಸಲು ಸಾಧ್ಯವಾಗದಂತಹ ತೊಂದರೆ ಉಂಟುಮಾಡಬಹುದಾಗಿದೆ.**

ಈ ವಿಷಯದಲ್ಲಿ ಭಾರತದ ಬಹುಮುಖ್ಯ ಕೊರತೆಯಿಂದರೆ ಪಟ್ಟಿಮುದೇಶಗಳಲ್ಲಿ ಇರುವಂತಹ ರಾಸಾಯನಿಕ ಅವಫಡ ತೆನಿಖಾ ಏಜೆನ್ಸಿ ಇಲ್ಲಿದಿರುವುದು. ರಾಷ್ಟ್ರೀಯ ವಿಪತ್ತಿ ನಿರ್ವಹಣಾ ಪ್ರಾಧಿಕಾರದ ನೊಡೆಲ್‌ ಏಜೆನ್ಸಿಯಾಗಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಎಲ್ಲಾ ಸಚಿವಾಲಯಗಳಿಗೆ ಇಲಾಖೆಗಳಿಗೆ ಹಾಗೂ ರಾಜ್ಯ ಪ್ರಾಧಿಕಾರಗಳಿಗೆ ವಿಪತ್ತಿ ನಿರ್ವಹಣಾ ಯೋಜನೆ ತಯಾರಿಕೆಗೆ ಅನುಕೂಲವಾಗುವಂತಹ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. 1984ರ ಭೂಪಾಲ್ ಅನಿಲ ಸೋರಿಕೆ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ಈ ಕೈಗಾರಿಕೆಗಳಲ್ಲಿ ರಕ್ಷಣಾತ್ಮಕ ತಂತ್ರಗಳನ್ನು ಅಳವಡಿಸಿ ಕೊಳ್ಳುವ ಬಗ್ಗೆ ಒಂದು ಕ್ರಿಯಾಯೋಜನೆಯನ್ನು ತಯಾರು ಮಾಡಿಕೊಟ್ಟಿದೆ.

## ವಿಪತ್ತಿಗೆ ಕಾರಣಕ್ಕತ ಅಂಶಗಳು

ಹಳೆಯ ಯಂತ್ರೋಪಕರಣಗಳ ಬಳಕೆ ಮತ್ತು ಆಧುನಿಕ ತಾಂತ್ರಿಕತೆಗೆ ತಕ್ಷಂತಹ ವಿಧಾನಗಳನ್ನೂ ಅಳವಡಿಸಿಕೊಳ್ಳಿದಿರುವಿಕೆ ಈ ರಾಸಾಯನಿಕ ವಿಪತ್ತಿಗಳ ಹೆಚ್ಚಿಕ್ಕೆ ಕಾರಣವಾಗಿವೆ. ರಾಸಾಯನಿಕಗಳ ಸಾಗಣಿಕೆ, ಸಂಗ್ರಹಣೆ ಮತ್ತು ಸಂಶೋಷಣೆ ಕಾರ್ಯಗಳಲ್ಲಿ ಈ ಬೆಂಕಿ ಅವಫಡ, ಸ್ವೋಷ, ವಿಷಕಾರಿ ಅನಿಲ ಬಿಡುಗಡೆ ಅಥವಾ ಈ ಮೂರು ಒಮ್ಮೆಲೆ ಜರುಗುವಂತಹ ಕ್ರಿಯೆಗಳಿಗೆ ನಡೆಯುತ್ತವೆ. ಇದಕ್ಕೆ ಮುಖ್ಯ ಕಾರಣಗಳೆಂದರೆ ಉತ್ಪಾತ್ತಿ ಮತ್ತು ಒತ್ತುಡಗಳ ಪರಿಣಿತ, ರಾಸಾಯನಿಕಗಳ ಅವವತ್ತ ಮೀಶ್ರಣ, ಸಂಗ್ರಹಣಾ ಪಾತ್ರಗಳು ಪ್ರೋ ಲೈನ್‌ಗಳಲ್ಲಂಟಾಗುವ ಸೋರಿಕೆ, ಯಂತ್ರೋಪಕರಣಗಳ ವಿಫಲತೆ,

\* ಕೆಮೆಕಲ್ ಇಂಜಿನಿಯರಿಂಗ್ ವಿಭಾಗ; ಸಿಎಎಆರ್‌ಎಎ. E-mail : msuri1@vsnl.com

రియాక్షరాగళ అసమపక విన్యాస, దోష పూరిత విధాన, అనుసరిసువికి హిగే అనేక అంతగళన్న పట్టి మాడబమహదాగిదే. రాసాయనిక క్యారికెయల్లి అసావయవ ద్రవద బజకెంటీ బెంసి మత్తు సోటక్కే సామాన్య కారణవాగిదే. బెంసి మత్తు సోటద నడువిన ముఖ్య వ్యత్యాసవెందరే శక్తి బిడుగడెయ దర. బెంసి తన్న శక్తియన్న నిధానవాగి బిడుగడె మాడిదరే సోట అత్యంత వేగవాగి మృక్షో సేకెండ్ లేక్కదల్లి శక్తి బిడుగడె మాడుత్తదే. సోటదింద బెంసి హోతీకొళ్ళబమహదు. సోటద తీవ్రతేయు ఒత్తడవన్న అవలంబిస్తు అదశ్శ అనుగుణవాగి సిదిత లంటాగబమహదు అథవా ఒమ్మేలే తీవ్రజ్ఞాలేయింద బెంసి హరడబమహదు. ఈ భారి సోటగళు కట్టడ వాసిగళన్న గాయగొళిసి హెచ్చిన హాని లంటు మాడబమహదు. ఈ సోటగళన్న మితి సోటగళన్నతారే. ఆదరే మితియిల్లదే సోటగళు సామాన్యవాగి విషకారి అథవా లారియువ అనిల అథవా ద్రవగళ సోయిపికెయింద సంభవిసుత్తిద్దు ఇవు గాళియల్లి హరడి అకస్మాత కిడియోందిగే సంపకసిదాగ కాఖానేగళింద దూర ప్రదేశదల్లు భీచర హాని లంటు మాడుత్తవే. ఘన రాసాయనిక వస్తుగళు సహ బెంసి కిడియ సంపకదింద సోటగొండు భారి ప్రమాణద హానిగే కారణవాగుత్తదే. ఈ బెంసి మత్తు సోటగళింద వాతావరణకే విషఅనిలగళు సేపచడెయాగుత్తవే. లారిహిత అనిలగళు, ద్రవగళు మత్తు ధూళగళు వాతావరణకే విష వస్తుగళ తుంబువికిగే కారణవాగివే. కంపెనిగళింద అంగీకృతవాద నిగదిత గుణమట్టద కీయా విధానగళన్న పాలిసద మానవ తమ్మగళిందలే బమపాలు క్యారికా అపఫూతగళగుత్తివే. మానవ తస్మినిందలే సంభవిసిద ‘ప్యేపర్ ఆల్స’ అపఫూతవు ఇదశ్శ స్పష్ట ఉదాహరణెయాగిద్దు అదరల్లి ఒట్టు కామిక రక్షణా కషాపిల్లద ఒందు పంపన్న కీయాతీలగొళిస్తుదరింద అనిల సోరికే లంటాగి అదు బమదొడ్డ సోటక్కే కారణవాయితు. ఇన్నోందు ప్రముఖ

కారణవెందరే యంతోపకరణాగళ అసమపక నివచణ. కాలకాలక్కే దురస్తి మాడిసి లుత్తాదకరు నిఎదురువ సలహ సూజనెగళన్న కట్ట నిటాగి అనుసరిసువుదరింద యంతోపకరణాగళన్న సురక్షితవాగి బళసబమహదు. ఇవుగళన్న సరియాగి నివచణ మాడదిద్దరే అదర కాయుదల్లి తొడుకుంటాగి కోనేగే అదు ఒమ్మేలే అపఫూతగళగే అవకాశ మాడికొడబమహదు. ఇంగ్లెండ్ న

‘ఫ్లైబ్రేలోనల్లి లుంటాద ఈ రాసాయనిక విపత్తు ఇదక్కే నిదశనవాగిద్దు యంతోగళ అసమపక నివచణయింద అపఫ్ఫడ లుంటాగి ఈ అపఫూతదల్లి 28 జన మరణ హోందిద్దలు అనేకరు గాయగొండరు.

## నివారణా క్రమగళు

### 1. క్యారికెగళ పాత్ర

రాసాయనిక అపఫ్ఫడగళగే సంబంధపట్టంతే అపఫూత సంభవిసిద నంతర పరిహార క్రమ తేగెదుకొళ్ళవ బదలు అవు సంభవిసిదంతే మోదలే మున్నెజ్సరికేక్రమగళన్న తేగెదుకొళ్ళబేకు. ఈ ముందిన ప్రతియోబ్బ వ్యక్తి అథవా గుంపు క్యారికెగళల్లి మహత్తర పాత్ర మత్తు జవాబ్దారి హోందిరబేకు.

### ఎ) సంభవిసువంతప అపాయకారి చటుపటికెగళన్న గురుతిసువుదు :

\* క్యారికే నివచణయల్లి రక్షణాత్మక అంతగళ బగ్గె లుత్తమ జ్ఞాన హోందిద్దరే అపఫూతగళన్న తడెయబమహదు మత్తు నియంత్రిసబమహదు. \* లుత్తమ వ్యక్తినిరత జ్ఞానవుళ్ళ మత్తు సేవా మనోభావవుళ్ళ తండ ప్రతిదినద కాయుదల్లి లుంధవాగువ అపాయ మత్తు హోందరెగళన్న గురుతిసువుదు అత్యంత అవత్యక.. అపాయకారి అంతగళన్న గురుతిసువ లుపకరణగళాద జెకోల్స్ విల్సేషన్, సురక్షణా వరది, హోచెక్సోబటి ఎఫోటిఎ ఎఫోఎమోఇవ మత్తు ఎలోచపివగళ బళకెయింద సంభవిసువ తొందరెగళన్న తెమనగొళిసబమహదాగిదే. \*



అంతగళ ఆధారద మేలే రక్షణాత్మక నియంత్రణగళన్న బళసికొండు అపాయకారి చటుపటికెగళన్న తొడెదు హాకి బదలి సురక్షిత రాసాయనికగళన్న బళసి తొందరే కొడుత్తిరువ లుపకరణగళన్న ప్రత్యేకిసి, యంతోగళన్న సరియాగి నియంత్రణ మాడువుదర మూలక రాసాయనిక విపత్తుగళన్న తడెగట్టబమహదాగిదే.

### బ. యంతోపకరణాగళ మత్తు సాధన సలకరణిగళ సరియాద నివచణసి:

\* క్రెమబద్ధవాగి మత్తు కాలకాలక్కే సరియాగి ఎల్లా యంతోపకరణాగళన్న సరియాగి సంరక్షిసబేకు. \* ఎల్లా యంతోపకరణాగళు సరియాగి కాయు నివచిసుత్తవందు ఆగాగే తనిబి మాడువుదర మూలక మనదట్టు మాడికొళబేకు.

సి. అనిల ప్రశరణ గురుతిసువ లుపకరణగళ అలవడికి : అనిల సోరికే బగ్గె తిళిసలు ఎజ్సరికే గంచియంతప లుపకరణ అలవడిసికొండు అదరింద అత్యంత సూక్ష్మహంతదల్లిన సోరికేయన్న తడెగట్టలు గమన నిఎడబమహదాగిదే.

డ. ప్రశ్నక్క క్యారికా నీతి నియమగళ పాలిసువికి : సుస్థిర మత్తు సురక్షిత వ్యస్టిగాగి కేంద్ర మత్తు రాజ్య సకారగళ నీతి నియమగళన్న కట్ట నిటాగి ఆజరణిగే తరువుదు.

ఇ. మానవ సంపన్మాల నివచణ అభివృద్ధి : \* మానవ సంపన్మాల నివచణయు సంకీర్ణవాగిద్దు అదశ్శ నిరంతర గమన నిఎడబేకాగిద్దు, వ్యక్తి వత్తన ఆధరిత సురక్షణా కాయుక్రమ అనుష్టానగొళిసబేకు.

\* రాసాయనిక క్యారికెగళల్లి సురక్షిత క్రమగళన్న సుధారణిగొళిసువ

ನಿಟ್ಟಿನಲ್ಲಿ ಉನ್ನತಾಧಿಕಾರಿಗಳನ್ನೂ ಗೊಂಡ ಮಾನವ ನಿರ್ವಹಣೆ ಸಮಿತಿ ರಚಿಸಬೇಕು.  
\* ಕೈಗಾರಿಕೆಯಲ್ಲಿ ಉನ್ನತಾಧಿಕಾರಿಗಳ ಮತ್ತು ಉದ್ದೋಗಿಗಳ ನಡುವೆ ಆಹ್ಲಾದಕರ ವಾತಾವರಣ ಸೃಷ್ಟಿ ಮಾಡಬೇಕು. ಇದರಿಂದ ಕಾರ್ಮಿಕರು ಹೆಚ್ಚು ಕಾಳಜಿಯಿಂದ ಕರ್ಕವ್ಯ ನಿರ್ವಹಿಸುವುದಲ್ಲದೆ ಕಾಶಾನೆಯ ದೋಷಪೂರಿತ ವ್ಯವಸ್ಥೆಯ ಬಗ್ಗೆ ಮತ್ತು ಯಂತರಗಳಲ್ಲಿ ಉದ್ದಿಷ್ಟ ಅವಾಯದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲು ಆಸಕ್ತಿ ವಹಿಸುತ್ತಾರೆ.

**ಎಫ್. ತುರ್ತು ಪರಿಸ್ಥಿತಿಗೆ ಸನ್ಯಾಸತ್ವ:**  
\* ತುರ್ತು ಪರಿಸ್ಥಿತಿ ಸೆಂದಭರಗಳಲ್ಲಿ ಕೂಡಲೇ ಸಿದ್ಧರಾಗುವಂತಹ ತಂಡವನ್ನು ರಚಿಸಿಕೊಂಡು ಆ ತಂಡ ವಿಪತ್ತಿನ್ನು ಉಪಶಮನಗೊಳಿಸುವಲ್ಲಿ ಅಶ್ಯಂತ ತ್ವರಿತವಾಗಿ ಕಾರ್ಯ ಪ್ರವೃತ್ತವಾಗಬಹುದು.  
\* ತುರ್ತು ಸೆಂದಭರಕ್ಕನುಗಳಾಗಿ ಕಾರ್ಯನಿರ್ವಹಿಸುವಂತಹ ಒಳ್ಳಿಯ ಜ್ಞಾನವನ್ನೂ ಪಡೆಯಲು ಅನುಕೂಲ ಆಗುವಂತೆ ಅವರಿಗೆ ಆಗಾಗೆ ಅಣುಕು ತರಬೇತಿ ನೀಡುತ್ತಿರಬೇಕು.

## 2. ಸರ್ಕಾರದ ಪಾತ್ರ

**ಎ. ಅಪಘಾತ ತನಿಖಾ ಮಂಡಳ ರಚಿಸುವುದು :** ಅಮೇರಿಕದ ರಾಸಾಯನಿಕ ಸುರಕ್ಷಿತ ಮಂಡಳ ರೀತಿಯಲ್ಲಿ ರಾಸಾಯನಿಕ ವಿಪತ್ತುಗಳ ಬಗ್ಗೆ ತನಿಖೆ ನಡೆಸಲು ಭಾರತದಲ್ಲಿ ಒಂದು ಮಂಡಳಿಯನ್ನು ಸಾಫ್ಟಿಸಿಕೊಂಡು ಹಳೆಯ ಘಟನೆಗಳ ಆಧಾರದಲ್ಲಿ ಮಾರ್ಗದರ್ಶಿಕೆ ಸೂತ್ರಗಳನ್ನು ರಚಿಸಿಕೊಂಡು ಕಾರ್ಯ ಪ್ರವೃತ್ತರಾದರೆ ಅದು ವಿಪತ್ತುಗಳು ಮತ್ತೊಮ್ಮೆ ಮರುಕಳಿಸದಂತೆ ತಡೆಯಲು ಸಹಕಾರಿಯಾಗುತ್ತದೆ. ಇದೇ ಮಾದರಿಯಲ್ಲಿ ಅಪಘಾತ ವರದಿ ಮಾಡುವಂತಹ ಅದರಲ್ಲಿ ರಾಸಾಯನಿಕ ವಿಪತ್ತಿನಂತಹ ಘಟನೆಯನ್ನು ಕೂಡಲೇ ವರದಿ ಮಾಡುವಂತಹ ಪದ್ಧತಿಯನ್ನು ಜಾರಿಗೆ ತರಬೇಕು. ಕಾರ್ಯನೆ ನಡೆಯುವ ವೇಳೆಯಲ್ಲಿ ಯಾವುದಾದರೂ ಅಸ್ವಾಭಾವಿಕ ಘಟನೆಗಳು ಉಂಟಾದಾಗ ಅದನ್ನು ನಿವಾರಿಸುವ ಸಲುವಾಗಿ ಈ ಕ್ಷೇತ್ರದಲ್ಲಿ ತಜ್ಞರಾಗಿರುವ ಪ್ರಪಂಚದ ಅನೇಕ ದೇಶಗಳ ತಜ್ಞರನ್ನು ಒಳಗೊಂಡ ವೆಚ್ಚಸೈಟ್‌ನ್ನು ನಿರ್ಮಿಸಿಕೊಂಡರೆ ಅದರಿಂದ ಇಂತಹ ವಿಪತ್ತಿನ್ನು ಎದುರಿಸಲು ಸಹಾಯವಾಗುತ್ತದೆ.

**ಬಿ. ಅರಿವಿನ ಆಂದೋಲನ :** ರಾಸಾಯನಿಕ ವಿಪತ್ತುಗಳ ತೊಂದರೆ ಬಗ್ಗೆ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಉಂಟು ಮಾಡುವಂತಹ ಆಂದೋಲನಗಳನ್ನು ಸರ್ಕಾರ ನಡೆಸಬೇಕು. ಈ ದಿಸೆಯಲ್ಲಿ ಕಾರ್ಮಿಕರಿಗೆ ಒಳ್ಳಿಯ ಅರಿವಿದ್ದರೆ ಅವರು ಅಪಾಯ ಸಂಭರಣನ್ನು ಸರಿಯಾಗಿ ನಿರ್ವಹಿಸುವುದಲ್ಲದೆ ಅದರಿಂದಾಗುವ ತೀವ್ರತೆಯನ್ನು ಕಡಿಮೆ ಮಾಡಬಲ್ಲರು.

**ಸಿ. ಸಂಶೋಧನೆ ಮತ್ತು ಅಭಿವೃದ್ಧಿ:** ರಾಸಾಯನಿಕ ಕಾರ್ಯನೆಗಳ ಉಪಲಭನ್ನು ಗೊಂದ ಹರಡುವ ವಿಷಾನಿಲಯ ಪ್ರಮಾಣವನ್ನು ತಗ್ಗಿಸಲು ಅನುಕೂಲವಾಗುವಂತಹ ಹೊಸ ತಾಂತ್ರಿಕ ಸಂಶೋಧನೆಯ ಅಭಿವೃದ್ಧಿ ಕಾರ್ಯವನ್ನು ಸರ್ಕಾರ ಕೈಗೊಳಿಸಬೇಕು. ಈ ಹೊಸ ವಿಧಾನಗಳ ಸಂಶೋಧನೆಯು ಉಪಲಭನ್ನು ವಿಷಾನಿಲ ಪ್ರಮಾಣ ಕಡಿಮೆ ಮಾಡುವಂತಹದಾಗಿರಬೇಕು. ಆ ಮೂಲಕ ವಿಪತ್ತಿನ ತೀವ್ರತೆಯನ್ನು ಕಡಿಮೆಗೊಳಿಸಲು ನೆರವಾಗಬೇಕು.

**ಡಿ. ಬಾಹ್ಯ ತುರ್ತು ಯೋಜನೆ:** ಸ್ಥಳೀಯ ಆಡಳಿತಾಧಿಕಾರಿಗಳು ಈ ಸ್ಥಳದ ಜನರಿಗೆ ಮತ್ತು ಪರಿಸರಕ್ಕೆ ಈ ವಿಪತ್ತಿನಿಂದ ಉಂಟಾಗುವ ಪರಿಣಾಮದ ತೀವ್ರತೆಯನ್ನು ಕಡಿಮೆಗೊಳಿಸುವಂತೆ ಮಾಡುವ ಯೋಜನೆಯ ಸ್ವಷ್ಟಿಯೇ ಬಾಹ್ಯ ತುರ್ತು ಯೋಜನೆ. ನಮ್ಮ ದೇಶದ ನೀತಿ ನಿಯಮಗಳಿಗನುಸಾರವಾಗಿ ಈ ಯೋಜನೆ ರೂಪಿಸಬೇಕು. ಅಪಘಾತದ ಅಪಾಯಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಜನರಿಗೆ ಅರಿವೆ ಮೂಡಿಸಿದರೆ ವಿಪತ್ತು ನಂತರದ ಪರಿಣಾಮಗಳನ್ನು ಉಪಶಮನಗೊಳಿಸಲು ಜನರು ಏನಾದರೂ ಕೊಡುಗೆ ನೀಡಲು ಸಹಾಯವಾಗುತ್ತದೆ.

**ಇ. ಅಪಾಯಕಾರಿ ರಾಸಾಯನಿಕಗಳ ಸಾಗಾಳೆ :** ಅಪಾಯಕಾರಿ ರಾಸಾಯನಿಕಗಳ ಸಾಗಾಳೆ ಸಂದಭರದಲ್ಲಿ ಉಂಟಾಗುವ ವಿಪತ್ತಿಗೆ ಅಶ್ಯಂತ ತ್ವರಿತವಾಗಿ ಮತ್ತು ಸಕಾಲ ತುರ್ತು ಸೇವೆ ಲಭ್ಯವಾದರೆ ಅದು ವಿಪತ್ತಿನ್ನು ಶಮನಗೊಳಿಸುವುದಲ್ಲದೆ ಅದರಲ್ಲಿ ಸಿಲುಕರುವ ಜನರನ್ನು ರಕ್ಷಿಸಬಲ್ಲದು. ಇದಕ್ಕಾಗಿ ಇತ್ತೀಚೆಗೆ ಭಾರತ ರಾಸಾಯನಿಕ ಮಂಡಳಿ ‘ನ್ಯೂಸ್‌ರ್‌ಗ್ಲೋವ್’



ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದು, ಇದು ಜಿಟಿಆರ್‌ಎಸ್ ಮೂಲಕ ಟ್ರೂಕ್‌ಗಳು ಹೊರಡುವ ಮತ್ತು ತಲುಪುವ ಸ್ಥಳಗಳ ಮಾರ್ಗಗಳನ್ನೂ ಗುರುತಿಸಬಲ್ಲದಾಗಿದೆ. ಈ ನ್ಯೂಸ್‌ರ್‌ಗ್ಲೋಬನ್ನು ತುರ್ತು ಪ್ರತಿಕ್ರಿಯೆ ಒದಗಿಸುವ ವಿಜೆನಿಗೆ ಸಂಪರ್ಕ ಸಲಾಗಿದೆ. ಎಲ್ಲಾ ರಾಸಾಯನಿಕ ಕಂಪನಿಗಳಿಗೆ ಬಸಿಸಿಯು ಈ ಪ್ರಯತ್ನಕ್ಕೆ ಕ್ಷೇತ್ರದಲ್ಲಿ ಮಾಡಬಲ್ಲರು.

## 3. ಸಾರ್ವಜನಿಕರ ಪಾತ್ರ.

\* ಯಾವುದೇ ರಾಸಾಯನಿಕ ವಿಪತ್ತಿನಿಂದಾಗುವ ಉಂಟಾಗುವ ತೊಂದರೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಅದು ಅಪಘಾತದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. \*

ವಿಪತ್ತಿನಂತಹ ಸಂದಭರದಲ್ಲಿ ಸಹಾಯ ಮಾಡಲು ಅನುಕೂಲವಾಗುವಂತೆ ಪರಸ್ಪರ ಸಹಾಯ ಗುಂಪುಗಳನ್ನು ರಚಿಸಿ ಅವರಿಗೆ ರಾಸಾಯನಿಕ ಅನಿಲಗಳ ಸೋರಿಕೆ ಸನ್ವಿಷೇಧದಲ್ಲಿ ತಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿ ಮತ್ತು ಅರಿವು ಮಾಡಿಕೊಡುವ ಅಗತ್ಯವಿದೆ.

**ಉಪಸಂಹಾರ :** ರಾಸಾಯನಿಕ ಕೈಗಾರಿಕೆಯಲ್ಲಿ ವಿಪತ್ತು ಅಪರೂಪವಾಗಿದೆ. ಆದರೆ ನಿರ್ಲಕ್ಷಕೆ ಅಥವಾ ದುರದ್ರಷ್ಟವಾಗಿ ವಿಪತ್ತು ಉಂಟಾದರೆ ಅದು ಸುಲಭವಾಗಿ ಭೀಕರ ಪರಿಣಾಮಗಳನ್ನು ಉಂಟು ಮಾಡಬಲ್ಲದು. ಇದರಿಂದ ಜೀವಹಾನಿ, ಪರಿಸರ ನಾಶ, ಬೆಳೆ ನಾಶ, ಕಟ್ಟಡಗಳ ನಾಶವಾಗುವುದಲ್ಲದೆ, ಕೈಗಾರಿಕೆಗಳ ಹಿರಿಮೆಗೆ ರಿಪೇರಿಯಾಗದಂತಹ ಕಳಂಕ ತಂದೊಡ್ಡಬಲ್ಲದು. ಈ ರಾಸಾಯನಿಕ ವಿಪತ್ತಿನ ಪರಿಣಾಮವು ಅನೇಕ ತಲೆಮಾರುಗಳವರೆಗೆ ನಡೆಯುವಂತಹದ್ದಾಗಿದ್ದ ಹೆಚ್ಚು ಕಡಿಮೆ ದುರಸ್ತಿ ಮಾಡಲಾಗದಂತಹ ಸ್ಥಿತಿ ಉಂಟಾಗಿ ಇದರ ಪರಿಣಾಮ ತಟ್ಟಿದ ಜನರ ಪರಿಸ್ಥಿತಿಯನ್ನೂ ಉಂಟಿಸಲೂ ಸಾಧ್ಯವಿಲ್ಲದಂತಾಗಿರುತ್ತದೆ. □

# ಅಮರ ವೈದ್ಯಕಿಲಯ ಉಪಭಾರತ ಮಹತ್ವ



ಅಷ್ಟತ್ತೇಗೆ ಶೈಲರುವ ಮುಂಣಿನ  
ಅಳ್ಳಾತ ಅರ್ಧೇಕೆಗಾಗಿ  
ಒಂದು ಘ್ಯವಳ್ಳಿಯನ್ನು  
ರೂಪಿಸಿರುವ  
ಜಾಣಾರ್ಥಿಕರಾತ್ರಿ  
ದೇಶಗಳಿಂದ  
ಧಾರು ಕಾರಣಾತ್ಮಕ  
ಕಾರಣಾತ್ಮಕಾದ ಅಗತ್ಯವಿದೆ.  
ಎಲ್ಲ ಅಷ್ಟತ್ತೇಂದು  
ಅಳ್ಳಾತಕ್ಕೆ ಒಂದಾದವರ  
ಘಾಂಘ್ಯಾಯನ್ನು  
ಮತ್ತು  
ನೀರಬಿನಾ ಅಗತ್ಯವಾದನ್ನು  
ವರಬಿ ಮಾಡಬಳ್ಳ  
ಒಂದು ಆದೇಶ ಕೇಂದ್ರ  
ಹಾಗೂ  
ಒಂದು ತುಕು ಮಾರ್ಕೆಟ್  
ಘ್ಯವಳ್ಳಿಯನ್ನು  
ಘ್ಯಾಂತಿಕ್ರಿಯ ಅಗತ್ಯವಿದೆ.

“ಯಾರು ಗಾಯಗೊಂಡವರನ್ನು ಮೊದಲು ನೋಡುತ್ತಾರೋ ಅವರು ಪರಿಣಾಮದ ನಿರ್ಧಾರಕರೆನ್ನಲಾಗಿದೆ.”

ಇದು ಆಸ್ತಿಗೆ ಸೇರಿಸುವ ಮುನ್ನ ರೋಗಿಯನ್ನು ಉಳಿಸಿ ಆರ್ಯಕೆ ಮಾಡುವುದರ ಜೊತೆಗೆ ‘ಸುವರ್ಣ ಗಳಿಗೆ’ ಯೋಳಗೆ ಅವರನ್ನು ಒಂದು ಸೂಕ್ತ ಅಳ್ಳಾತ ಆರ್ಯಕೆ ಸೌಲಭ್ಯಕ್ಕೆ ವರ್ಗಾಯಿಸುವ ಅಂಶಕ್ಕೆ ಒತ್ತು ನೀಡುತ್ತದೆ. ಗಾಯಗೊಂಡ ಮೊದಲ ಗಂಟೆಯನ್ನು ‘ಸುವರ್ಣ ಗಳಿಗೆ’ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಗಾಯಗೊಂಡ ಬಹುತೇಕ ವೈಕಿಂಗಳು ಹಲವಾರು ಗಂಟೆಗಳ ನಂತರ ಅಂದರೆ 4-6 ಗಂಟೆಗಳ ನಂತರ ತುರ್ತು ವಿಭಾಗಕ್ಕೆ ತಲುಪುತ್ತಾರೆಂದು ಹೇಳಲಾಗಿದೆ. ನಾನು ಈ ಸಮಯವನ್ನು ‘ರಜತ ಕಾಲ’ ಅಥವಾ ‘ಕಂಚಿನ ಕಾಲ’ ಎಂದು ಕರೆಯುತ್ತೇನೆ. ನಮ್ಮ ತುರ್ತು ವಿಭಾಗಗಳನ್ನು ‘ಸುವರ್ಣ ಗಳಿಗೆ’ ಆರ್ಯಕೆ ಕೇಂದ್ರಗಳಾಗಿ ಪರಿವರ್ತಿಸಬೇಕು. ಆಗ ತೀವ್ರವಾಗಿ ಫಾಸಿಗೊಂಡ ರೋಗಿಯು ‘ರಜತ ಕಾಲ’ / ‘ಕಂಚಿನ ಕಾಲ’ ಸಮಯದಲ್ಲಿ ಬಂದರೂ ಸಮಾಜಕ್ಕೆ ಕಾರ್ಯಾಲ್ಕರಿಂಗ್‌ವಾಗಿ ಹಾಗೂ ದೇಶಕ್ಕೆ ಉತ್ಪಾದಕರಾಗಿ ಮರಳಬಹುದು.

ಭಾರತವು ವಿವಿಧ ಮಟ್ಟಗಳಲ್ಲಿ ದೊಡ್ಡ ಸಂಖ್ಯೆಯ ದುರಂತಗಳಿಗೆ ತುತ್ತಾಗಬಲ್ಲ ಭೀತಿ ಇರುವ ದೇಶವಾಗಿದೆ. ಇಲ್ಲಿನ ಶೇಕಡ 58.8ಕ್ಕಿಂತ ಹೆಚ್ಚು ಭೂ ಭಾಗದಲ್ಲಿ ಸಾಧಾರಣಾದಿಂದ ಬಹಳ ಅತ್ಯಂತ ತೀವ್ರ ಭೂಕಂಪವಾಗುವ ಮತ್ತು 40 ಮುಲೀಯನ್‌ಗಿಂತ (12%) ಹೆಚ್ಚು ಭೂಪ್ರದೇಶವು ಪ್ರವಾಹ ಮತ್ತು ನದಿ



\* ಡಾ. ಅಮಿತ್ ಗುಪ್ತಾ  
\*\* ಹೊ. ಮಹೇಶ್ ಸಿ. ಮಿಶ್ರ

ನೀರಿನ ಸರೆತಕ್ಕೆ ತುತ್ತಾಗುವ ಭೀತಿಜದೆ. ಇಷ್ಟೇ ಅಲ್ಲದೆ, ದೇಶದ 7,516 ಕಿಮೀ ಉದ್ದನೆಯ ಕರಾವಳಿಯ ಸುಮಾರು 5,700 ಕಿಮೀ ಪ್ರದೇಶವು ಜಂಡಮಾರುತ ಮತ್ತು ಸುನಾಮಿಗೆ. ಶೇಕಡ 68% ಬೇಸಾಯ ಪ್ರದೇಶವು ಬರಕ್ಕೆ ತುತ್ತಾಗುವ ಸಂಭವವಿದೆ. ನಮ್ಮ ಹಲವಾರು ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಿಮಪ್ರಪಾತಗಳ ವಿಪತ್ತಿದೆ. ಇದಲ್ಲದೆ, ಭಾರತವು ರಾಸಾಯನಿಕ, ಜ್ಯೇಷ್ಠ, ವಿಕಿರಣ ಮತ್ತು ಬೈಜಿಕ ವಿಪತ್ತು ಮತ್ತು ಇತರೆ ಮಾನವ-ನಿರ್ಮಿತ ದುರಂತಗಳ ತುರ್ತು ಪರಿಸ್ಥಿತಿಗಳಿಗೂ ಹೊರತಾಗಿಲ್ಲ. ಒಂದು ಸಾಮಾನ್ಯ ದುರಂತ ನಿರವಹಣೆಯು ಆರು ಅಂಶಗಳನ್ನು ಹೊಂದಿದೆ. ತದೆ, ಶಮನ ಮತ್ತು ಸಿದ್ಧತೆಗಳು ದುರಂತದ ಮುಂಬಿನ ಹಂತವಾದರೆ, ಸ್ವಂದನೆ, ಮನರ್ಥಾರಚನೆ ಹಾಗೂ ಮನವಸತಿಗಳು ದುರಂತ ಘಟಿಸಿದ ನಂತರದ ಹಂತವಾಗಿವೆ. ಕೇಂದ್ರ ಗೃಹ ಸಚಿವಾಲಯವು ‘ರಾಷ್ಟ್ರೀಯ ದುರಂತ ನಿರವಹಣ ಪ್ರಾಧಿಕಾರ’ (ಎನ್‌ಡಿಎಂಎಲ್) ದೊಂದಿಗೆ ಇತರೆ ಸಚಿವಾಲಯಗಳಾದ ಭಾರತದ ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರೈಲ್ಯು ಸಾರಿಗೆ, ಅಣು, ಹಣಕಾಸು ಕ್ಷೇತ್ರ, ಪರಿಸರ ಮತ್ತು ಅರಣ್ಯಗಳು, ಶಕ್ತಿ, ಗ್ರಾಮೀಣ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ದೂರಸಂಪರ್ಕಗಳು, ಜಲ ಸಂಪನ್ಮೂಲ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಗಳ ಸಹಯೋಗದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಪತ್ತು ನಿರವಹಣೆಯಲ್ಲಿ ನಿರತವಾಗಿದೆ. ಎನ್‌ಡಿಎಂಎ ರಾಷ್ಟ್ರೀಯ ವಿಪತ್ತು ನಿರವಹಣಾ

\* ವಕ್ತಾರರು, \*\* ಪ್ರಾಧ್ಯಾಪಕರು, ಶಕ್ತಿ ಚಿಕಿತ್ಸೆ, ಅವಿಲಭಾರತ ವೈದ್ಯಕಿಯ ವಿಜ್ಞಾನ ಸಂಸ್ಥೆ, ನವದೆವಲಿ.

\* E-mail : amitguptaa@iiimr.com

\*\* E-mail : mcmisra@gmail.com

ಕಾಯ್ದೆ, 2005 ಅಧಿಸೂಚನೆಯಾದ ನಂತರ ಅಸ್ತಿತ್ವಕ್ಕೆ ಬಂದಿದೆ. ಪ್ರಥಾನಮವಂತಿಗಳು ಎನ್‌ಡಿಎಮ್‌ಎನ್ ಅಥವಾಗಿದ್ದು ಇದು ಒಬ್ಬ ಉಪಾಧಕರು/ ಕಾರ್ಯದರ್ಶಿ ಮತ್ತು ಒಂಭತ್ತು ಸದಸ್ಯರನ್ನು ಒಳಗೊಂಡಿದೆ.

### ದುರಂತಗಳಲ್ಲಿ ವೈದ್ಯಕೀಯ ಪ್ರತಿಕ್ರಿಯೆ

ಭಾರತದಲ್ಲಿ ಎನ್‌ಡಿಎಮ್ - ನ್ಯೂಫೆನ್‌ಲ್ ಗ್ರೆಯ್‌ನ್ ಘಾರ್ ಮೆಡಿಕಲ್ ಶ್ರೀಪೇರ್ಲೋನ್‌ಸ್ ಇನ್ ಮಾಸ್ ಕ್ಯಾಪ್ಯಾಯಲೀಟಿ ಮ್ಯಾನೇಜ್‌ಮೆಂಟ್ (NG-MPMCM) ಪ್ರಕಾರ, ತುರ್ತು ಬೆಂಬಲ ಕಾರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ದುರಂತ ಸ್ಥಳದಲ್ಲಿ ಡಿಜಿಹೆಚ್‌ಎಸ್‌ನ ತುರ್ತು ವೈದ್ಯಕೀಯ ಸ್ಟಂದನೆ ವಿಭಾಗವು ಕೇಂದ್ರವಾಗಿರುತ್ತದೆ. ಇದರಲ್ಲಿ ಸಹಯೋಜನೆಗಾಗಿ ಕೇಂದ್ರ ಅಧಿಕಾರಿಗಳು ಇರುತ್ತಾರೆ. ಬಿಕ್ಕಟ್ಟು ನಿರ್ವಹಣೆ ಸಮಿತಿ ಮತ್ತು ಮುಖ್ಯಾಲಯಗಳು ಹಾಗೂ ಕೇತ್ತ ಮಟ್ಟದಲ್ಲಿ ಶೀಪ್ರೈ ಸ್ಟಂದನೆ ತಂಡಗಳು, ಸಂಪನ್ಮೂಲ ಪರಿಕರ ಇತ್ಯಾದಿಗಳನ್ನು ಗುರುತಿಸುವುದು ತುರ್ತು ಬೆಂಬಲ ಕಾರ್ಯ ಯೋಜನೆಯ ಉದ್ದೇಶವಾಗಿರುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗಳ ಅಡಿಯಲ್ಲಿ ಇರುವ ಬಿಕ್ಕಟ್ಟು ನಿರ್ವಹಣೆ ತಂಡವು ನಿರ್ವಾಯಕ ಸಮಿತಿಯಾಗಿದ್ದು ಇದು ಡಿಜಿಹೆಚ್‌ಎಸ್ ಅಡಿಯಲ್ಲಿರುವ ತಾಂತ್ರಿಕ ಸಲಹಾ ಸಮಿತಿ ನಿರ್ದೇಶನಗಳನ್ನು ನೀಡುತ್ತದೆ. ಏಕೋಪಗಳ ಪರಿಣಾಮಗಳನ್ನು ವೈವರಿಸಿತವಾಗಿ ನಿಭಾಯಿಸಲು ನಿರ್ವಹಣೆ ಕಾರ್ಯಕ್ರಮವನ್ನು ಪ್ರತಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆರಂಭಿಸಬೇಕು. ಇದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದಲ್ಲಿ ಸಮೂಹದ ಅಪಘಾತ ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಸಾಂಸ್ಕೀರಣಗೊಳಿಸುವ ಪಕ್ಷಿಯಿಲ್ಲಿದೆ. ತುರ್ತುಪರಿಸ್ಥಿತಿ ಸಂದರ್ಭಗಳಲ್ಲಿ ಆಸ್ತಿತ್ಯ ಸಿದ್ಧತೆಗಾಗಿ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಕೈಗೊಳಿಸಲಾಗಿದ್ದು ಇಲ್ಲಿಯವರೆಗೆ 100 ಪ್ರತಿಕ್ರಿಕರನ್ನು ತಯಾರು ಮಾಡಲಾಗಿದೆ. ಆಸ್ತಿತ್ಯ ಅನಿರೀಕ್ಷಿತ ಸಂದರ್ಭ ಯೋಜನೆ ಮತ್ತು ತರಬೇತಿಯ ಪ್ರಾಥಮಿಕ ವಿಜೆನಿಗಳಿಂದರೆ ನ್ಯಾಷನಲ್ ಇನ್ಸ್ಟಿಟ್ಯೂಟ್‌ ಆಫ್ ಡಿಸಾಸ್ಟ್ರೋ ಮ್ಯಾನೇಜ್‌ಮೆಂಟ್ (ಎನ್‌ಡಿಎಮ್‌ಎನ್) ಮತ್ತು ನ್ಯಾಷನಲ್



ಇನ್ಸ್ಟಿಟ್ಯೂಟ್ ಹೆಲ್ಪ್ ಅಂಡ್ ಫ್ಯಾರ್ಮೆಲ್ ವೆಲ್ಲೋ (ಎನ್‌ಡಿಹೆಚ್‌ಎಫ್‌ಡಬ್ಲ್ಯೂ). ಈ ಪ್ರತಿಕ್ರಿಕರನ್ನು ರಾಜ್ಯ ಸರ್ಕಾರ ಆಸ್ತಿತ್ವಗಳು/ವೈದ್ಯಕೀಯ ಕಾಲೇಜುಗಳಿಂದ ಆರಿಸಲಾಗುತ್ತದೆ.

ಮುಂದಿನ ಹಂತದಲ್ಲಿ, ಪ್ರಮುಖವಾಗಿ ಹತಾತ್ ವಿಪತ್ತು ಮತ್ತು ಜ್ಯೈವಿಕ ತುರ್ತುಪರಿಸ್ಥಿತಿಗಳಲ್ಲಿ, ಜಿಲ್ಲೆ ಮಟ್ಟದವರೆಗೆ ಆಸ್ತಿತ್ಯ ನಿರ್ವಾಹಕರಿಗೆ ತರಬೇತಿ ನಿರ್ದಲಾಗುತ್ತದೆ, ಈ ಹತಾತ್ ವಿಪತ್ತುಗಳ ತನಿಖೆ ಮತ್ತು ನಿರ್ವಹಣೆಗಳನ್ನು ಬಿಡುವುದಿಗೆ ಕಾರ್ಯಕ್ರಮದ ಅಡಿಯಲ್ಲಿ ಎನ್‌ಬಿಸಿಡಿ ಮಾಡುತ್ತದೆ. ಹತಾತ್ ವಿಪತ್ತುಗಳ ತನಿಖಿಗಾಗಿ ಎನ್‌ಬಿಸಿಡಿ ಕೇಂದ್ರಬಿಂದು ವಜ್ನಿನಿಯಾಗಿದೆ. ಎನ್‌ಬಿಸಿಡಿ / ಬಿಸಿವ್ಯಾಂಪ್ ಸಂಸ್ಥೆಗಳು ಬೋಧನೆ, ತರಬೇತಿ, ಸಂಶೋಧನೆ ಮತ್ತು ಪ್ರಯೋಗಾಲಯ ಬೆಂಬಲಗಳನ್ನು ಬಿಡುಸುತ್ತವೆ.

ಬಹುತೇಕ ರಾಜ್ಯಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ಪ್ರಾದೇಶಿಕ ನಿರ್ದೇಶಕರು ದುರಂತಗಳಿಂದಾಗುವ ಆರೋಗ್ಯ ಸಮಸ್ಯೆಗಳ ಪರಿಣಾಮಕಾರಿ ನಿರ್ವಹಣೆಗಾಗಿ ರಾಜ್ಯ ಸರ್ಕಾರದೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಸ್ತೆ ಸುರಕ್ಷತೆ ಹಾಗೂ ದುರಂತಗಳ ತುರ್ತು ನಿರ್ವಹಣೆ ಸೌಲಭ್ಯಗಳನ್ನು ಬಲಪಡಿಸಲು ಆಯ್ದು ಸರ್ಕಾರ ಆಸ್ತಿತ್ವಗಳನ್ನು ಉನ್ನತೀಕರಿಸುವ ಕಾರ್ಯ ಕೈಗೊಂಡಿದೆ. ಇದರೊಂದಿಗೆ, ಇತ್ತೀಚಿಗೆ ರಸ್ತೆ ಸಾರಿಗೆ ಸಚಿವಾಲಯದ ಸಹಯೋಗದೊಂದಿಗೆ ಪ್ರತಿ

100 ಕಿಮಿ ದೂರದಲ್ಲಿ ಅಪಘಾತ ಆರ್ಯಕ್ಕೆ ಕೇಂದ್ರಗಳನ್ನು ಸಾಫ್ಟಿಸಲು ಮತ್ತು ಸುವರ್ಚಾಚೆತನೆಗೆ ಪ್ರತಿಕ್ರಿಯೆ ಮತ್ತು ಸೌಲಭ್ಯಗಳನ್ನು ಇಡು ಯೋಜಿಸಲಾಗಿದೆ.

ಭಾರತ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬೆಂಬಲದೊಂದಿಗೆ ಒಟ್ಟು 1ನೇ ಹಂತದ 26 ಮತ್ತು 2ನೇ ಹಂತದ 250 ಆಪಘಾತ ಆರ್ಯಕ್ಕೆ ಸೌಲಭ್ಯಗಳನ್ನು ಸಾಫ್ಟಿಸುವ ಯೋಜನೆ ಕೈಗೊಳಿಸಲಾಗಿದೆ.

2006-07ರಲ್ಲಿ ಆಲ್ ಇಂಡಿಯಾ ಮೆಡಿಕಲ್ ಸೈನ್ಸ್‌ನಲ್ಲಿ ಜೆಪಿಎನ್ ಅಪೆಕ್ಸ್ ಟ್ರಾಮ್ ಸೆಂಟರಿನ ಸ್ಥಾಪನೆಯಾಗಿದ್ದು, ಇದು ಗುಣಮಟ್ಟದ ಆರ್ಯಕ್ಕೆ ಸೌಲಭ್ಯಕ್ಕಾಗಿ ಒಂದು ಅಗ್ರ ಸಂಸ್ಥೆಯನ್ನು ಒದಗಿಸುವಲ್ಲಿ ಒಂದು ಮುನ್ಷೆಜೆಯನ್ನಬಹುದು. ದೇಶದಲ್ಲಿ ಆಪಘಾತ / ಅಪಘಾತ / ಫಾಸಿ ಆರ್ಯಕ್ಕೆ ಸೌಲಭ್ಯಗಳ ಸಂಸ್ಥೆಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸಲು ದೇಶದ ಆಡಳಿತಗಾರರಿಗೆ ಸಹಾಯವಾಗಲೆಂಬ ಆಶಯದೊಂದಿಗೆ ಈ ಅಗ್ರ ಅಪಘಾತ ಕೇಂದ್ರವನ್ನು ಅಗ್ರ ತರಬೇತಿ ಮತ್ತು ಸಂಶೋಧನಾ ಕೇಂದ್ರವಾಗಿ ನಿರೂಪಿಸಲಾಗಿದೆ.


ಸಮರ್ಪಿತ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ 24 ಗಂಟೆಗಳ ಕಾಲ ಸಿಗುವ ನುರಿತ ವೈದ್ಯರಿರುವ ಈ ಅಗ್ರ ಅಪಘಾತ ಚಿಕಿತ್ಸೆ ಕೇಂದ್ರವು ಅಪಘಾತ ಆರ್ಯಕ್ಕಿಗೆ ಅಗತ್ಯವಿರುವ ಎಲ್ಲ ವಿಶೇಷತಜ್ಞ ವಿಭಾಗಗಳನ್ನು ಹೊಂದಿರುತ್ತದೆ. ಸದ್ಯ ಈ ಸಂಸ್ಥೆಗೆ ವಾರ್ಡ್‌ಕವಾಗಿ 60,000 ಗಾಯಾಜುಗಳು ದಾವಿಲಾಗುತ್ತಿರುವುದ್ದು 6,000ಕ್ಕಿಂತ ಹೆಚ್ಚು ಪ್ರಮುಖ ಶಸ್ತರಕಿತ್ತೆಗಳನ್ನು ಇಲ್ಲಿ ನಡೆಸಲಾಗಿದೆ. ಈಗ ಇಲ್ಲೆ 190 ಹಾಸಿಗಳಿದ್ದ 37 ತೀವ್ರ ಆರ್ಯಕ್ಕೆ ಘಟಕ ಹಾಸಿಗಳಿವೆ. 35 ಹಾಸಿಗಳ ಇಡಿ ಮತ್ತು ಚಿಕಿತ್ಸೆ ಸರದಿ ನಿರ್ಧಾರಕಗಳಿವೆ. ಇದನ್ನು 260 ಹಾಸಿಗಳು ಮತ್ತು ಹೆಚ್ಚುವರಿ 16 ತೀವ್ರ ಆರ್ಯಕ್ಕೆ ಘಟಕಗಳು, 3 ಆಪರೇಷನ್ ಧಿಯೇಟರುಗಳು, 30 ಹಾಸಿಗಳ ಇಡಿ ಮತ್ತು ಚಿಕಿತ್ಸೆ ಸರದಿ ನಿರ್ಧಾರಕಗಳೊಂದಿಗೆ ವಿಸ್ತರಿಸಲಾಗುತ್ತಿದೆ. ಇದರ ಜೊತೆಗೆ ಖಾಸಗಿ ವಾದುಗಳು ಮತ್ತು ರೋಗಿ ಉಪಚಾರಕರ ನಿಲಯಗಳು ಹಾಗೂ ಹೆಲಿವ್ಯಾಡ್ ಸೌಲಭ್ಯಗಳೊಂದಿಗೆ ಶೀಫ್ಸ್‌ವಾಗಿ

ಈ ಆಸ್ತಿಯು ಸ್ವಂದನಾತ್ಮಕ ಪ್ರಗತಿಯನ್ನು ಸಾಧಿಸುತ್ತಿದೆ. ಮುಂದಿನ 5-6 ವರ್ಷಗಳಲ್ಲಿ ಈ ಅಗ್ನಿ ಅಪಘಾತ ಆರ್ಥಿಕ ಕೇಂದ್ರದ ಸಾಮರ್ಥ್ಯವನ್ನು 750 ಹಾಸಿಗೆ ಸೌಲಭ್ಯವಾಗಿ ಹೆಚ್ಚಿಸುವ ಯೋಜನೆಯಿದ್ದು ಈ ನಿಟ್ಟನಲ್ಲಿ ಕಾರ್ಯ ಚರ್ಚಾವಣಿಕೆಗಳು ನಡೆಯುತ್ತಿವೆ.

**ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು,** ದುರಂತ ಸಂದರ್ಭದಲ್ಲಿ ವ್ಯೇದ್ಯಕೀಯ ಆರ್ಥಿಕ ಬೆಂಬಲಕ್ಕಾಗಿ ಅಶ್ವಾಧುನಿಕ ಮಟ್ಟದ ಮೂವರ ಸಚಿತವಾಗಿ, ಸುವ್ಯವಸ್ಥಿತವಾಗಿರುವ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಸಂಚಾರಿ ಆಸ್ತಿಯನ್ನು ಹೊಡ ಪಡೆಯುತ್ತಿದೆ. 100 ಹಾಸಿಗೆಯ ಈ ಆಸ್ತಿಯನ್ನು ರೈಲ್, ರಸ್ತೆ ಅಥವಾ ವಿಮಾನದ ಮೂಲಕ ಫಟನೆ ನಡೆದ ಸ್ಥಳಕ್ಕೆ ಒಯ್ವಬಹುದು. ಇದರಲ್ಲಿ ಆಪರೇಷನ್ ಧಿಯೇಟರ್ (ಒಟ್ಟಿ), ಐಸಿಯು (ಐಪ್ರಿನಿಗಾಫಟಕ), ಶಸಚಿತ್ರಾ ನಂತರ ಆರ್ಥಿಕ, ನೀರು ಶುದ್ಧಿಕರಣ ಫಟಕ, ಅಡಗೆಮನೆ, ಸ್ನೇಹಾಲ್ಯೂ ಫಟಕ ಮತ್ತು ವಿದ್ಯುತ್ ಸೌಲಭ್ಯಗಳಂತೆ ಸೌಲಭ್ಯಗಳಿರುತ್ತದೆ. ಯಾವುದೇ ದುರಂತ ಅಥವಾ ಸ್ನೇಹಾಲ್ಯೂ ವಿಕೋಪ ಸಮಯದಲ್ಲಿ ಹೊದಲ ಸಂಖಣಿತ ಪ್ರತಿಕ್ರಿಯೆಯನ್ನು ಭೂಸೇನೆಯು ಒದಗಿಸುತ್ತದೆ. ಭೂಸೇನೆಯು ಸುಸಚಿತವಾದ ಉಪಕರಣಗಳು, ಚೆನ್ನಾಗಿ ತರಬೇತಿ ಹೊಂದಿದ ವ್ಯೇದ್ಯ ಸಿಬ್ಬಂದಿಗಳನ್ನು ಹೊಂದಿದ್ದು ಕಡಿಮೆ ಸಮಯದ ಸೂಚನೆಯ ಮೇರೆಗೆ ತಕ್ಷಣವೇ ಸಿದ್ಧರಾಗಿ ಕಾರ್ಯಗತವಾಗುವ ಸಾಮರ್ಥ್ಯವನ್ನು ಹೊಂದಿದೆ. ದೇಶದಾದ್ಯಂತ ಇರುವ ಎಲ್ಲ ಸೇವಾ ಆಸ್ತಿಗಳು ಸುದೀರ್ಘವಾದ ಮತ್ತು ಸುಯೋಜಿತವಾದ ಎಲ್ಲ ವಿಧದ ದುರಂತ ನಿರ್ವಹಣೆ ಯೋಜನೆಯನ್ನು ಹೊಂದಿದೆ. ಆಸ್ತಿಗಳು ತಮಗಾಗಿ ಅಧಿಕೃತವಾಗಿರುವ 3,000 ವಿಶೇಷ ಬಿಕ್ಷಪ್ಪಿ ವಿಸರಣಾ ಹಾಸಿಗೆಗಳನ್ನು ಹೊಂದಿದೆ. ತಮ್ಮಲ್ಲಿರುವ ಈ ಸಂಪನ್ಮೂಲಗಳನ್ನು ಸಮುದಾಯ ಅಪಘಾತಗಳ ತುರ್ತು ನಿರ್ವಹಣೆಗಾಗಿ ಬಳಸಬಹುದು. ಈ ಹಾಸಿಗೆಗಳನ್ನು ಯಾವಾಗಲೂ ನಿರಂತರವಾಗಿ ನಿರ್ವಹಿಸಲಾಗುತ್ತಿದ್ದು ಅಗತ್ಯ ಬಂದಿದೆ ಶೀಪ್ತಪಾಗಿ ಬಳಸುವಂತೆ ಸಿದ್ಧವಾಗಿಡಲಾಗುತ್ತದೆ.

ಫಟನಾ ಸ್ಥಳದಲ್ಲಿ ಚಿಕಿತ್ಸಾಗಾಗಿ ಮತ್ತು ದಾರಿಯಲ್ಲಿ ಅಪಘಾತ ನಿರ್ವಹಣೆಗಾಗಿ ಸೂಕ್ತ ಪ್ರಮಾಣದಲ್ಲಿ ಸಂಚಾರಿ ಶುಲ್ಕ ವ್ಯೇದ್ಯಕೀಯ

## ಜಿಲ್ಲಾ ಮಟ್ಟದಲ್ಲಿ ವಿಕೋಪ ಪ್ರತಿಕ್ರಿಯೆ ಫಟನೆ ನಿಯಂತ್ರಣ ವಿನ್ಯಾಸ



ಉಪಕರಣಗಳನ್ನು ಇಡಲಾಗುತ್ತದೆ. ಸಂಚಾರಿ ಕ್ಷೇತ್ರ ಆಸ್ತಿಗಳು ಮತ್ತು ಸಂಚಾರಿ ತಸ್ತ ಚಿಕಿತ್ಸೆ ತಂಡಗಳಿದ್ದು ಇವುಗಳನ್ನು ದುರಂತ ಸಂಭವಿಸಿದ ಸ್ಥಳಕ್ಕೆ ಅತಿ ಕಡಿಮೆ ಕಾಲಾವಧಿಯಲ್ಲಿ ಒಯ್ವಬಹುದಾಗಿದೆ. ಈ ಸಂಚಾರಿ ಆಸ್ತಿಗಳು ವ್ಯೇದ್ಯಕೀಯ ಮಳಿಗೆ, ಜಿಷ್ಡಿಗಳು, ಉಪಕರಣಗಳು, ಹಾಸಿಗೆಗಳು ಮತ್ತು ಟಿಂಟು (ಡೆರೆ)ಗಳನ್ನು ಹೊಂದಿರುತ್ತವೆ. ದುರಂತಗಳ ಸಮಯದಲ್ಲಿ ತಕ್ಷಣವೇ ಕಳುಹಿಸಲು ಎಲ್ಲ ವ್ಯೇದ್ಯಕೀಯ ಫಟಕಗಳಲ್ಲಿ ಗುರುತಿಸಲ್ಪಟಿ ಸಿಬ್ಬಂದಿಗಳನ್ನು ಮೀಸಲಾಗಿಡಲಾಗುತ್ತದೆ ಮತ್ತು ತುರ್ತು ಸಾರಿಗೆಗಳಾಗಿ ಆಂಬುಲನ್ಸುಗಳನ್ನು ಮತ್ತು ಸಾರಿಗೆಯನ್ನು ನಿಗದಿಪಡಿಸಲಾಗಿದ್ದು ಇವುಗಳನ್ನು ಬೇರೆ ಸೇನಾ ಫಟಕಗಳಿಂದ ಅಗತ್ಯವಿದ್ದಲ್ಲಿ ಪಡೆಯುಬಹುದಾಗಿದೆ.

### ದುರಂತ ಮತ್ತು ಅಫಾತ ಆರ್ಥಿಕಗಳಲ್ಲಿ ಶೀಪ್ತ ಅಂತರ

**ಆರೋಗ್ಯವು** ರಾಜ್ಯದ ವಿಷಯವಾಗಿದೆ. ಸಮೂಹ ಅಪಘಾತ ಫಟನೆಗಳ ಸಂದರ್ಭಗಳಲ್ಲಿ, ಪ್ರಾಥಮಿಕವಾಗಿ ವ್ಯೇದ್ಯಕೀಯ ಸೌಲಭ್ಯ ಸಿದ್ಧತೆ ಮತ್ತು ನಿರ್ವಹಣೆಯ ಆಡಳಿತ ಜವಾಬ್ದಾರಿಯು, ರಾಜ್ಯ ಆರೋಗ್ಯ ವಿಭಾಗಗಳದ್ವಾಗಿರುತ್ತದೆ. ರಾಜ್ಯಗಳ ಆರೋಗ್ಯ ವ್ಯವಸ್ಥೆಯನ್ನು ಮೂರು ದಜ್ಞಾಗಳಲ್ಲಿ ರೂಪಿಸಲಾಗುತ್ತದೆ.

ಆರ್ಥಿಕ ಸಂಸ್ಥೆಗಳಿವೆ. ಈ ಎಲ್ಲ ಸಂಸ್ಥೆಗಳು ಈಗಾಗಲೇ ತಮ್ಮ ಸಾಮರ್ಥ್ಯಕ್ಕೂ ಮೇರಿದ ಹೊರೆಯನ್ನು ಹೊಂದಿದ್ದು ಮತ್ತು ಅವುಗಳ ಭರಿಸುವ ಸಾಮರ್ಥ್ಯವು ಸೀಮಿತವಾಗಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ದುರಂತಗಳಿಂದಾಗಿ ಸಾವನ್ಯಪುವವರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣವೆಂದರೆ ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಅಪಘಾತ ಸ್ಥಳದಿಂದ ಹಿಡಿದು ಮನವಸಕ್ತಿಯವರೆಗೆ ಆರ್ಥಿಕ ಯನ್ನು ಒದಗಿಸಬಲ್ಲ ಅಪಘಾತ ಆರ್ಥಿಕ ವ್ಯವಸ್ಥೆಗಳು ಇಲ್ಲದಿರುವುದು. ಒಟ್ಟಾರೆಯಾಗಿ ಒಂದು ಆಫಾತ ಆರ್ಥಿಕ ವ್ಯವಸ್ಥೆಯು 'ಸೂಕ್ತ ಆರ್ಥಿಕಗಾಗಿ ಸೂಕ್ತ ಸಮಯದಲ್ಲಿ ಸೂಕ್ತ ಆರ್ಥಿಕ ಆರ್ಥಿಕ ಸೌಲಭ್ಯಕ್ಕೆ ಸೂಕ್ತ ರೋಗಿಯನ್ನು ಪಡೆಯುವ ಉದ್ದೇಶದೊಂದಿಗೆ' ಕೆಲಸ ಮಾಡುತ್ತದೆ.

### ಆಸ್ತ್ರೇಗೆ ಮುಂಚಿನ ಆರ್ಥಿಕ

ಆಸ್ತ್ರೇಗೆ ಮುಂಚಿನ ಆರ್ಥಿಕ ಸೌಲಭ್ಯವು ಒಮ್ಮತೇಕ ರಾಜ್ಯಗಳಲ್ಲಿ ಇಲ್ಲ ಮತ್ತು ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಈ ಸೌಲಭ್ಯವು ಯಾವುದೇ ಆಧುನಿಕ ಆಂಬುಲೆನ್ಸ್‌ಗಳು, ತರಬೇತಿ ಹೊಂದಿದ ಸಿಬ್ಬಂದಿಗಳು ಮತ್ತು ಸೂಕ್ತ ಸಂಸ್ಥೆಗಳಿಲ್ಲದ ಶೀರಾ ಪ್ರಾಥಮಿಕ ಹಂತದಲ್ಲಿ. ಕೆಲವು ರಾಜ್ಯಗಳು ಆಂಬುಲೆನ್ಸ್, ಚೋಲೀಸ್ ನೆರವು ಆಧವಾ ಬೆಂಕಿಶಮನ ಕಾರ್ಯಕ್ರಮ ಸಾರ್ವತ್ರಿಕ ತುರ್ತು ಸಂಖ್ಯೆ 108 ಅನ್ನು ಹೊಂದಿವೆ. ಈಗಿನ ವ್ಯವಸ್ಥೆಗಳು ಜಿಪಿಎಸ್ / ಜಿಪಿಆರ್‌ಎಸ್ ವ್ಯವಸ್ಥೆಯಲ್ಲಿ ಕೆಲಸಮಾಡುತ್ತವೆ. ಆದರೆ ಇವುಗಳು ಸಿಬ್ಬಂದಿ ತರಬೇತಿ ಮತ್ತು ಸಂಫಳನಾತ್ಮಕ ಅಂಶಗಳಲ್ಲಿ ಯಾವುದೇ ಸೂಕ್ತ ಕಾನೂನು ಮತ್ತು ನಿಯಂತ್ರಣ ಹಕ್ಕುಗಳನ್ನು ಹೊಂದಿಲ್ಲ.

### ಆಸ್ತ್ರೇಯೋಜಿನ ಆರ್ಥಿಕ

**ಮೂಲಸಂರಚನೆ :** ಈಗಿರುವ ದ್ವಿತೀಯ (ಸಿಎಂಸಿ / ಜಿಲ್ಲಾ ಆಸ್ತ್ರೇಗಳು) ಮತ್ತು ತೃತೀಯ (ವಿಶ್ವವಿದ್ಯಾಲಯ / ಚೋಧನಾ ಆಸ್ತ್ರೇಗಳು) ಆರ್ಥಿಕ ಆರ್ಥಿಕ ಮೂಲಸಂರಚನೆಗಳು ವಿವಿಧ ರೀತಿಯಲ್ಲಿ ಫಾಸಿಗೊಂಡ ರೋಗಿಗಳ ಅಗತ್ಯವನ್ನು ಪೂರ್ಣವಾಗಿ ಸ್ಥಿತಿಯಲ್ಲಿ ಇಲ್ಲ. ಇಡೀ ದೇಶದಲ್ಲಿ ಸುಸಜ್ಜಿತವಾದ ತುರ್ತು ಏಭಾಗಗಳ ಅಭಾವವಿದೆ. ಜೆನಾಗಿ ಸುಸಜ್ಜಿತವಾದ ಖಾಸಗಿ ಆಸ್ತ್ರೇಗಳು ಫಾಸಿಗೊಂಡ ರೋಗಿಗಳ

ಆರ್ಥಿಕ ಸ್ಥಿತಿಯಿಂದಾಗಿ ಸರ್ವಾಂಗಿಣಿ ಆರ್ಥಿಕ ಯನ್ನು ಒದಗಿಸುವುದಿಲ್ಲ.

### ತರಬೇತಿ ಹೊಂದಿದವರು :

ಆರ್ಥಿಕ ಆರ್ಥಿಕ ಯನ್ನು ಎಲ್ಲ ಹಂತಗಳಲ್ಲಿ (ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ) ಗಂಭೀರವಾಗಿ ಫಾಸಿಗೊಂಡ ರೋಗಿಗಳನ್ನು ಸಮರ್ಥವಾಗಿ ಆರ್ಥಿಕ ನೀಡಲು ತರಬೇತಿ ಪಡೆದವರ ನುರಿತ ತಜ್ಞರ ಸಿಬ್ಬಂದಿಗಳ ತೀವ್ರ ಅಭಾವವಿದೆ. ನಮ್ಮ ದೇಶದಲ್ಲಿ ಅಪಘಾತ ಆರ್ಥಿಕ ತಂಡದ ಪರಿಕಲ್ಪನೆಯೇ ಇಲ್ಲ ಮತ್ತು ಬಹಳಪ್ಪು ಕಡೆಗಳಲ್ಲಿ ರೋಗಿಗಳ ಆರ್ಥಿಕ ಮಾಡುವ ವ್ಯಕ್ತಿಗಳು ಸೂಕ್ತವಾಗಿ ತರಬೇತಿ ಹೊಂದಿರುವುದಿಲ್ಲ ಅಥವಾ ಬದುಕ್ಕಳನು ಕೊಶಲ್ಲೇ ಕಾರ್ಯವಿಧಾನಗಳ ನಿಯಮವಾಗಿಗಳ ಬಗ್ಗೆ ತೀಳಿದಿರುವುದಿಲ್ಲ. ತುರ್ತು ಏಭಾಗಗಳಲ್ಲಿ ತರಬೇತಿ ಹೊಂದಿದ ವ್ಯದ್ದರು ಹಾಗೂ ಮುಶ್ಲಾಷರ ಅಭಾವವಿದೆ ಮತ್ತು ಆಫಾತ ಶಸ್ತ್ರಚಿಕಿತ್ಸಕರು/ ತರಬೇತಿ ಹೊಂದಿದ ತಜ್ಞರು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಫಾಸಿಗೊಂಡ ರೋಗಿಯ ಆರ್ಥಿಕಗಾಗಿ (ನರಶಸಚಿಕಿತ್ಸಕರು, ತೀವ್ರ ನಿಗಾ ಆರ್ಥಿಕ ಇತ್ತಾದಿ) ಹಲವಾರು ಕೇತ್ತುಗಳಲ್ಲಿ ವಿಶೇಷತಜ್ಞರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಆಸ್ತ್ರೇಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮನವಸಕ್ತಿ ವ್ಯತ್ಪಿಪರಿಲ್ಲ. ಕಾರ್ಯನಿರತವಾಗಿರುವ ಮತ್ತು ಸೂಕ್ತ-ಕೇರಂಡಿತ ದುರಂತ ವ್ಯದ್ದಕ್ಕೆಯ ವ್ಯವಸ್ಥೆ ಸಾಫಾನೆಗೆ ಸರ್ವವ್ಯಾಪಿ ಮಾನವಸಂಪನ್ಮೂಲ ಮತ್ತು ಮೂಲಸಂರಚನೆಗಳ ಸಾಮರ್ಥ್ಯ ಬೆಳವಣಿಗೆ ಬಹಳ ಅಗತ್ಯ. ಇದನ್ನೂ ವಿವಿಧ ಸಚಿವಾಲಯಗಳು ಮತ್ತು ಎನಾಜಿಟ್‌ಗಳಲ್ಲಿ ಇರುವ ಸಂಪನ್ಮೂಲಗಳನ್ನು ಕ್ರೋಣಿಕೆರಿಸುವುದರ ಮೂಲಕ ಅಭಿವೃದ್ಧಿಗಳಿನ ಸಬುದು. ಇದರಲ್ಲಿ ವ್ಯದ್ದರು, ಶಿಶ್ರೂಷಕರು, ಪ್ರಾರಾಮೆಡಿಕಲ್ ಸಿಬ್ಬಂದಿಗಳು ಮತ್ತು ಇತರೆ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲ ಪಾಲುದಾರರ ಸೂಕ್ತ ಹಾಗೂ ಸಮರ್ಪಕ ತರಬೇತಿ ಹಾಗೂ ದುರಂತ ನಿರ್ವಹಣೆಗೆ ಗುರುತಿಸಲುಟ್ಟ ಇತರೆ ಸಂಪನ್ಮೂಲಗಳ ಕ್ರೋಣಿಕರಣವೂ ಸೇರುತ್ತದೆ.

**ಜಿಪಿಎನ್ ಅಗ್ರ ಆಫಾತ ಕೇಂದ್ರದ ರಾಷ್ಟ್ರೀಯ ಸಾಮರ್ಥ್ಯ ರಚನಾ ಪ್ರಯೋಜನಗಳು**

ATLS, AUTLS, ACCC, ATCN, PHTLS ಇತ್ಯಾದಿಗಳ ಮೂಲಕ ಲಘು ಅವಧಿ ಕೋಸುಗಳ ಹಾಗೂ



ಸೇನಾ ಪಡೆ ಮತ್ತು ಸಕಾರಿ ರಾಜ್ಯ ಸೇವಾನಿರತ ವ್ಯದ್ದರ ದೀರ್ಘಕಾಲಾವಧಿ ಕೋಸುಗಳು ಬಹಳ ಕಾಲದಿಂದ ನಡೆಯುತ್ತಿದೆ. ಇತ್ತಿಚೆಗೆ ಅಪಘಾತ ಶಸ್ತ್ರಚಿಕಿತ್ಸೆ ಮತ್ತು ತೀವ್ರನಿಗಾ ಆರ್ಥಿಕಗಳಲ್ಲಿ MCh ವಿಶೇಷತಜ್ಞರ ಕೋಸುಗಳನ್ನು ವಿಮ್ನಣೆಯಲ್ಲಿ ಆರಂಭಿಸಲಾಗಿಲ್ಲ ಇದು ಅಪಘಾತ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆ ವಿಶೇಷತಜ್ಞರ ಜೀವಚಾರಿಕ ಪದವಿ ಕೋಸುನ್ನು ಒದಗಿಸುವ ಭಾರತದಲ್ಲಿ ಮೊದಲ ಸಂಸ್ಥೆಯಾಗಿದೆ. ಭಾರತದಲ್ಲಿ ಅತ್ಯಾಧುನಿಕ ಅಪಘಾತ ಜೀವನ ಬೆಂಬಲದ ಸಾಮರ್ಥ್ಯ ರಚನೆಗಾಗಿ, ಅಗ್ರ ಅಪಘಾತ ಆರ್ಥಿಕ ಕೇಂದ್ರವು ಎನಾಡಿವರ್ವಾಎ ಬೆಂಬಲತ ಪ್ರಯೋಗಿಕ ಪ್ರಾಜೆಕ್ಟನ್ನು ಈಗಾಗಲೇ ಮೊಣಿಗೊಳಿಸಿದೆ. ಇದು ದೇಶದ ಮೂರು ರಾಜ್ಯಗಳಲ್ಲಿ ನಡೆದಿದ್ದ ಮೂಲ ಹಾಗೂ ಅತ್ಯಾಧುನಿಕ ಆಫಾತ ಜೀವನ ಬೆಂಬಲದ ವಿಷಯದಲ್ಲಿ ವ್ಯದ್ದರು, ಮುಶ್ಲಾಷರ ಮತ್ತು ಪ್ರಾರಾಮೆಡಿಕಲ್ ವ್ಯಕ್ತಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಅತ್ಯಾಧುನಿಕ ಅಪಘಾತ ಆರ್ಥಿಕ ಜೀವನ ಬೆಂಬಲದಲ್ಲಿ ಸಾಮರ್ಥ್ಯ ಅಭಿವೃದ್ಧಿಯ ಉದ್ದೇಶವನ್ನು ಹೊಂದಿರುವ ವಿಸ್ತರ ಪ್ರಾಜೆಕ್ಟನ್ ಅಡಿಯಲ್ಲಿ ಈಗಾಗಲೇ ವ್ಯದ್ದಕ್ಕೆಯ ಸಿಬ್ಬಂದಿಗಳ ತರಬೇತಿಯು ನಡೆಯುತ್ತಿದ್ದು, ಮುಂದಿನ 4 ವರ್ಷಗಳಲ್ಲಿ, ಸುಮಾರು 1,800 ವ್ಯದ್ದರು ಮತ್ತು ಶರ್ಶ್ರಾಷಕರು ಅತ್ಯಾಧುನಿಕ ಆಫಾತ ಆರ್ಥಿಕ ಯಲ್ಲಿ ತರಬೇತಿ ಪಡೆಯಲಿದ್ದಾರೆ. ಕೊನೆಯದಾಗಿ, ಆಸ್ತ್ರೇಗೆ ಸೇರುವ ಮುಂಚಿನ ಅಪಘಾತ ಆರ್ಥಿಕಗಾಗಿ ಒಂದು ವ್ಯವಸ್ಥೆಯನ್ನು ರೂಪಿಸಿರುವ ಜಪಾನ್‌ಗಳಂತಹ, ದೇಶಗಳಿಂದ ನಾವು ಪಾರಗಳನ್ನು ಕಲಿಯಬೇಕಾದ ಅಗತ್ಯವಿದೆ. ಎಲ್ಲ ಆಸ್ತ್ರೇಗಳು ಅಪಘಾತಕ್ಕೆ ಒಳಗಾದವರ ಸಂಖ್ಯೆಯನ್ನು ಮತ್ತು ನೆರವಿನ ಅಗತ್ಯವನ್ನು ವರದಿ ಮಾಡಬಲ್ಲ ಒಂದು ಆದೇಶ ಕೇಂದ್ರ ಹಾಗೂ ಒಂದು ತುರ್ತು ಮಾಹಿತಿ ವ್ಯವಸ್ಥೆಯನ್ನು ಸಾಫಿಸುವ ಅಗತ್ಯವಿದೆ. □

# ಪ್ರಕ್ರಮಣ: ಎಚ್ಚರಿಕೆಯ ನಿರ್ವಹಣೆ



\* ಪ್ರೊ. ಸಂತೋಷ ಕುಮಾರ್



ಒಂದು ವಿಷತ್ತು  
 ಶಂಖವಿಲ್ಲಿದಲ್ಲಿ  
 ದೇಶದ ಅಳಿಕ  
 ಮತ್ತು  
 ಶಾಮಾಜಿಕ ಅಂಶಗ  
 ಮೇಲೆ  
 ಪ್ರಭಾವ ಬೀರುತ್ತದೆ.  
 ಬಹುತನ ಪರಿಣಿತಿಯಲ್ಲಿ  
 ಅಭಿವೃದ್ಧಿ ಹೊರಿದ  
 ಮತ್ತು  
 ಅಭಿವೃದ್ಧಿ ಹೊಂದುತ್ತಿರುವ  
 ರಾಷ್ಟ್ರಗಳು  
 ವಿಷತ್ತಿನ ಅಷಾರು  
 ಎನ್ದುರಿತ್ತಾತ್ಮಿನ್ನು,  
 ಅಭಿವೃದ್ಧಿ ಹೊಂದಲು  
 ಶಾಂಕಾರಾಗ್ರಾಮಿಲ್ಲಿ,

ඐග්‍රිනල් නිරන්තරවාගී නයෝගුව  
සංගමීයාදර් අදා බදාලාවක්.  
බදාලාවක්ගේ නිරිණිගෑනු හේසුව  
ඡැට්ගේ ස්වාලුගෑනු ඔහුත්වේ. 1980  
මුතු 1990ර දැක්දල් ඩිජිතල් පරිසර,  
ප්‍රධානකම්, සාමාජික මුතු රාජකීය  
පරිසිතිගෑනු වෙබ්‍රූවාගිද්‍රවු. 2015ර  
වෛශ්‍ය බහළ මහත්ත්වයින් කොඩිය  
වෛශ්‍ය. ඒ වෛශ්‍යයේ ප්‍රමුඩ  
මාරු මහත්වය ඡාගිතික ඔප්පුදගෑනු  
අංතරාජ්‍යීය මුදුදල් ප්‍රාප්තික්  
බඳවු. සුෂ්ටිර ප්‍රභුද්ධි ගුරිගෑනු -  
පාරිජ්‍ය ඔප්පුද: ඡාගිතික හාමාන  
බදාලාවක් මුතු ප්‍රභුද්ධි මුතු ඩිප්තු  
උපායිගෑනු කැඳිම්ගොලීසුවල්ලි  
සේංක්‍රී රාමරේශ් 2015-30 එංඩ  
මහත්වය මාරු ඔප්පුදගෑනුගේ  
හාලන් නිශ්චලාගියි. ඒ එලු මාරු  
ඔප්පුදගෑනු යෝජිතාගි අංතරාජ්‍යීය  
සම්බන්ධිත නිදිවුවාද ස්ථුති  
ගුරි මුතු ලාංඡල්ගෑනු යොංධියේ.  
ඒ මාරු ඔප්පුදගෑනු සාමාන්‍ය  
අංතරාජ්‍යීය ඔජ්ගොංඩිව. ඡාගිතිකවාගී  
නාවු නමු ගුරිගෑනු මුතු  
සුෂ්ටිරවාද ප්‍රභුද්ධි යොංදබේකාදර්,  
ඩිප්තුගෑනු කැඳිම් මාදුවල්ලි න්‍යාගිරික  
ඩිප්තුගෑනු සංඛ්‍යාවිධ තානිය  
පුමාණවත්තු අදුරියන මාදබේකාද  
අවශ්‍යකම් ඇයි. නාවු ඖෂධ හාමාන  
බදාලාවක්යාම්තව ඩිජිතලාන්ගෑනු  
ක්‍රිජ්‍ය සබේකාගියි. ප්‍රභුගෑනුල්ලි  
සම්බන්ධාගි මාරු ඩිජිතලාන්ගෑනු  
ආඩුවුද්ධි, ඩිප්තින උපාය මුතු  
හාමාන බදාලාවක් මූඩ්වාදවු.

ఇవు ఒందక్కొందు సంబంధిసిద విషయ కురిగలాగివే.

ನೈಸಿಗ್ರಹ ವಿಕೋಪ ಮತ್ತು ಮೃಷಿರ ಅಭಿವೃದ್ಧಿ  
ಗುರಿಗಳ ಮುಂದಿರುವ ಸವಾಲುಗಳು

ಎವಿಧ ವಲಯಗಳ ಅಭಿವೃದ್ಧಿಗಾಗಿ  
ವಿಪತ್ತಿನ ಅಪಾಯದ ಪ್ರಮಾಣವನ್ನು  
ಸಾರ್ವತ್ರಿಕವಾಗಿ ವಿವಿಧ ಮುಗ್ಗಲ್ಗಳಿಂದ  
ಕಡಿಮೆ ಮಾಡಬಹುದಾಗಿದ್ದು. ಅವುಗಳಲ್ಲಿ  
ವಿಪತ್ತು ಅಪಾಯ ಕಡಿಮೆ ಮಾಡುವಲ್ಲಿ 25  
ನಿರ್ದಿಷ್ಟವಾದ ಗುರಿಗಳಿಂದ. ಅವಗಳಲ್ಲಿ 10  
ರಿಂದ 17 ಸುಸ್ಥಿರ ಅಭಿವೃದ್ಧಿ ಗುರಿಗಳಾಗಿವೆ.  
ಒಟ್ಟು ಅಭಿವೃದ್ಧಿ ವಿಧಾನವನ್ನು ಅನುಷ್ಠಾನ  
ಗೊಳಿಸುವುದರ ಮೂಲಕ ವಿಪತ್ತುಗಳ  
ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.  
ಹೆಚ್ಚುತ್ತಿರುವ ವಿಪತ್ತುಗಳ ಸಂದಿಗ್ಗಿ  
ಪರಿಸ್ಥಿತಿಯಲ್ಲಿ ಬಡತನ ನಿವಾರಣೆಯಂತಹ  
ಗುರಿಯನ್ನು ಮಟ್ಟಲು ಸಾಧ್ಯವಾಗುತ್ತಿಲ್ಲ.  
ಒಂದು ವಿಪತ್ತು ಸಂಭವಿಸಿದಲ್ಲಿ ದೇಶದ  
ಆರ್ಥಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ  
ಪ್ರಭಾವ ಬೀರುತ್ತದೆ. ಬಡತನ ಪರಿಸ್ಥಿತಿಯಲ್ಲಿ  
ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ  
ಹೊಂದುತ್ತಿರುವ ರಾಷ್ಟ್ರಗಳು ವಿಪತ್ತಿನೆ  
ಅಪಾಯ ಎದುರಿಸುತ್ತಿದ್ದು. ಅಭಿವೃದ್ಧಿ  
ಹೊಂದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ  
ಬಡತನದಂತಹ ಸಮಸ್ಯೆಗಳಿಗೆ ಪರಿಹಾರ  
ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದು  
ಅಂದಾಜಿನ ಪ್ರಕಾರ 2030ರಲ್ಲಿ ದಕ್ಷಿಣ  
ವಿಷಿಯಾ ಮತ್ತು ಆಫ್ರಿಕಾ ಉಪಸಂಹಾರಾ  
ಪ್ರಾಂತ್ಯದಲ್ಲಿ 325 ಮಿಲಿಯನ್ ಜನರು  
ಸ್ವೇಸ್‌ಗಿರಿಕ ವಿಪತ್ತು ಮತ್ತು ಹವಾಮಾನ  
ಬಡಲಾವಣೆಯಂತಹ ಪರಿಣಾಮಗಳಿಗೆ  
ಒಳಪಡಲಿದ್ದಾರೆ. ಈ ವಿಪತ್ತುಗಳ  
ಹಿನ್ನೆಲೆಯಲ್ಲಿ ಬಡಜನರನ್ನು ಗಮನದಲ್ಲಿ

\* ಕಾರ್ಯನಿರ್ವಹಕ ನಿದೇಶಕರು, ರಾಷ್ಟ್ರೀಯ ವಿಪತ್ತಿ ನಿರ್ವಹಣಾ ಸಂಸ್ಥೆ. E-mail : profsantosh@gmail.com

ಇಟ್ಟುಕೊಂಡು ಅವರನ್ನು ಸಶಕ್ತಿಗೊಳಿಸಲು ಪ್ರಕೃತಿ ವಿಕೋಪ ಮತ್ತು ಅಪಾಯಗಳನ್ನು ತಡೆಯಲ್ಲಿ ಯೋಜನೆ ರೂಪಿಸಬೇಕಾಗಿದ್ದು. ಅವರ ಆಸ್ತಿ ಮತ್ತು ಜೀವನೋಪಾಯ ರಕ್ಷಿಸಬೇಕಾಗಿದೆ. ಆ ಮೂಲಕ ಇನ್ನೂ ಹೆಚ್ಚಿನ ಜನರು ಬಡತನದ ಕೂಪಕ್ಕೆ ಬೀಳುವುದನ್ನು ತಡೆಗಟ್ಟಿ ಬೇಕಾಗಿದೆ. ನೇಪಾಳದ ಗೂಖಾರ್ದಲ್ಲಿ ಸಂಭವಿಸಿದ ಭೂಕಂಪದ ಹಾನಿಯನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಪ್ರಕೃತಿ ವಿಕೋಪದಿಂದ ಹೆಚ್ಚಿನವರಿಯಾಗಿ ಶೇ. 2.5 ರಿಂದ 3.5 ರಷ್ಟು ಬಡತನದ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಂದರೆ ಹೆಚ್ಚಿನವರಿಯಾಗಿ 700,000 ನೇಪಾಳಿಗಳು ಬಡತನ ಜಾಲಕ್ಕೆ ಒಳಪಟ್ಟಿದ್ದಾರೆ. ಆಸ್ತಿಯ ಹಾನಿಯ ಪ್ರಮಾಣವು 7 ಬಿಲಿಯನ್ನಷ್ಟು ಅಮೆರಿಕನ್ ಡಾಲರ್ ಆಗಿದೆ ಎಂದು ಅಧ್ಯಯನದ ವರದಿಯಿಂದ ತಿಳಿದು ಬರುತ್ತದೆ. ಈ ಪರಿಣಾಮದಿಂದ ನೇಪಾಳದ ಆರು ಅತಿ ಬಡತನ ಹೂಂದಿದ ಜಿಲ್ಲೆಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವು ಅತಿ ಕೆಳ ಮಟ್ಟದಲ್ಲಿದ್ದು. ಪ್ರತಿ ವ್ಯಕ್ತಿಗೆ 1,30,000 ಎನ್.ಪಿ.ಆರ್ ಹೆಚ್ಚಿನವು ಸಂಭವಿಸಿದೆ. ಈ ಭೂಕಂಪದ ಪರಿಣಾಮವಾಗಿ ದೋಳ್ಳು ಸಿಂಧುಪಾಲ್ ಚೌಕ, ಗೂಖಾರ್, ನೋಕೋಳ್, ರಸುವಾ ಮತ್ತು ಧಾಡಿಂಗ್ - ಈ ಆರು ಜಿಲ್ಲೆಗಳಲ್ಲಿ ಅತಿ ಹೆಚ್ಚಿ ಹಾನಿ ಉಂಟಾಗಿದೆ.

ಈ ತರಹದ ವಿಕೋಪಗಳ ಪರಿಣಾಮಗಳು ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರ ಅಭಿವೃದ್ಧಿ ಮೇಲೆ ಪರಿಣಾಮ ಬೀರುವದಲ್ಲದೇ ನಮ್ಮ ಸಮಾಜದ ಅಭಿವೃದ್ಧಿಗೆ ತೋಡಕಾಗಿದೆ. ಆರ್ಥಿಕ ನವ್ಯ ಮತ್ತು ಹಾನಿಯನ್ನು ಅಂದಾಜಿಸಿದಾಗ ಕೋಟ್ಯಾಂತರ ಡಾಲರಗಳಷ್ಟು ಪ್ರಕೃತಿ ವಿಕೋಪದಿಂದ ನವ್ಯ ಉಂಟಾದಾಗ ಸಹಜವಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಪ್ರತಿಯೊಂದು ಪ್ರಕೃತಿ ವಿಕೋಪವು ತನ್ನದೇ ಆದ ಮಹತ್ವದ ಪರಿಣಾಮವನ್ನು ವಿವಿಧ ಕ್ಷೇತ್ರಗಳಾದ ಕ್ಷೇತ್ರ, ವಸತಿ, ಆರೋಗ್ಯ, ಶಿಕ್ಷಣ ಮತ್ತು ಮೂಲ ಸೌಕರ್ಯದಂತಹ ಕ್ಷೇತ್ರಗಳ ಮೇಲೆ ಬೀರುತ್ತದೆ. ಇನ್ನೊಂದು ವಿಷಾದಕರ ಸಂಗತಿ ಎಂದರೆ, ಪ್ರಕೃತಿ ವಿಕೋಪ ಒಂದೆಡೆ ಆದರೆ, ಭೂಮಿಯ ದುರ್ಭಾಗೆ, ಪರಿಸರದ ಅಧಿಕಾರದಂತಹ ಚಟುವಟಿಕೆಗಳಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ನಮ್ಮ ವಲಯಗಳಲ್ಲಿ ಪಡೇ ಪಡೇ ವಿಕೋಪಗಳು ಸಂಭವಿಸುವುದರಿಂದ



ವಿಪತ್ತಿನ ಪ್ರಮಾಣ ಏರಿಕೆಯಾಗಿವೆ. ಆದ್ದರಿಂದ ದೇಶಗಳ ಸಹಕಾರದಿಂದ ಸಮುದಾಯ ಮತ್ತು ಅಭಿವೃದ್ಧಿಗಾಗಿ ಉಳಿವಿಗಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಸದ್ಯದ ಮತ್ತು ಭವಿಷ್ಯತ್ತಿನ ಹಿತದ್ವಿಷಿಯಿಂದ ಸಾಮಾಜಿಕ ಮತ್ತು ಆರ್ಥಿಕ ಅಪಾಯಗಳ ಕುರಿತು ಅಭಿವೃದ್ಧಿ ಪ್ರಕೃತಿಯಾಗಿ ಸ್ನೇಹಿಕ ವಿಕೋಪದ ಅಪಾಯಗಳನ್ನು ಕಡಿಮೆ ಮಾಡುವಲ್ಲಿ ಯೋಜನೆಯನ್ನು ರೂಪಿಸಿ ಸಮಸ್ಯೆಗೆ ಕಾರಣಗಳನ್ನು ಪತ್ತೆ ಹಚ್ಚುವುದು ಸದ್ಯದ ಅಗತ್ಯವಾಗಿದೆ.

### ವಿಕೋಪದ ನಿರ್ವಹಣೆ

ಎತ್ತಸಂಸ್ಥೆ ನಿರೂಪಿಸಿದ ವಿಕೋಪದ ವ್ಯಾಖ್ಯೆಯನ್ನು 2005ರಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ನೀತಿಯಲ್ಲಿ ಅನುಸರಿಸಲಾಯಿತು. ವಿಕೋಪ ಎನ್ನುವ ಪದವನ್ನು ಅಧ್ಯ್ಯಾಸಿದಾಗ ಇದೊಂದು ಗಂಭೀರವಾದ ಸಮುದಾಯ ಅಧವಾ ಸಮಾಜದ ಜೀವನ ಶೈಲಿ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆ ಆಗಿದೆ. ವಿಕೋಪ ನಿರ್ವಹಣೆಯನ್ನು ವಿವಿಧ ರೀತಿಯಲ್ಲಿ ಬೇರೆ ಬೇರೆಯಾಗಿ ಅಧ್ಯ್ಯಾಸಲಾಗಿದೆ. ವಿಕೋಪಗಳು ಸಂಭವಿಸಿದಾಗ ತ್ವರಿತವಾಗಿ ಸ್ವಂದಿಸುವವರಿಗೆ ಇದೊಂದು ಪ್ರತಿಕ್ರಿಯೆ ನಿರ್ವಹಣೆಯಾಗಿದೆ. ಬಿಕ್ಷಣೆ ಸಂಭವಿಸಿದಾಗ ತ್ವರಿತವಾಗಿ ಪರಿಹಾರೋಪಾಯ ಒದಗಿಸುವವವರಿಗೆ ಇದೊಂದು ಮಾನವೀಯ ಕ್ರಮವಾಗಿದೆ. ಈ ಎರಡು ಪ್ರಕೃತಿಯಾಗಿ ವಿಕೋಪ ನಿರ್ವಹಣಾ ಚಟುವಟಿಕೆಗಳಾಗಿವೆ. ವಿಕೋಪ ಪೂರ್ವ ನಿರ್ವಹಣೆಯಲ್ಲಿ ಸಮಚಿತ್ತದ ಯೋಜನೆ, ಅಪಾಯ ತಗ್ಗಿಸುವಿಕೆ, ಮತ್ತು ಮಾರ್ವ ಸನ್ನದ್ಧತೆಯೊಂದಿಗೆ ಹೊಸ ನೀತಿಯನ್ನು ಅನುಸರಿಸಬೇಕಾಗುತ್ತದೆ. ಅದರಲ್ಲಿ ಮುಖ್ಯವಾಗಿ ಜಗತ್ತಿನ ದಢ್ಢಿಣ ವಿಶಿಯಾ ಮತ್ತು ಭಾರತದಂತಹ ರಾಷ್ಟ್ರಗಳಲ್ಲಿ ವಿಕೋಪ ಪೂರ್ವ ನಿರ್ವಹಣಾ ಕಾರ್ಯಾಚರಣೆಯನ್ನು ವಿಕೋಪ ನಿರ್ವಹಣೆಯ ಒಂದು ಮಹತ್ವದ

ಚಟುವಟಿಕೆಯಿಂದು ಪರಿಗಣಿಸಲಾಗಿದೆ. ಇಲ್ಲಿ ಮುಖ್ಯವಾಗಿ ಸಾಂಧಿಕ, ಮಾನವ ಕಾರ್ಯದ ನೀತಿಯನ್ನು ಮಾತ್ರ ವಿನ್ಯಾಸಗೊಳಿಸಿ ಅಭಿವಡಿಸಿಕೊಳ್ಳಲಾಗಿದೆ. ಪ್ರಸ್ತುತ ಆಡಳಿತ ವ್ಯವಸ್ಥೆಯು ಪ್ರಕೃತಿ ವಿಕೋಪ ಪೂರ್ವ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಆದರೆ ಕಳೆದ ಒಂದೂವರೆ ದಶಕದಿಂದ ಪ್ರಕೃತಿ ವಿಕೋಪ ನಿರ್ವಹಣಾ ಕಾರ್ಯಾಚರಣೆಯ ದಿನ ನಿತ್ಯದ ಕಾರ್ಯಾಚರಣೆಗಳು ಸಂಪೂರ್ಣವಾಗಿ ಹೊಸತನದಿಂದ ಭಿನ್ನವಾಗಿದ್ದು, ಇದನ್ನು ಮರು ವ್ಯಾಖ್ಯಾನಿಸಲಾಗಿದೆ. ಭಾರತವು 2015ರ ಸಂಭಾರೇಷೆಗಳನ್ನು ಅನುಸರಿಸಿಕೊಂಡು 2016 ನವೆಂಬರ್ ತಿಂಗಳಲ್ಲಿ ಪ್ರಥಮ ಏರಿಯನ್ ಸಚಿವ ಮಟ್ಟದ ಸಮ್ಮೇಳನ ನಡೆಸಿತು. ಸಮ್ಮೇಳನದಲ್ಲಿ ಪ್ರಕೃತಿ ವಿಕೋಪದ ನಿರ್ವಹಣೆ ಕುರಿತು ಮಾರ್ವ ಸಿದ್ದತೆ, ಅಪಾಯವನ್ನು ತಗ್ಗಿಸುವಿಕೆಯಂತಹ ಚಟುವಟಿಕೆಗಳ ಕುರಿತು ಮಾರ್ಗಸೂಚಿಯನ್ನು ರಚಿಸಲಾಯಿತು. ಈ ಸಮ್ಮೇಳನವನ್ನು ಮಾನ್ಯ ಪ್ರಥಾನ ಮಂತ್ರಿಗಳು ಉದ್ಘಾಟಿಸಿ ವಿಕೋಪ ಸಂಭವಿಸುವ ಅಪಾಯವನ್ನು ತಗ್ಗಿಸಲು ಹತ್ತು ಮಾರ್ಗದರ್ಶಿ ತತ್ವಗಳನ್ನು ಸೂಚಿಸಿದರು. ಇದಕ್ಕೆ ಮನ್ಯ ಮಾರ್ಗ 2015ರಲ್ಲಿ ಜಪಾನಿನ ಪ್ರಟ್ಟ ಪಟ್ಟಣ ಸಂಜ್ಯೇನಲ್ಲಿ ನಡೆದ ಸಮ್ಮೇಳನದಲ್ಲಿ 185 ಕ್ಕೂ ಹೆಚ್ಚು ದೇಶಗಳು ಪಾಲೆಗ್ರೋಡಿದ್ದವು. ಅಲ್ಲಿ ವಿಕೋಪ ಆಪತ್ತ ಕಡಿಮೆಗೊಳಿಸುವ ಸಂಜ್ಯೇ ಚೌಕಟ್ಟು 2030 ದಾಖಿಲೆ ಅಂಗೇಕರಿಸಲಾಯಿತು. ಇದಕ್ಕೆ ಭಾರತ ಸಹಿ ಹಾಕಿದೆ. ಸದ್ಯ ಜಾಗತಿಕವಾಗಿ ಅನೇಕ ಪ್ರಕೃತಿ ವಿಕೋಪ ನಿರ್ವಹಣೆಯಂತಹ ಕಾರ್ಯಾಚರಣೆಯ ಯಶಸ್ವಿನಿಂದ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ನಡೆಸಲಾದ ಕಾರ್ಯಾಚರಣೆಯ ಮಹತ್ವ ವಿಶ್ವ ಸಮುದಾಯಕ್ಕೆ ಮನದಟ್ಟಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. 1999ರಲ್ಲಿ ಒಡಿಶಾದಲ್ಲಿ ಸಂಭವಿಸಿದ ಸುಪ್ರಾ ಸ್ಕೇಲ್‌ನೋದ ಪರಿಣಾಮವಾಗಿ ಭಾರತದಲ್ಲಿ 13,000 ಜನರು ಈ ಜಂಡಮಾರುತಕ್ಕೆ ಬಲಿಯಾಗಿದ್ದು, ಅನೇಕ ಆಸ್ತಿ ಪಾಸ್ತಿಗ್ರಾಂಗೆ ಹಾನಿ ಉಂಟುಮಾಡಿತು. ಆದೇ ರೀತಿಯಾಗಿ 2013ರಲ್ಲಿ ಕೂಡ ಘ್ರಾಲಿನ್ ಜಂಡಮಾರುತದ ಪರಿಣಾಮವು ಕೂಡ 1999ರ ಒಡಿಶಾದ ಮಾದರಿಯಲ್ಲಿಯೇ ಅಪ್ಪಣಿಸಿತು ಆದರೆ ಪ್ರಕೃತಿ ವಿಕೋಪ ಮಾರ್ವ ಸಿದ್ದತೆ ಮತ್ತು ಮನ್ಯಾಜನೆಯ ಪರಿಣಾಮವಾಗಿ ಕೇವಲ 22 ಜನರು ಮಾತ್ರ ಸಾವಿಗೇಡಾದರು.

ಆದರೆ ಅಧಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಆದರೆ ಎರಡನೆ ಬಾರಿ ಜಾಗತಿಕವಾಗಿ ವಿಕೋಪವು ಸಂಭವಿಸಿದಾಗ ಪ್ರಕೃತಿ ವಿಕೋಪದ ಅಪಾಯವನ್ನು ತಗಿಸುವಲ್ಲಿ ಯಾವ ಮುಂಜಾಗ್ರತಾ ರೀತಿಯಲ್ಲಿ ಯಾವ ಕಮುಗಳನ್ನು ಅನುಸರಿಸಲಾಗಿದೆ ಎಂಬುದನ್ನು ಭಾರತವು ಜಾಗತಿಕವಾಗಿ ತೋರಿಸಿಕೊಂಡಿತು.

ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿದ ವಾರ್ಥಾ ಚಂಡಮಾರುತದ ಪರಿಹಾಮವಾಗಿ ಸಾಬಿನ ಪ್ರಮಾಣ ಕೇವಲ 14 ಮಾತ್ರ, ಜನರ ಜೀವನ ಶೈಲಿ ಮತ್ತು ಅವರ ಆಸ್ತಿಪಾಸ್ತಿಗೆ ಅಧಿಕ ಹಾನಿಯಾಗಿದೆ. ಇಲ್ಲಿಯೂ ಕೂಡ ಪ್ರಕೃತಿ ವಿಕೋಪ ನಿರವಹಣಾ ಕಾರ್ಯಾಚರಣೆಯ ಮುಂಜಾಗ್ರತೆಯಿಂದ ಸಾಬಿನ ಪ್ರಮಾಣವನ್ನು ನಿಯಂತ್ರಿಸಲಾಯಿತು.

ಇದೊಂದು ದಷ್ಟ ಪ್ರಯತ್ನವಾಗಿದ್ದು, ಇಲ್ಲಿ ಸಾಬಿನ ಪ್ರಮಾಣವನ್ನು ತಗಿಸಲು ನೇರವಾಯಿತು. ಈಗ ಮುಂದಿರುವ ಸವಾಲೆಂದರೆ ಯಾವ ರೀತಿಯಾಗಿ ಸಾರ್ವಜನಿಕ ಆಸ್ತಿಯಾದ ರಸ್ತೆ, ಸೇತುವೆ, ವಸತಿ, ಆಸ್ಟ್ರೇಗಳು, ವಿದ್ಯುತ್, ಮತ್ತು ಉತ್ತರದ್ವಾರಾ ವಲಯವನ್ನು ವಿಕೋಪಗಳಿಂದ ರಕ್ಷಿಸಬೇಕು ಎನ್ನುವುದು ಸವಾಲಾಗಿ ಪರಿಣಮಿಸಿದೆ.

### ವಿಕೋಪ ಅಪಾಯ ತಗಿಸುವಿಕೆ

ರಾಷ್ಟ್ರೀಯ ಹಾಗೂ ಸ್ಥಳೀಯ ಮಟ್ಟದಲ್ಲಿ ವಿಕೋಪ ನಿರವಹಣಾ ತಗಿಸುವಿಕೆಯ ಕಾರ್ಯಾಚರಣೆಗೆ ಏಕಮಾತರಿದ ಸಾಂಘಿಕವಾಗಿ ಸಾರ್ವತ್ರಿಕವಾಗಿ ತಿಳಿಸಬೇಕಾಗಿದೆ. ಜನರಿಗೆ ಅರಿವು ಮೂಡಿಸುವ ನಿರ್ಣಯಲ್ಲಿ ವಿಕೋಪ ನಿರವಹಣೆಯ ಉಪನೀತಿಗಳನ್ನು ಮನರ ರಚಿಸುವುದು ಅಗತ್ಯವಾಗಿದೆ. ಈ ನೀತಿಯಿಂದ ಪ್ರದೇಶವಾರು ಭೂಬಳಕೆ, ಸಂಪನ್ಮೂಲಗಳ ವ್ಯವಸ್ಥಿತ ಯೋಜನೆ, ವಿಕೋಪ ಸಂಭವಿಸುವ ಮುನ್ಮೂಚನೆಯ ಅನುಪ್ಯಾನ ಮತ್ತು



ತಾಂತ್ರಿಕತೆಯ ಅಳವಡಿಕೆಯಿಂದ ವಿಕೋಪ ನಿರವಹಣೆಯನ್ನು ಸರಕ್ಕಿಗೊಳಿಸಬಹುದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಸಂಶೋಧನೆಗಳೇ ಸಹಾಯದಿಂದ ತ್ವರಿತ ಮುನ್ಮೂಚನೆ ನೀಡುವ ಪದ್ಧತಿಯ ಜೊತೆಗೆ ರಾಷ್ಟ್ರೀಯ, ಉಪರಾಷ್ಟ್ರೀಯ ಮತ್ತು ಉಪನಾಯಕರಾಷ್ಟ್ರೀಯ ನೀತಿ ಮತ್ತು ಯೋಜನೆಯನ್ನು ರಚಿಸಿದಲ್ಲಿ ಭೌಗೋಳಿಕವಾಗಿ ವಿಕೋಪ ನಿರವಹಣಾ ಸಾಮಾಜಿಕ ವ್ಯಾಧಿಗೊಳಿಸಲು ಸಾಧ್ಯವಾಗುತ್ತದೆ. ವಿಕೋಪ ನಿರವಹಣೆಯ ಯಶ್ವಿ ಕಾರ್ಯಾಚರಣೆ ಮತ್ತು ಕೆಲವು ಸಾಮಾನ್ಯ ಅಂಶಗಳಿಂದ ಭವಿಷ್ಯತ್ತಿನ ಹಿತದ್ವಷ್ಟಿಯಿಂದ ವಿಕೋಪ ನಿರವಹಣಾ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಗಬೇಕಾಗಿದೆ. ಉದಾಹರಣೆಗಾಗಿ ಭಾರತದಲ್ಲಿ ವಿಕೋಪ ಪೂರ್ವ ನಿರವಹಣಾ ವ್ಯವಸ್ಥೆಯು ಇಲ್ಲ. ಇದರ ಕಾರ್ಯವು ಕೇವಲ ಪರಿಹಾರ ಕಾರ್ಯಾಚರಣೆಯ ಮೇಲ್ಪಿಡಿಕಾರಣೆ ಮಾಡುವುದಾಗಿದೆ. 1956ರಲ್ಲಿ ಗುಜರಾತನ ಅಂಜಾರ್ ಎಂಬ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಇದು ಭಾರತದಂತಹ ದೇಶಕ್ಕೆ ವಿಕೋಪ ನಿರವಹಣೆಗೆ ಉತ್ತಮ ಫಟನೆಯಾಗಿ ಪರಿಣಮಿಸಿತು. ಭೂಕಂಪ ಸಂಭವಿಸಿದ ನಂತರ ಅಂಜಾರ್ ನಗರವನ್ನು ಮನರ ನಿರ್ಮಿಸಲಾಯಿತು. ನಂತರ 2001ರಲ್ಲಿ ಗುಜರಾತನ ಭೂಜ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಗೆ 1956ರ ನಂತರ ಮನರ ನಿರ್ಮಿಸಲಾದ ಅಂಜಾರ್ ಪ್ರದೇಶ

ಹೊರತು ಪಡಿಸಿ ಉಳಿದ ಪಟ್ಟಣದ ಮನೆಗಳು ನೆಲಸಮಗೊಂಡವು. ಆದ್ದರಿಂದ ಈ ತರಹದ ಘಟನೆಗಳ ಅನುಭವದಿಂದ ವಿಕೋಪದ ಅಪಾಯವನ್ನು ತಗಿಸುವಲ್ಲಿ ಪ್ರಾದೇಶಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಕರಡು ನೀತಿಯನ್ನು ರಚಿಸಬೇಕಾದ ಅವಶ್ಯಕತೆ ಇದೆ. 2001ರಲ್ಲಿ ಗುಜರಾತನ ಕಚ್ಚಿ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕಂಪದಿಂದ ಮನರ್ ನಿರ್ಮಾಣ ಕಾರ್ಯಾಚರಣೆಯಲ್ಲಿ “ಬಿಲ್ಲ್ ಬ್ಯಾಕ್ ಬೆಟ್ರೋ” (ಉತ್ತಮ ಜೀವನಕ್ಕಾಗಿ ಮನರ್ ನಿರ್ಮಾಣ) ಎಂಬ ಕಾರ್ಯಕ್ರಮದ ಅಡಿಯಲ್ಲಿ ಕಚ್ಚಿ ಪ್ರದೇಶವನ್ನು ಯಶ್ವಿಯಾಗಿ ಮನರ್ ನಿರ್ಮಿಸಲಾಯಿತು. ಈ ಯಶ್ವಿಗೆ ವಿಶ್ವಸಂಸ್ಥೆಯ ಸಸಕಾವ ಪ್ರಶಸ್ತಿಯೂ ದೊರೆಯಿತು. ಹಲವು ಅಧಿಕ ಮತ್ತು ಹಣಕಾಸಿನ ಅಧ್ಯಯನ ವರದಿಗಳ ವಿವರಣೆಯ ಪ್ರಕಾರ ವಿಕೋಪ ಅಪಾಯ ತಗಿಸುವಿಕೆಯು ನಿರವಹಣೆಗೆ ಬೇಕಾದ ಅನುಕೂಲವಾದ ಪ್ರಕ್ರಿಯೆ ಆಗಿದೆ. ಅದೇ ರೀತಿಯಾಗಿ ಯುನಿಸ್ಯೂದ ಒಂದು ಅಂದಾಜಿನ ಪ್ರಕಾರ ಇಂದು ಪ್ರತಿ 100 ಡಾಲರ್ ಪ್ರತಿ 4 ಡಾಲರನ್ನು ವಿಕೋಪ ಅಪಾಯಗಳನ್ನು ತಗಿಸಲು ಮತ್ತು ಜನರ ಸಹಾಯಕಾಗಿ, ಹಾನಿ ತಡೆಗಟ್ಟಲು, ಸಂಶೋಧನೆ ಮತ್ತು ಅನುಪ್ಯಾನಕ್ಕಾಗಿ ತಲಾನಾಲ್ಕು ಡಾಲರ್ಗಳನ್ನು ವಿಕೋಪ ಅಪಾಯ ತಗಿಸುವ ಹಾಡಿಕೆಯಾಗಿ ಮಾಡಲಾಗುತ್ತಿದೆ. ಪರಿಸರದ ಮೇಲೆ ಮಾನವನ ನಕಾರತಕ ಜಟಿವಟಿಕೆಗಳನ್ನು ಕಡಿಮೆಗೊಳಿಸುವಲ್ಲಿ ಮತ್ತು ನೈಸಿಗಿಕ ವಿಕೋಪದಿಂದ ಜನರನ್ನು ಪಾರುಮಾಡುವಲ್ಲಿ ವಿಕೋಪ ಅಪಾಯ ತಗಿಸುವಿಕೆ ಕಾರ್ಯಾಚರಣೆ ಒಂದು ಪ್ರಮುಖವಾದ ಅಂಶವಾಗಿದ್ದು, ಮುಂಬರುವ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಇದರ ಮಹತ್ವ ಹೇಳಲಿದೆ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.

## ಯೋಜನಾ ಚರ್ಚಾಧಾರಾರಾಂತ್ರಿಕೋಲಿಕೆ

ಯೋಜನಾ ಪತ್ರಿಕೆಗೆ ಚಂದಾ ಬಯಸುವವರು ಮನಿಉರ್ಫಾ ಕಳಿಸುವಾಗ ಜಿಲ್ಲೆ ಹಾಗೂ ಅಂಚೆ ಪಿನ್‌ಕೋಡ್ ಸಂಖ್ಯೆ ಸೇರಿದಂತೆ ತಮ್ಮ ಸಂಪೂರ್ಣ ವಿಳಾಸವನ್ನು ನಮಗೆ ಒದಗಿಸಬೇಕು. ಚಂದಾದಾರರು, ಮನಿಉರ್ಫಾ ಕಳಿಸಿದ ಎಂಟು ದಿನಗಳಲ್ಲಿ ನಮ್ಮ ಕಚೇರಿಯನ್ನು ಸಂಪರ್ಕಿಸಿ ತಮ್ಮ ವಿಳಾಸವನ್ನು ಸರಿ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು ಹಾಗೂ ಚಂದಾ ಸಂಖ್ಯೆಯನ್ನು ಪಡೆದುಕೊಳ್ಳಬೇಕು. ಚಂದಾದಾರರು ತಮ್ಮ ಯಾವುದೇ ಅಗತ್ಯಗಳಿಗೆ ಕಚೇರಿ ಸಂಪರ್ಕಿಸಿದಾಗ ತಮ್ಮ ಚಂದಾ ಸಂಖ್ಯೆಯನ್ನು ತೆಗೆಸುವುದು ಅತ್ಯವಶ್ಯಕ. ಯೋಜನಾ ರವಾನೆ ಬಗ್ಗೆ ಯಾವುದೇ ದೂರ ದುರ್ವಾಸಗಳನ್ನು ಆಯಾ ತಿಂಗಳೇ ಪರಿಹರಿಸಿಕೊಳ್ಳಬೇಕು. ಸಂಪರ್ಕಿಸಬೇಕಾದ ಇ-ಅಂಚೆ : [yojanakannada@yahoo.com](mailto:yojanakannada@yahoo.com) ದೂರವಾಣಿ ಸಂಖ್ಯೆ : 080 25537244 (ಸೋಮವಾರದಿಂದ - ಶುಕ್ರವಾರ. ವೇಳೆ 2.00 ರಿಂದ 4.00)

# ಮನೋರಂಧ್ರಾಧಿಕ ಪ್ರಥಮ ಚಿಕಿತ್ಸೆ



\* ಡಾ. ಹರಿಹರನ್

\*\* ಅಂಬೇನ್ ಖಾನ್

**ಅಂತ್ರಾಧಿಕ ರಕ್ಖಣಿಗೆ**

**ತಕ್ಷಣ ನಾಬಿಳುವ**

**ಕಾರ್ಯಕರ್ತರಿಗೆ**

**ಮಾನಾಧಿಕ**

**ಪ್ರಾಣ ಚಿಕಿತ್ಸೆಯ ಬಂದೀ**

**ಶ್ವಲ ಮಣ್ಣಾದರೂ ತರಬೇತಿ,**

**ಕೌಶಲ್ಯಾಭಿರೂಪದು ಅವಶ್ಯ.**

**ಅಂತ್ರಾಧಿಕರೊಂಬಿಗೆ**

**ಭಾವಾಂತ್ರಾಕವಾನಿ ಬೆರೆತು**

**ಅವರ ಅಂತ್ರಾಧಿಕರೂ ಪೂರ್ವೇತ್ತಿ**

**ಅವರು ಶ್ವಲುಂ**

**ಶ್ವಾಮಣ್ಣಾಧಿಕರಿಂದಲೆ**

**ದ್ವೀಪಂಬಿನ ಕರುವಣಿಕೆ**

**ಪ್ರಾರಂಭಿತ್ಯಾವಂತೆ**

**ಮಾಡುವದರಾಲ್**

**ತರಬೇತಿ ಹೊಂಬಿನ**

**ಕೌಶಲ್ಯಾಭಿತ**

**ರಕ್ಖಣಾ ದಾಧನವರ**

**ಜಾತ್ರ ಬಣು ನುಖ್ಯ.**

ಭೋರತದಲ್ಲಿ ಪ್ರವಾಹ, ಬರಗಾಲ, ಜಂಡಮಾರುಗಳು, ಭೂಕಂಪಗಳು, ಸುನಾಮು ಮತ್ತು ಭೂಕುಸಿತ ಸೇರಿದಂತೆ ವಿವಿಧ ರೀತಿಯ ಸೈಸಿಕ ವಿಕೋಪಗಳು ದೇಶದ ವಿವಿಧ ಭಾಗಗಳಲ್ಲಿ ಆಗಾಗ ಘಟಿಸಿ ಎಲ್ಲ ವರ್ಷೋಮಾನ ಲಿಂಗ, ಜಾತಿಗಳ ನಾಗರಿಕರ ಮೇಲೆ ವಿಪರೀತ ಪರಿಣಾಮ ಬೀರುತ್ತವೆ. ದೇಶದ ಕೆಲವು ಪ್ರದೇಶಗಳಲ್ಲಿ ಜನರು ಭಯೋತ್ಪಾದಕರ ಉಪಟಳ ಮಧ್ಯದಲ್ಲಿಯೆ ಅಂದರೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಪರಿಸರದಲ್ಲಿಯೇ ಬೆಳೆಯುತ್ತಿದ್ದಾರೆ. ಇದು ಸಮಾಜದ ಸ್ವಾಸ್ಥ್ಯದಮೇಲೆ ಪರಿಣಾಮ ಬಿರುತ್ತದೆ. ಇಂತಹ ವಿಪಶ್ಚಿತಗಳ ಸಂದರ್ಭದಲ್ಲಿ ಅತಿಯಾಗಿ ಬಾಧಿತವಾಗುವ ಪ್ರದೇಶದ ಜನರ ಹಿತರಕ್ಷಣೆ ಮಾಡುವ ಕೆಲಸಕ್ಕೆ ದೇಶ ಒಂದು ನಿರ್ದಿಷ್ಟ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇಂತಹ ಸಂದರ್ಭಗಳನ್ನು ಎದುರಿಸಲು ದೇಶದಲ್ಲಿ ಒಂದು ಸಿದ್ಧ ಮಾದರಿ ಇದೆ. ಆದರೆ ಇದರಲ್ಲಿ ಹೀಡಿತ ವ್ಯಕ್ತಿಯ ದೈಹಿಕ ಹಾನಿ ಮತ್ತು ಮಾನಸಿಕ ವೇದನೆಗೆ ನೀಡಬಹುದಾದ ಪ್ರಥಮ ಚಿಕಿತ್ಸೆಯ ಬಗ್ಗೆ ಅಷ್ಟಾಗಿ ಗಮನಹರಿಸಿದಂತೆ ಹೋರುವುದಿಲ್ಲ. ಕಾರಣ ಇಂತಹ ಸಂಕಟದ ಸಮಯದಲ್ಲಿ ಹೀಡಿತರು ಸಾಫಿಬಾಬಿವಾಗಿ ಜೀತರಿಸಿಕೊಳ್ಳುವಂತಹ ಪ್ರಕ್ರಿಯೆಯನ್ನು ನಿರ್ದಿಷ್ಟ ಗುರಿಯೋಂದಿಗೆ ಸೂಕ್ತ ಮತ್ತು ಸಾಂದರ್ಭಿಕ ಮಧ್ಯಸ್ಥಿಕೆಯಿಂದ ನಿಭಾಯಿಸಬಹುದು. ವಿವಿಧ ರೀತಿಯ ಸೈಸಿಕ ವಿಕೋಪಗಳಿಂದ ಆಗುವ ಜೀವಹಾನಿ, ಆಸ್ತಿಪಾಸ್ತಿ ಹಾನಿ, ಮುಂದಿನ ಭವಿಷ್ಯಕ್ಕೆ ಆಪಶ್ಮೂ ಬರುವಂತಹ ಘಟನೆಗಳಿಂದ ಜನ ವಿವಿಧ ರೀತಿಯ

ಮಾನಸಿಕ ಒತ್ತಡಕ್ಕೆ ಸಿಲುಹುತ್ತಾರೆ. ಕೆಲವು ಬಾರಿ ಸೂಕ್ತ ಸಮಯದಲ್ಲಿ ಸಹಾಯ, ಸಹಕಾರ ನೀಡದಿದ್ದರೆ ಭರಿಸಲಾಗದ ನಷ್ಟವಾಗುತ್ತದೆ. ವೈಯಕ್ತಿಕವಾಗಿ ಇದು ಒಬ್ಬ ವ್ಯಕ್ತಿಯು ತನ್ನ ಆಶ್ರೀಯರನ್ನು ಕಳೆದುಕೊಳ್ಳುವದು. ಮನೆಮರ ಕಳೆದು ಕೊಳ್ಳುವದು, ಮುಂದಿನ ಜೀವನದ ಬಗ್ಗೆ ನಿರಾಶೆ ಮೂಡುವದು, ಇದೆಲ್ಲಕ್ಕಿಂತ ಹೆಚ್ಚಾಗಿ ಆತ್ಮ ವಿಶ್ವಾಸ, ಆತ್ಮಭಿಲ ಸುಗ್ಗವಂತಹ ಪರಿಣಾಮಗಳಾಗುತ್ತವೆ. ಕಾರಣ ಇಂತಹ ಸಂದರ್ಭಗಳಲ್ಲಿ ಹೀಡಿತರ ಆತ್ಮ ವಿಶ್ವಾಸ ಹೆಚ್ಚಿಸಿ ಅವರು ಮನಃ ಸಾಮಾನ್ಯ ಜೀವನಕ್ಕೆ ಮರಳುವಂತೆ ಮಾಡುವದು ಅತಿ ತುರಾಗಿ ಆಗಬೇಕಾದ ಕೆಲಸವಾಗಿರುತ್ತದೆ.

ಇಂತಹ ಆಪಶ್ಮೂ ಸಂದರ್ಭದಲ್ಲಿ ಹೀಡಿತರಿಗೆ ಸೂಕ್ತ ಸಹಾಯ ದೊರೆಯಿದಿದ್ದರೆ ಅವರು ಸಾಮಾನ್ಯವಾಗಿ ತಮ್ಮನ್ನು ರಕ್ಷಿಸಬೇಕಾದ ಸಾಮಾಜಿಕ ವ್ಯವಸ್ಥೆಯ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಹೀಡಿತರಿಗೆ ತೊಕ್ಕಣದಲ್ಲಿ ಅತಿ ಅವಶ್ಯವಾದ ಮೂಲಭೂತ ಸೌಕರ್ಯಗಳನ್ನು ತುರಾಗಿ ನೀಡಬೇಕಾಗುತ್ತದೆ. ಇದರಲ್ಲಿ ತಾತ್ಕಾಲಿಕ ಶೇಡ್ ನಿಮಾಂಜಾ, ಕಳೆದುಹೋದ ತಮ್ಮ ಮಿತ್ರರನ್ನು ಪತ್ತೆ ಹಚ್ಚಲು ಮಾಹಿತಿ ಕೇಂದ್ರ ಸ್ವಾಪನೆಮಾಡುವದರಿಂದ ಸಂಕಷ್ಟದಲ್ಲಿರುವವರಿಗೆ, ತೊಂದರೆಗೆ ಈಡಾದವರು ತಾವೋಬ್ಬರೆ ಅಲ್ಲ ಇನ್ನೂ ಹಲವರಿದ್ದಾರೆ ಎಂಬ ಭಾವನೆ ಒಂದು ಅವರು ಶಾಂತ ಮತ್ತು ಆಶಾಭಾವನೆ ಹೊಂದುತ್ತಾರೆ. ಇಂತಹ ಕ್ರಮದಿಂದ ಅವರ ಮನೋಬಲ ಹೆಚ್ಚಿ ಅವರು ಸ್ವಯಂಬಲದಿಂದಲೆ ಸಶಕ್ತರಾಗುತ್ತಾರೆ.

\* ಸಲಹೆಗಾರರು, ಸಾರ್ವಜನಿಕ ಆರೋಗ್ಯ ಕ್ಷೇತ್ರ.


\* E-mail : hariharandr56@gmail.com

\*\* ಕಾರ್ಯಕ್ರಮ ಸಂಯೋಜಕರು, ಯುವಜನ ಹಾಗೂ ಸಮುದಾಯ ಪ್ರಗತಿ ಸಮಾಜ

ಇಂತಹ ಸ್ನೇಹಗಿರ್ಕ ವಿಕೋಪಗಳು ಫಟಿಸಿದ ಕೂಡಲೇ ಹೀಡಿತರಿಗೆ ಸೂಕ್ತ ವೈದ್ಯಕೀಯ ನೆರವಿನ ಅವಶ್ಯಕತೆ ಇರುತ್ತದೆ. ಇದಕ್ಕಿಂತ ಮುಖ್ಯವಾಗಿ ಸಂಕ್ಷೇಪದಲ್ಲಿರುವ ವೈದ್ಯ ಸ್ವಯಂ ಬಲದಿಂದ ಜೀತರಿಸಿಕೊಂಡು ಕ್ರಿಯಾಶೀಲನಾಗಿ ದ್ಯುನಂದಿನ ಚಟುವಟಿಕೆ ಮಾಡುವಂತಹ ಸಾಮಧ್ಯ ಹೆಚ್ಚಿಸುವ ಅಂಶಕ್ಕೆ ಒತ್ತು ಕೊಡುವಂತಹ ಸಹಾಯದ ಅವಶ್ಯಕತೆ ಇದೆ. ಮೂಲಭೂತ ಅವಶ್ಯಕತೆಗಳು ದೊರಕಿದರೆ ಹೀಡಿತರು ಪರಸ್ಪರ ಸಹಕಾರದಿಂದ ಸಾಮಾನ್ಯ ಜೀವನಕ್ಕೆ ಮರಳಬಹುದು. ವಾಸ್ತವವಾಗಿ ಸಹಾಯ ನೀಡುವ ಮೂಲಲು ಸಂಕ್ಷೇಪದ ಸಮಯದಲ್ಲಿ ಇರುವ ಹೀಡಿತರ ಮನೋಸ್ಥಿತಿಯನ್ನು ಅವಲೋಕಿಸಿ ನೀಡಬೇಕಾದ ಸಹಾಯ ನಿರ್ದರ್ಶಿಸಲಾಗುತ್ತದೆ. ಹೀಡಿತರ ಮನೋಸ್ಥಿತಿಯ ಮೇಲಾದ ಪರಿಣಾಮ ಅರಿಯಲು ಅವರನ್ನು ಮಾತನಾಡಿಸಿ ಅವರ ಅನುಭವವನ್ನು ಕೇಳಬೇಕಾಗುತ್ತದೆ. ಹೀಡಿತರನ್ನು 3 ಗುಂಪುಗಳಲ್ಲಿ ವಿಭಜಿಸಬಹುದು. ಅವರೆಂದರೆ ವಿಕೋಪದ ಬಗ್ಗೆ ಅಸಮಾಧಾನ ಹೊಂದಿದವರು. ಎರಡನೆಯವರು ಅಪ್ಪೇನೂ ವಿಶೇಷವಾಗಿ ದೈಹಿಕ ಮಾನಸಿಕ ಕ್ಷೋಭಗೆ ಒಳಗಾಗದವರು ಆದರೆ ಯಾವುದೇ ವೈದ್ಯಕೀಯ ನೆರವು, ಆಹಾರ, ವಾಸದ ವೈಪುಸ್ಥಿಯಲ್ಲಿರುವ ಸ್ವಯಂ ಶಕ್ತಿಯಿಂದ ಜೀತರಿಸಿಕೊಳ್ಳಬಲ್ಲವರು ಮೂರನೆಯ ಗುಂಪಿನಲ್ಲಿ ಘಟನೆಯಿಂದ ವಿಪರೀತ ಮಾನಸಿಕ ಕ್ಷೋಭಗೆ ಒಳಗಾಗದವರು ಬರುತ್ತಾರೆ. ಈ ಮೂರು ಗುಂಪುಗಳ ಹೀಡಿತರಿಗೆ ಅವರ ಪರಿಸ್ಥಿತಿಗೆ ಅನುಗೊಂಡಾಗಿ ಅವಶ್ಯಕ ಬೆಂಬಲ ನೀಡಬೇಕಾಗುತ್ತದೆ. ಮೂದಲ ಗುಂಪಿನ ಜನ ಸಾಮಾನ್ಯವಾಗಿ ಆ ವಿಕೋಪದ ಬಗ್ಗೆ ಅತ್ಯಾಧಿಯಿಂದ ಇದ್ದ ಯಾವುದೇ ವೈದ್ಯಕೀಯ ನೆರವಿಲ್ಲದ ಸ್ವಯಂ ಬಲದಿಂದ ಪರಿಸ್ಥಿತಿ ನಿಭಾಯಿಸುವ ಶಕ್ತಿ ಹೊಂದಿರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯಗಳಾದ ಆಹಾರ, ತಾತ್ಕಾಲಿಕ ಶೇಡ್ ಮತ್ತಿತ್ತರ ಸಹಾಯ ಸಾಕು. ವಿಶೇಷವಾದ ಯಾವುದೇ ನೆರವಿನ ಅಗತ್ಯವಿರುವದಿಲ್ಲ ಆದರೆ ಅವರನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಅಲ್ಲದೆ ಅವಶ್ಯಕತೆಗನುಗೊಂಡಾಗಿ ಅವರಿಗೆ ವೈದ್ಯಕೀಯ ನೆರವು, ಆಹಾರ ಮತ್ತಿತ್ತರ ಅವಶ್ಯಕತೆಗಳಿಂದ ಅವರು ವಂಚಿತರಾಗದಂತೆ ನೋಡಿಕೊಳ್ಳಬೇಕು.

ಮೂರನೆಯ ಗುಂಪಿನಲ್ಲಿ ಸಂಪೂರ್ಣ ನಿಷ್ಠಿಯಗೊಂಡ ಜನರು ಇರುತ್ತಾರೆ ಇವರು ಮಾನಸಿಕವಾಗಿ, ದೈಹಿಕವಾಗಿ ನಡವಳಿಕೆಯಲ್ಲಿ ಸಂಪೂರ್ಣ ಕುಗ್ಗಿ ತೀರಾ ಬಲಹಿನರಾಗಿತ್ತಾರೆ. ಅವರು ವಿಪರೀತ ಗೊಂದಲದಲ್ಲಿರುವದು. ನಿರಾಶಾಭಾವ ಜೀತವಿಕಾರ, ಬ್ರಹ್ಮಕ ಪ್ರವೃತ್ತಿ ಆತ್ಮಹತ್ಯೆಯ ಪ್ರಯತ್ನ ಅನವಶ್ಯಕ ಭಿತ್ತಿ ಇತ್ತಾದಿಯಿಂದ ಬಳಲ್ಲಿರುತ್ತಾರೆ. ಇದಲ್ಲದೆ ಹಿಂಸಾಪ್ರವೃತ್ತಿ ಸ್ವಯಂ ವೈದ್ಯರಾಗುವಿಕೆ, ವೈದ್ಯರು ನೀಡಿದ ಜೀವಧಿಗಳ ಬಗ್ಗೆ ಶಿರಸ್ವಾರ, ಮದ್ವಾಪಾನದಂತಹ ಆತಂಕಕಾರಿ ನಡವಳಿಗಳನ್ನು ಹೊಂದಿರುತ್ತಾರೆ. ಈ ಗುಂಪು ಅತ್ಯಂತ ಆತಂಕಕಾರಿ ಗುಂಪಾಗಿದ್ದ ಇವರನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ತುರಾಗಿ ಗುರ್ತಿಸಿ ಅವರಿಗೆ ಬೇಕಾಗುವ ಮೂಲಭೂತ ಅವಶ್ಯಕತೆಗಳನ್ನು ನೆರವನ್ನು ನೀಡಬೇಕು. ಇವರ ದ್ಯುನಂದಿನ ಅವಶ್ಯಕತೆಗಳನ್ನು ಮೂರೆಸುವದು ಅತ್ಯಂತ ಮಹತ್ವದ ವಿಚಾರವಾಗಿರುತ್ತದೆ. ಇದೇ ಗುಂಪಿನಲ್ಲಿ ಕೆಲವರು ಸ್ವಯಂ ಸಾಮಧ್ಯದಿಂದಲೇ ಗುಣಹೊಂದುವ ಲಕ್ಷಣ ತೋರಿಸುತ್ತಾರೆ ಅಂತವರಿಗೆ ಅವರ ಸುಧಾರಣಾ ಮಟ್ಟವನ್ನು ಗಮನಿಸಿ ಅವಶ್ಯವಿದ್ದಷ್ಟು ನೆರವು ನೀಡಿ ಅವರು ದ್ಯುನಂದಿನ ಜೀವನಕ್ಕೆ ಮರಳುವಂತೆ ಪ್ರೇರೇಪಿಸಬೇಕು. ಮಾನಸಿಕ ಪ್ರಥಮ ಜಿಕಿತ್ಸೆಯ ಉದ್ದೇಶ ವೆಂದರೆ, ಸ್ನೇಹಗಿರ್ಕ ವಿಪತ್ತಿನಿಂದ ಹೀಡಿತರಲ್ಲಿ ಎರಡನೆ ಗುಂಪಿನ ಜನ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇವರು ತಮ್ಮ ಸ್ವಂತ ಬಲದಿಂದಲೇ ಪರಿಸ್ಥಿತಿ ನಿಭಾಯಿಸುವ ಶಕ್ತಿ ಹೊಂದಿದ್ದ ಅವರಿಗೆ ವೈದ್ಯಕೀಯ ನೆರವು ತಾತ್ಕಾಲಿಕ ಮನೆ, ಆಹಾರ ಸಾಮಗ್ರಿಗಳ ಅಗತ್ಯ ನೆರವು ಮಾತ್ರ ಇರುತ್ತದೆ. ಇವರು ಮೇಲ್ಮೈಟಕ್ಕೆ ಸ್ವಸಾಮಧ್ಯದಿಂದ ತಮ್ಮ ಸ್ಥಿತಿ ನಿಭಾಯಿಸಿಕೊಳ್ಳಬಲ್ಲರು ಎನಿಸುವುದಿಲ್ಲ ಆದರೂ ಅವರಿಗೆ ಸಾಮಧ್ಯ ಇರುತ್ತದೆ. ಇದರ ಹೊರತಾಗಿಯೂ ಅವರ ಸ್ಥಿತಿಯ ಸುಧಾರಣೆಯ ಬಗ್ಗೆ ನಿರಂತರ ನಿಗಾಹಿಸುವ ಅವಶ್ಯಕತೆ ಇರುತ್ತದೆ. ವಿಪಯಾಸವೆಂದರೆ ಇದೇ ಗುಂಪಿನಲ್ಲಿ ಕೆಲವು ಜನ ಅವರ ಸ್ವಯಂ ಶಕ್ತಿಯ ಮೇಲೆ ನಂಬಿಕೆ ಇಲ್ಲದ ಮೂರನೆ ಗುಂಪಿಗೆ ಅಂದರೆ ಸಂಪೂರ್ಣ ನಿಷ್ಠಿಯಗೊಂಡ ಗುಂಪಿಗೆ ಸೇರಿಕೊಂಡು ಬಿಡುತ್ತಾರೆ. ಇವರ ಲಕ್ಷಣಗಳಿಂದರೆ ಸದಾ ಗೊಂದಲದಲ್ಲಿರುವದು ಅವರ ಸದ್ಯದ ಸ್ಥಿತಿ ಸುಧಾರಿಸುವ ಬಗ್ಗೆ ನಿರಾಶಾಭಾವನೆ ದುಃಖಪ್ರದಿಂದ ಬಳಲುವಿಕೆ ಆದ ಫಟನೆಯ ಬಗ್ಗೆ ಪದೆ ಪದೆ ಮನರಾವರ್ತಿಸುವದು, ಸದಾ ದುಃಖಿತರಾಗಿರುವದು, ಆತಂಕದಲ್ಲಿರುವದು ಇತ್ತಾದಿ. ಇತರ ಲಕ್ಷಣಗಳಿಂದರೆ ವಿಚಿತ್ರ ನಡವಳಿಕೆ, ನಿದ್ರಾಹೀನತೆ ಆಹಾರ ಸೇವನೆಯಲ್ಲಿ ಏರುಪೋರು ಜನರೊಂದಿಗೆ ಬೆರೆಯದ ಇರುವದು, ನೀಡಿದ ಆಹಾರ, ನೀರು, ಬಟ್ಟೆಗಳನ್ನು ಕೂಡಿಸಿದುವದು ಇಂತಹ ಚಟುವಟಿಕೆಗಳು ಅವರನ್ನು ಬಲಹಿನರನ್ನಾಗಿ ಮಾಡುತ್ತವೆ. ಹೀಡಿತರಾದವರಿಗೆ ಆಕ್ಷಣದಿಂದಲೇ ಅಗತ್ಯ ನೆರವು ನೀಡಬೇಕಾಗುತ್ತದೆ. ದುಷ್ಪಾಟನೆಯ ಪರಿಣಾಮವನ್ನು ಪ್ರಾರಂಭಿಕ ಹಂತದಲ್ಲಿ ಅಂದಾಜು ಮಾಡುವದು ಸಾಧ್ಯವಿಲ್ಲ. ಆದರೆ ವಿಕೋಪಕ್ಕೆ ತುತ್ತಾದ ಜನ ಅಲ್ಪಕಾಲದ ಜಿಕಿತ್ಸೆಯಿಂದ ಸಂಪೂರ್ಣ ಗುಣಮಾರ್ಪಣವಿರುವದು ಒಂದು ಭಾಗವಾದರೆ ಅವರಿಗೆ ನಿರಂತರ ಸಹಕಾರ ಜೀಕಿತ್ಸೆ ನೀಡಿ ಅವರನ್ನು ಮೂರಿಗಳಾರ್ಥಿ ಮಾಡಲು ಸಾಧ್ಯ. ಇದರಲ್ಲಿ ಅವರ ಕುಟುಂಬ ಮತ್ತು ಮಕ್ಕಳಿಗೆ ಸಹಕಾರ ನೀಡುವದು, ಭಾವನಾತ್ಮಕವಾಗಿ ಅವರಿಗೆ ಸ್ವಂದಿಸುವದು ಸಮಾಜದ ಸಹಕಾರ ಮತ್ತು ಅವರ ದ್ಯುನಂದಿನ ಅಗತ್ಯತೆಗಳಿಗೆ ಸಹಕಾರ ನೀಡುವದಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮೂರು ತತ್ತ್ವಗಳನ್ನಾರ್ಥಿಸಿ ಮಾನಸಿಕ ಪ್ರಥಮ ಜಿಕಿತ್ಸೆಯ ಮಾದರಿ ರಚಿಸಿದೆ. ಅವುಗಳಿಂದರೆ ಅವಘಡದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದು ಅವರ ದ್ಯುನಂದಿನ ಅಗತ್ಯತೆಗಳಿಗೆ ಸಹಕಾರ ನೀಡುವದಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮೂರು ತತ್ತ್ವಗಳನ್ನಾರ್ಥಿಸಿ ಮಾನಸಿಕ ಪ್ರಥಮ ಜಿಕಿತ್ಸೆಯ ಮಾದರಿ ರಚಿಸಿದೆ. ಅವುಗಳಿಂದರೆ ಅವಘಡದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವುದು (ಅವಲೋಕಿಸು) ಅವರ ಅವಶ್ಯಕತೆಗಳನ್ನು ತಿಳಿದುಕೊಳ್ಳಬಲ್ಲದು (ಆಲಿಸು) ಅಗತ್ಯ ಮಾಹಿತಿ ಮತ್ತು ನೆರವು ನೀಡುವದು (ಜೋಡಿಸಿಸು). ಸಂತೃಸ್ತರ ರಕ್ಷಣೆಗೆ ತಕ್ಷಣ ಧಾವಿಸುವ ಕಾರ್ಯಕರ್ತರಿಗೆ ಮಾನಸಿಕ ಪ್ರಥಮ ಜಿಕಿತ್ಸೆಯಬಗ್ಗೆ ಸ್ವಲ್ಪ ಮಟ್ಟಗಾದರೂ ತರಬೇತಿ, ಕೌಶಲ್ಯವಿರುವದು ಅವಶ್ಯ. ಅಲ್ಲಿ ಹೀಡಿತರು ಮಕ್ಕಳಿ ವ್ಯಾದ್ಯರು ಸೇರಿದಂತೆ ಎಲ್ಲ ವರ್ಯೋವಾನದ ವಿವಿಧ ರೀತಿಯ ಮಾನಸಿಕ ಕ್ಷೋಭಗೆ ಒಳಗಾಗದವರಿರುತ್ತಾರೆ. ಸಂತೃಸ್ತರೊಂದಿಗೆ ಭಾವನಾತ್ಮಕವಾಗಿ ಬೆರೆತು ಅವರ ಅಗತ್ಯಗಳನ್ನು ಮಾರ್ಪಣಿಸಿ ಅವರ ಸ್ವಯಂ ಬಲದಿಂದಲೇ ದ್ಯುನಂದಿನ ಚಟುವಟಿಕೆ ಪ್ರಾರಂಭಿಸುವಂತೆ ಮಾಡುವದರಲ್ಲಿ ತರಬೇತಿ ಹೊಂದಿದ ಕೌಶಲ್ಯಭರಿತ ರಕ್ಷಣಾ ದಳದವರ ಪಾತ್ರ ಬಹು ಮುಖ್ಯ. □

# ಜ್ಯೋತಿಕ ದುರಂತ: ಕಾರಣ - ತಲಿಹಾದ



\* ಡಾ. ಅಚ್ಯುನಾ ಸೂದ್

ಸ್ತಾನಿಕ ಮಟ್ಟದಲ್ಲಿ ಅಥವಾ  
ಸರ್ವವ್ಯಾಪ್ತಿಯಾಗಿ, ರೋಗವನ್ನು ಹರಡುವ  
ನಿರ್ದಿಷ್ಟ ಪೈರಾಳಿ, ಸಸ್ಯ ಸೋಂಕು,  
ಪ್ರಾಣಿ, ಅಥವಾ ಕೀಟ ಇತ್ಯಾದಿ ಜೀವಿಗಳು  
ತೀವ್ರವಾಗಿ ಪಸರಿಸುವುದರಿಂದ ಉಂಟಾಗುವ  
ವಿನಾಶಕಾರಿ ಪರಿಣಾಮಗಳನ್ನು ಜ್ಯೇಷ್ಠ  
ದುರಂತಗಳೆಂದು ಕರೆಯಲಾಗುತ್ತದೆ.  
ಕಾಲರಾ ಮತ್ತು ಇನ್ನಾಫ್ಲುಯೆನ್ಸ್ ಎಂಬು  
ಒಂಬ್ ಎನ್ ಒಂಬ್ ಒಂಬ್. ಪಿಡುಗುಗಳು ಜ್ಯೇಷ್ಠ  
ದುರಂತಗಳಿಗೆ ಉದಾಹರಣೆಗಳು.

ಒಂದು ನಿರ್ದಿಷ್ಟ ಪ್ರದೇಶ ಅಥವಾ  
ಸಮುದ್ರಾಯದ ದೊಡ್ಡ ಪ್ರಮಾಣದ  
ಜನಸಂಖ್ಯೆಯನ್ನು ಸಾಂಕುಲಿಕ ಮಟ್ಟದ  
ಜೈವಿಕ ದುರಂತಗಳು ಪ್ರಭಾವಿಸುತ್ತವೆ.  
ಇನ್ನೂ ಹೆಚ್ಚಿನ ಜನಸಂಖ್ಯೆಯನ್ನು  
ಸರ್ವ-ವ್ಯಾಪೀ ಮಟ್ಟದ ಜೈವಿಕ ದುರಂತಗಳು  
ಪ್ರಭಾವಿಸುತ್ತವೆ. ಈ ಜೈವಿಕ ದುರಂತಗಳು  
ಕೆಲವೊಮ್ಮೆ ಇಡೀ ವಿಂದ ಅಥವಾ  
ಭೂಗೋಳವನ್ನು ಪ್ರಭಾವಿಸುತ್ತವೆ. ಕಾಲರಾ  
ಒಂದು ಸಾಂಕುಲಿಕ ಜೈವಿಕ ದುರಂತ.  
ಹಂದಿ ಜ್ಞರ ಒಂದು ಸರ್ವ-ವ್ಯಾಪೀ ಜೈವಿಕ  
ದುರಂತ. ಸಾಂಕುಲಿಕ ಜೈವಿಕ ದುರಂತಗಳ  
ಇತರೆ ಉದಾಹರಣೆಗಳಿಂದರೆ ಎಚೋಲ,  
ಡಂಗಿ ಜ್ಞರ, ಮಲೇರಿಯ ಮತ್ತು ದಡಾರ  
(ಮೀನಲ್).

ಜ್ಯೇಷ್ಠಿಕ ಅಪಾಯಗಳು,  
ಪರಾವಲಂಬಿಗಳು, ವೈರಾಣಿಗಳು,  
ಹಂಗಸ್ಯಗಳು ಮತ್ತು ಹೊಟಿನುಗಳು ಉತ್ತರ  
ಮಾಡುವ ಜ್ಯೇಷ್ಠಿಕ ವಸ್ತುಗಳು ಅಥವಾ  
ಸಾವಯವ ವಸ್ತುಗಳು, ಜೀವಿಗಳ ಅದರಲ್ಲೂ,  
ಪ್ರಾಧಿಮಿಕವಾಗಿ ಮನುಷ್ಯರಲ್ಲಿ ಆರೋಗ್ಯಕ್ಕೆ  
ಶೀವವಾಗಿ ಆಪಾಯ ಉಂಟು ಮಾಡುತ್ತೆ.

ಇವುಗಳಲ್ಲಿ ಮಾನವನ ಆರೋಗ್ಯದ ಮೇಲೆ  
ಪ್ರಭಾವ ಬೀರುವ ವೈದ್ಯಕೀಯ ತ್ಯಾಜ್ಯಗಳು  
ಅಥವಾ ಸೂಕ್ತಾಣಿಗಳ ನಮೂನೆಗಳು,  
ವೈರಾಣಿ ಅಥವಾ ವಿಷ (ಜೈವಿಕ  
ಮೂಲದಿಂದ) ಇತ್ಯಾದಿಗಳು ಸೇರುತ್ತವೆ.

ಇಲ್ಲಿ ಇತರೆ ಪ್ರಾಣಿಗಳಿಗೆ  
ಅಪಾಯಕಾರಿಯಾಗಿರುವ ವಸ್ತುಗಳೂ  
ಸೇರುತ್ತವೆ. ನಮ್ಮ ದೇಹದ ಶಾಸ್ವತಾಗಾರದ  
ಮೂಲಕ ಕಲುಷಿತ ವಸ್ತುಗಳ ಅಥವಾ  
ಸೋಂಕಾದ ದೇಹ ದವಗಳ ಸಂಪರ್ಕವಾದರೆ  
ತಃ ಸೂಕ್ಷ್ಮಗಳ ಪ್ರಸರಣವಾಗುತ್ತದೆ.  
ತಃ ಜೈವಿಕ ಅಪಾಯಗಳಿಂದ ಮಾನವನ  
ಆರೋಗ್ಯಕ್ಕೆ ಮೂರು ವಿಧಗಳ ಅಪಾಯಕಾರಿ  
ಪ್ರಭಾವಗಳು ಉಂಟಾಗುತ್ತವೆ. ಅವು  
ಸೋಂಕು, ಅಲಚೆ ಮತ್ತು ವಿಷ (ನಂಜು).

ಸಾಮಾನ್ಯವಾಗಿ, ಜೈವಿಕ  
 ಅಪಾಯಗಳು ಮತ್ತು ಅಪುಗಳಿಗೆ  
 ಸಂಬಂಧಿಸಿದ ಸಂಕೇತಗಳನ್ನು ಇಂತಹ  
 ವಸ್ತುಗಳ ಸಂಪರ್ಕಕ್ಕೆ ಬರುವವರು  
 ಮನ್ನೆಚ್ಚರಿಕೆ ವಹಿಸಬೇಕೆಂದು ಬಳಸುತ್ತಾರೆ.  
 1966ರಲ್ಲಿ ಡೊವ್ ಕೆಮಿಕಲ್ ಕಂಪನಿಯಲ್ಲಿ  
 ಕೆಲಸಮಾಡುತ್ತಿದ್ದ ಓವನ ಪರಿಸರ  
 ಆರೋಗ್ಯ ಇಂಜಿನಿಯರಾದ ಚಾಲ್ರ್‌  
 ಬಾಲ್‌ವಿನ್ ಇಂತಹ ವಸ್ತುಗಳ ಸಂಪರ್ಕಕ್ಕೆ  
 ಬರುವವರು ಎಚ್ಚರಿಕೆ ವಹಿಸಬೇಕೆಂದು ಆ  
 ಪದಾರ್ಥಗಳನ್ನು ಒಳಗೊಂಡ ವಸ್ತುಗಳ  
 ಮೇಲೆ ಹಾಕುವ ಜೈವಿಕ ಅಪಾಯ  
 ಸಂಕೇತವನ್ನು ಅಭಿವೃದ್ಧಿಗೊಳಿಸಿದರು.

ప్యాచు నమూనెగళు మత్తు  
బళసిద సూజిగళను ఒళగొండంతే తీవ్ర  
ఆశోగ్ని అపాయిగళను హొందిరువ

\* ମୁଁ ଖାଇପାରୁ, ଜୀବନକାର୍ଯ୍ୟରେ ଆଶ୍ରମ ଦିଲ୍ଲିରେ ଅନୁଭବ କରିଛାମୁଁ। ଏମାତ୍ରରେ ନାହିଁ। ଏମାତ୍ରରେ ନାହିଁ।

ಜೈವಿಕ ವಸ್ತುಗಳ ಮೇಲೆ ಗುರುತು ಪಟ್ಟಿಯಾಗಿ ಇದನ್ನು ಬಳಸಲಾಗುತ್ತದೆ. U+2623 ಎಂಬುದು ಯೂನಿಕೋಡ್‌ನ ಜೈವಿಕ ಅಪಾಯ ಸಂಕೇತವಾಗಿದೆ.

ನ್ಯೂಸರ್ಗಿಕ ಅಪಾಯಗಳು ತೀವ್ರ ಮತ್ತು ಅತಿರೇಕದ ಹವಾಗುಣ ಮತ್ತು ಹವಾಮಾನ ಫಣಸೆಗಳಾಗಿದ್ದು ಇವು ವಿಶ್ವದ ಎಲ್ಲ ಭಾಗಗಳಲ್ಲಿ ಸಹಜವಾಗಿ ಸಂಭವಿಸುತ್ತವೆ. ನ್ಯೂಸರ್ಗಿಕ ಅಪಾಯಗಳು ಜನ ಜೀವನ ಮತ್ತು ಜೀವನೋಪಾಯಗಳು ನಾಶವಾದಾಗ ನ್ಯೂಸರ್ಗಿಕ ದುರಂತಗಳಾಗುತ್ತವೆ.

**ಸಾಂಕ್ರಾಮಿಕ**                  ರೋಗಗಳನ್ನು ನಿವಾರಿಸುವುದು,                  ನಿಷಾಯಗಳನ್ನು ಮಾಡುವುದು, ಸಲಹಾ ಮಂಡಳಿ ಮತ್ತು ತುರ್ತು ವ್ಯಾದ್ಯಕ್ಷೀಯ ಪರಿಹಾರ ಒದಗಿಸುವ ಕಾರ್ಯವನ್ನು ನಿರ್ವಹಿಸುವ ಕಾರ್ಯವನ್ನು ಕೇಂದ್ರ ಸಚಿವಾಲಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಡುತ್ತದೆ. ಸಂಪಿಥಾನದ ಪ್ರಕಾರ ಆರೋಗ್ಯವು ರಾಜ್ಯ ವಿಷಯವಾಗಿದ್ದ ಜೈವಿಕ ದುರಂತಗಳ ನಿರ್ವಹಣೆಯು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಬಲ್ ಡಿಸೀಸೆಸ್ (ಎನ್‌ಬಿಸಿಡಿ, NICD) ವ್ಯಾಪಕ ರೋಗ ದುರ್ಘಟನೆ ಸಂಭವಗಳ ತನಿಖೆ ಮಾಡುವ ಕೇಂದ್ರ ವಿಜ್ಞಾನಿಯಾಗಿದೆ. ಬೋಧನೆ/ತರಬೀತಿ, ಸಂಶೋಧನೆ ಮತ್ತು ಪ್ರಯೋಗಾಲಯ ಬೆಂಬಲವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಒದಗಿಸುತ್ತದೆ.

ಜೈವಿಕಾಸ್ತ ಯುದ್ಧ - ಇದನ್ನು ಕ್ರಿಯಾ ಯುದ್ಧ ಎನ್ನುತ್ತಾರೆ. ಇಲ್ಲಿ ಮನುಷ್ಯರು, ಸಸ್ಯಗಳು ಅಥವಾ ಪ್ರಾಣಿಗಳನ್ನು ಹೊಲ್ಲುವ ಅಥವಾ ಅಶಕ್ತರನಾಗಿಸುವ ಉದ್ದೇಶದಿಂದ ಜೈವಿಕ ವಿಷ ಅಥವಾ ಸೋಂಕು ಪ್ರೇರಕಗಳಾದ ಬ್ಯಾಕ್ಟೆರಿಯಾ, ವ್ಯೋಂಗಿ ಮತ್ತು ಫಂಗಸ್‌ಗಳನ್ನು ಬಳಸಲಾಗುತ್ತದೆ. ಜೈವಿಕ ಶಸ್ತ್ರಾಸ್ತಗಳು (ಬಹುಬಾರಿ ಜೈವಿಕ ಆಯುಧಗಳು, ಜೈವಿಕ ಅಪಾಯಕಾರಿ ಪ್ರೇರಕಗಳು ಎಂದು ಕರೆಯಲಾಗುತ್ತದೆ) ಜೀವಿಗಳು ಅಥವಾ ತನ್ನ ನಕಲನ್ನು ಉಂಟುಮಾಡುವವಾಗಿದ್ದು (ಸಾರ್ವತ್ರಿಕವಾಗಿ ಜೀವಂತ ಎಂದು ಭಾವಿಸದ ವ್ಯೋಂಗಳು) ತಾವು ದಾಳಿ ಮಾಡುವ ಜೈವಿಗಳ ಒಳಗೆ

ಸಂತಾನೋತ್ಪತ್ತಿ ಅಥವಾ ನಕಲುಗಳನ್ನು ಉಂಟು ಮಾಡುತ್ತವೆ.

ಸಮೂಹ ವಿನಾಶ ಅಸರ್ಗಳನ್ನು ಬಳಸುವ ಜೈವಿಕ, ಜೈವಿಕ ಮತ್ತು ರಾಸಾಯನಿಕ ಸಮರಕ್ಕೆ ಎನ್‌ಬಿಸಿ ಎನ್ನುತ್ತಾರೆ. ಜೀವಿಗಳಿಂದ ಉತ್ಪತ್ತಿಯಾದ ವಿಷವನ್ನು ಬಳಸುವುದರಿಂದ ಜೈವಿಕ ಹಾಗೂ ರಾಸಾಯನಿಕ ಸಮರಗಳಲ್ಲಿ ಕೆಲವೋಮ್ಮೆ ಅತಿವ್ಯಾಪನೆಯಾಗಬಹುದು. ಇದನ್ನು ಜೈವಿಕ ಭಯೋತ್ಪಾದನೆ ಎಂದೂ ಕರೆಯಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಭೋಗೋಳಿಕ ಆರೋಗ್ಯ ಸುರಕ್ಷತೀಗಾಗಿ ನಿರ್ದಿಷ್ಟ ಕ್ಷೇತ್ರ ಮಟ್ಟದ ಹಿಡುಗಿನ ಬಗ್ಗೆ ಮುನ್ನಿಷ್ಟಿರಿಕೆ ಮತ್ತು ಪ್ರತಿಕ್ರಿಯೆ ಕುರಿತ ಸೂಚನೆಯನ್ನು ಮುಂದಿನ ಕಾರ್ಯಕ್ರಮಗಳ ಮೂಲಕ ನೀಡುತ್ತದೆ: 1. ವಿಶೇಷವಾಗಿ ಸಾಂಕ್ರಾಮಿಕಗಳ ಮತ್ತು ಪ್ರಯೋಗಾಲಯ ತಂತ್ರಜ್ಞಾನದಲ್ಲಿ ರಾಷ್ಟ್ರೀಯ ನಿಗಾ ಕಾರ್ಯಕ್ರಮಗಳನ್ನು ಬಲಪಡಿಸುವುದು; 2. ರೋಗಗಳ ದಿಢಿಗಳ ಸಂಭವದ ಕುರಿತು ಸಾಬೀತಾದ ಮಾಹಿತಿಯನ್ನು ಬಿತ್ತರಿಸುವುದು; 3. ಭೋಗೋಳಿಕ ಪ್ರಾಮುಖ್ಯತೆಯ ಸಾಂಕ್ರಾಮಿಕ ರೋಗ ಸಾಧ್ಯತೆಯ ಕುರಿತು ಮಾಹಿತಿ ಸಂಗ್ರಹ, ವಿಶೇಷಣೆ ಮತ್ತು ಪ್ರಸರಣ.

ಅಮೆರಿಕದ ರೋಗ ನಿಯಂತ್ರಣ ಕೇಂದ್ರ ಜೈವಿಕ ದುರಂತಗಳನ್ನು ಉಂಟುಮಾಡಬಲ್ಲ ಜೈವಿಕ ಅಪಾಯಗಳನ್ನು ನಾಲ್ಕು ಜೈವಿಕ ಸುರಕ್ಷತಾ ಮಟ್ಟಗಳಾಗಿ ಅಥವಾ BSL 1-4 ನಂತೆ ವರ್ಗೀಕರಿಸುತ್ತದೆ.

\* BSL 1- ಬ್ಯಾಸಿಲಸ್ ಸಬ್ಲಿಸ್. ಕ್ಯಾನ್ಸ್‌ನೊ ಹೆಪಟ್ಯೈಟಿಸ್, ಎಸ್ಪಿರಿಚಿಯೆ ಕೋಲಿ, ವರಿಸಿಲ್ಲ ಸೇರಿದಂತೆ ಬ್ಯಾಕ್ಟೆರಿಯಾ ಮತ್ತು ವ್ಯೋಂಗಿಗಳು, ಕೆಲವು ಜೀವಕೋಶ ಮಾದರಿ ಮತ್ತು ಸೋಂಕು ಉಂಟು ಮಾಡದ ಬ್ಯಾಕ್ಟೆರಿಯಾಗಳು ಇದರಲ್ಲಿ ಸೇರುತ್ತವೆ. ಈ ಹಂತದಲ್ಲಿ ಮುಂಜಾಗ್ರತೆಗಳು ಬಹಳ ಕನಿಷ್ಠ. ಇದರಲ್ಲಿ ಬಹುತೇಕ ಕ್ಯಾಕ್ಸೀಲ್ (ಗ್ರ್ಯಾಫ್) ಗಳ ಮತ್ತು ಒಂದು ರೀತಿಯ ಮುಖ ರಕ್ಷಣೆ ಬಳಕೆ ಸೇರಿರುತ್ತವೆ.

\* BSL 2- ಇದರಲ್ಲಿ ಮನುಷ್ಯರಿಗೆ ಮಾತ್ರ ಮಂದತರ ರೋಗವನ್ನು ಉಂಟು ಮಾಡಬಲ್ಲ ಹೆಪಟ್ಯೈಟಿಸ್ ಎ, ಬಿ ಮತ್ತು ಸಿ. ಕೆಲವು ಇನ್‌ಫ್ಲೂಯಂಜಾ ಎ ತಳಿಗಳು,



ಜೈವಿಕ ದುರಂತಗಳ ನ್ಯೂಸರ್ಗಿಕ ಅಪಾಯಗಳ ಅಥವಾ ಜೈವಿಕಾಸ್ತ ಯುಥ್ರಾಗಿರಬಹುದು.

ಶ್ರೀಮಾ ರೋಗ, ಸಾಲ್ವನೆಲಾ, ಮಂಗನಭಾವ (ಮಂಪ್ಸ್), ಸ್ವಾತಿ, ದೆಂಗಿ ಜ್ಞರ, ದಡಾರ, ಎಚ್‌ಎವಿ. ಬ್ಯಾಕ್ಟೆರಿಯ ಮತ್ತು ವ್ಯೋಂಗಿಗಳ ಸೇರುತ್ತವೆ. ಇವು ಪ್ರಯೋಗಾಲಯ ಸ್ಥಳಗಳ ವಾಯುದ್ರವದ ಮೂಲಕ ತಗಲುವುದು ಕಷ್ಟ. BSL 2 ಹಂತದಲ್ಲಿ ಸುರಕ್ಷತೀಗಾಗಿ ಹಜ್ಜ್ ಮುನ್ನಿಷ್ಟಿರಿಕೆಯನ್ನು ವಹಿಸಬೇಕಾಗುತ್ತದೆ. ಇದರಲ್ಲಿ ಕ್ರಿಮಿನಾಶಕ್ಕೆ ಆಟೊಕ್ಲೇವ್ ಬಳಕೆ ಮತ್ತು ಜೈವಿಕ ಸುರಕ್ಷಿತಾ ಕ್ಯಾಬಿನೆಟ್‌ಗಳ ಬಳಕೆ ಕೊಡ ಸೇರುತ್ತದೆ.

\* BSL 3 - ಆಂತ್ರಾಕ್ಸ್, ವೆಸ್ಟ್‌ನ್ಯೂಲ್ ವ್ಯೋಂಗಿ, ವೆನಿಜುಲ್ನ್ ಇಷ್ಟ್‌ನ್ಯೂ ಎಂಕೆಫಲ್‌ಲೈಟಿಸ್, ಸಾರ್‌ ವ್ಯೋಂಗಿ, ಮರ್‌ ಕೊರೊನ ವ್ಯೋಂಗಿ, ಹಂಟ ವ್ಯೋಂಗಿಗಳು, ಕ್ಷಯ, ಟ್ರಿಫ್ಸ್, ರಿಷ್ಪ್ ವ್ಯಾಲಿ ಜ್ಞರ, ರಾಕಿ ಮೊಂಟೆನ್ ಸ್ವಾಟೆಸ್ ಜ್ಞರ, ಯೆಲ್ಲ್‌ ಫೀವರ್ ಮತ್ತು ಮಲೇರಿಯಾಗಳಂತಹ ತೀವ್ರ ರೋಗವನ್ನು ಮನುಷ್ಯರಿಗೆ ಉಂಟುಮಾಡುವ ಬ್ಯಾಕ್ಟೆರಿಯಾ ಮತ್ತು ವ್ಯೋಂಗಿಗಳು ಇಲ್ಲಿ ಬರುತ್ತವೆ. ಹಾಗೆಯೇ ಮಲೇರಿಯಾ ಉಂಟುಮಾಡುವ ಪಾಲ್ಸ್‌ನ್ಯೂಡಿಯಂ ಫಾಲ್ಸ್‌ಪ್ರಾರಂ ಮತ್ತು ಟ್ರೈಪನ್‌ಸೋಸೋಮೀಯಾಸಿಸ್ ಉಂಟುಮಾಡುವ ಟ್ರೈಪನ್‌ಸೋಜೋಮ್ ಕ್ರಿಜಿ ಪರಜೀವಿಗಳು ಈ ವರ್ಗಕ್ಕೆ ಸೇರುತ್ತವೆ. ಇಲ್ಲಿ ವಾಯುಮೂಲ ಸೋಂಕುಗಳನ್ನು ತಡೆಯಲು ಉಸಿರಾಟಕ್ಕೆ ಶಾಸಕಗಳು ಬಳಕೆಯನ್ನೂ ಸೇರಿದಂತೆ ಹೆಚ್ಚು ಸುರಕ್ಷಿತಾ ಕ್ರಮಗಳ ನಿರ್ವಹಣೆಯ ಅಗತ್ಯವಿದೆ. ಈ ಗುಂಪಿನ ಜೈವಿಕ ಅಪಾಯಗಳಿಗೆ ಸಾಮಾನ್ಯವಾಗಿ ತಿಳಿದಿರುವ ವ್ಯಾಕ್ಸೆನ್‌ಗಳು ಅಥವಾ ಚಿಕಿತ್ಸೆಗಳಿವೆ.

\* BSL 4 - ಮನುಷರಿಗೆ ಮಾರಣಾಂತಿಕವಾಗಿದ್ದ ಯಾವುದೇ ಜಿಕ್ಕಿಸೇ ಅಥವಾ ವ್ಯಾಕ್ಷೇನಿಲ್ಲದ ವೈರಾಣಿಗಳಾದ ಮರ್ಬಿಗಾರ್ ವೈರಾಣಿ, ಎಚೋಲ ವೈರಾಣಿ, ಲಸ್ಸಿ ಜ್ಞರ ವೈರಾಣಿ ಹಾಗೂ ಕ್ರೀಮಿಯನ್-ಕಾಂಗೊ ಹೆಮೋರಜ್ ಜ್ಞರ ಮತ್ತು ಇತರೆ ರಕ್ತಸ್ತಾವ ರೋಗಗಳು ಈ ಹಂತಕ್ಕ ಸೇರುತ್ತವೆ. ವರಿಯೋಲ ವೈರಾಣಿ (ಸಿಡುಬು) ಏಗೆ ವ್ಯಾಕ್ಷೇನ್ ಇದ್ದರೂ ಈಗ ಇದನ್ನು ನಿರ್ಮಾಣಲಗೊಳಿಸಿದರೂ ಇದು BSL 4 ಹಂತಕ್ಕ ಸೇರುವ ಪ್ರೇರಕವಾಗಿದೆ. ಇಲ್ಲಿ ಬೇರೆಟ್ಟಿಗೆ ಗಾಳಿ ಮಾರ್ಪಾಕೆಯಾಗಿ ಸಕಾರ ಒತ್ತಡ ವೈಯಕ್ತಿಕ ಉದುಪು (ಪಾಸಿಟಿವ್ ಪ್ರೆರ್‌ ಪೆಸ್ಸನಲ್ ಸೂಟ್) ಬಳಕೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಬಳಸಬೇಕಾಗುತ್ತದೆ. ಪ್ರಯೋಗಾಲಯದ ನಿರ್ಗಮನ ಮತ್ತು ಆಗಮನ ಸ್ಥಳಗಳಲ್ಲಿ ಹಲವು ಷವರುಗಳನ್ನು, ಒಂದು ವ್ಯಾಕ್ಷೇಂ ರೂಮು, ಒಂದು ಅಲ್ಟಾಪ್ಲೆಟ್ ಬೆಳಕಿನ ರೂಮು, ಸಾಯಿತ್ವತಾ ಪತ್ತೆ ವೈವಿಧ್ಯ ನಿರ್ಮಾಣ ಮತ್ತು ಜ್ಯೇವಿಕ ಅಪಾಯದ ಎಲ್ಲ ಉಳಿಕೆಗಳನ್ನು ನಾಶಪಡಿಸುವ ರೀತಿಯಲ್ಲಿ ವಿನ್ಯಾಸಗೊಂಡಿರುವ ಇತರೆ ಸುರಕ್ಷತಾ ಕ್ರಮಗಳನ್ನು ಇಡಬೇಕಾಗುತ್ತದೆ. ಇಲ್ಲಿ ಬಹು ವಾಯು ಬಂಧಕಗಳನ್ನು ಬಳಸಲಾಗುತ್ತದೆ ಮತ್ತು ಅವಗಳನ್ನು ವಿದ್ಯುವಾನವಾಗಿ ಸಂರಕ್ಷಿಸಲಾಗುತ್ತದೆ. ಪ್ರಯೋಗಾಲಯಕ್ಕೆ ಬರುವ ಮತ್ತು ಹೋಗುವ ಎಲ್ಲ ಗಾಳಿ ಮತ್ತು ನೀರು ಸೇವೆಗಳನ್ನು ನಿರ್ಮಾಣಿಸುವ ಕಾರ್ಯವಿಧಾನಗಳಿಗೆ ಒಡ್ಡಲಾಗಿ ಆಕಸ್ಮೀಕ ಸೋರಿಕೆಯ ಸಾಧ್ಯತೆ ಇಲ್ಲದಂತೆ ಸೋರಿಕೆಯಾಗುತ್ತದೆ. ಈಗ ಈ ಹಂತದಲ್ಲಿ ಯಾವುದೇ ಬ್ಯಾಕ್ಷೇರಿಯಾ ವರ್ಗೀಕೃತವಾಗಿಲ್ಲ.

### ಕಾನೂನು

ದೇಶದ ಆರೋಗ್ಯ ನೀತಿಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಹಲವಾರು ಕಾನೂನುಗಳಿವೆ. ಸರ್ಕಾರವು ಈ ಕಾನೂನುಗಳನ್ನು ರೋಗ ಹರಡುವಿಕೆಯನ್ನು ನಿಯಂತ್ರಿಸಲು ಅನ್ವಯಿಸಬಹುದು. 1. ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ, 1974. 2. ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯಿದೆ, 1981. 3. ಪರಿಸರ (ರಕ್ಷಣೆ) ಕಾಯಿದೆ, 1986, ಮತ್ತು ನಿಯಮಗಳು (1986). ಜ್ಯೇವಿಕ-

ವೈದ್ಯಕೀಯ ತ್ಯಾಜ್ಯ (ನಿರ್ವಹಣೆ ಮತ್ತು ನಿವಾರಣೆ) ನಿಯಮಗಳು, 1998 ಅನ್ನು ಅನಿಯಂತ್ರಿತ ಆಸ್ತ್ರೆ/ ಜ್ಯೇವಿಕ ವೈದ್ಯಕೀಯ ತ್ಯಾಜ್ಯ ನಿವಾರಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ರೂಪಿಸಲಾಗಿದೆ.

4. ದುರಂತಗಳ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ತಪ್ಪಿತಾಮ ವಿಷಯಗಳಿಗೂ ಪರಿಣಾಮಕಾರಿ ನಿರ್ವಹಣೆಯನ್ನು ದುರಂತ ನಿರ್ವಹಣೆ ಕಾಯಿದೆ 2005 ಒದಗಿಸುತ್ತದೆ. ಇದು ದುರಂತ ತಡೆ, ಶಮನ, ನಿವಾರಣೆ, ಸಿದ್ಧತೆ, ಪ್ರತೀಕ್ರಿಯೆ, ಮನವರ್ತ ಮತ್ತು ಮನವರ್ತ ಸತ್ತಿಗಾಗಿ ಎಲ್ಲ ಹಂತಗಳಲ್ಲಿ ಸಾಂಸ್ಕ್ರಿಕ ಹಾಗೂ ಕಾರ್ಯನಿರ್ವಾಹಕ ಚೌಕಟ್ಟನ್ನು ಒದಗಿಸುತ್ತದೆ. ಈ ಕಾಯಿದೆಯ ಅಡಿಯಲ್ಲಿ ಜ್ಯೇವಿಕ ದುರಂತಗಳಲ್ಲಿ ಅಗತ್ಯವಾದ ರೋಗಿ ಪ್ರತ್ಯೇಕಿಸುವಿಕೆ ಕ್ರಮಗಳನ್ನು ಕಾನೂನಾತ್ಮಕವಾಗಿ, ಖಾಸಗಿ ವಲಯ ಆರೋಗ್ಯ ಸೌಲಭ್ಯಗಳನ್ನು ಬಳಸಿ, ಸಮಗ್ರ ರೋಗಿ ಆರ್ಕೆಯನ್ನು ಒದಗಿಸಲಾಗುತ್ತದೆ.

**ಜನಸಮುದಾಯವು ಜ್ಯೇವಿಕ ಅಪಾಯಗಳ ಸಂಪರ್ಕಕ್ಕೆ ಬರಬಹುದಾದ ಉದ್ಯೋಗಗಳು ಮತ್ತು ಕೆಲಸದ ಸಾಧನಗಳು**

\* ವೈದ್ಯಕೀಯ ವೈಶಿಂದಿಕ ವೈದ್ಯಕೀಯ ಸಿಬ್ಬಂದಿ, ಶುಚಿ(ಕ್ಲೀನಿಂಗ್) ಮಾಡುವ ಸಿಬ್ಬಂದಿಗಳು ಮತ್ತು ಪ್ರಯೋಗಾಲಯ ತಂತ್ರಜ್ಞರು. \* ಆರೋಗ್ಯ ಆರ್ಕೆ ಸೇವೆಗಳು. \* ಕ್ಲೀನಿಂಗ್ ಸೇವೆಗಳು ಮತ್ತು ಆಸ್ತಿನಿರ್ವಹಣೆ. \*

\* ದ್ರವ ತ್ಯಾಜ್ಯ ಮತ್ತು ಕಸ ಸಂಗ್ರಹ ಹಾಗೂ ನಿವಾರಣೆಯಂತಹ ಪರಿಸರ ಸ್ವೀಮ್ ಲ್ಯಾಂಡ್ ಸೇವೆಗಳಲ್ಲಿ ತೊಡಗಿರುವ ಉದ್ಯೋಗಿಗಳು.

\* ಕ್ರೈ, ಮೀನುಗಾರಿಕೆ, ಪಶುವೈದ್ಯ ಸೇವೆಗಳು, ಮತ್ತು ಕಾಗದ ಮತ್ತು ಕಾಗದ ಉತ್ಪನ್ನಗಳು, ವಸ, ಚರ್ಮ ಮತ್ತು ಉಣಿ ಮತ್ತು ಸಂಬಂಧಿತ ಪದಾರ್ಥಗಳಂತಹ ಸಸ್ಯ ಅಧವಾ ಪ್ರಾಣಿ ಆಧಾರಿತ ಕಚ್ಚ ವಸ್ತುಗಳನ್ನು ಬಳಸುವ ತಯಾರಿಕಾ ಕಾರ್ಯಾನಂಗಗಳು.

\* ಕೇಂದ್ರ ಹಾನಿಯಂತ್ರಣ ಆವೃತ ಪ್ರದೇಶಗಳ ಒಳಾಂಗಣ ಕಾರ್ಬೂಕೈಲ್ತರ್ಗಳಾದ ಹೋಟೆಲುಗಳು ಮತ್ತು ರಸ್ಟೋರಾಂಗಳು, ಅಲಂಕಾರಿಕ ವಸ್ತುಗಳಾದ ಕಾರ್ವೆಟಿಂಗಳು ಮತ್ತು ವಾಲ್ ಪೇಪರುಗಳು, ಮಡಿಕೆಯಲ್ಲಿರುವ ಸಸ್ಯಗಳು ಮತ್ತು ತೇವ ಮತ್ತು ಒದ್ದೆಯಾಗಿರುವ ಪ್ರದೇಶಗಳು,

ಅಧವಾ ನೀರನ್ನು ಹಿಡಿದಿದುವ ಪಾತ್ರಗಳು ಇತ್ಯಾದಿಗಳು ಸೂಕ್ಷ್ಮಜೀವಿಗಳ ಉತ್ಪತ್ತಿ ಮೂಲಗಳಾಗಿವೆ.



ಕೆಲಸದ ಸ್ಥಳಗಳು / ಕಚೇರಿಗಳಲ್ಲಿ ತಡೆ ಮತ್ತು ನಿಯಂತ್ರಣ ಕ್ರಮಗಳು

ಜ್ಯೇವಿಕ ಅಪಾಯಗಳ ತಡೆ ಮತ್ತು ನಿಯಂತ್ರಣಕ್ಕೆ ಮೂಲಭೂತವಾಗಿ ಮಾಲಿನ್ಯ ಮೂಲಗಳ ನಿರ್ಮಾಣ ಮಾಡಬೇಕು.

**1. ಇಂಜಿನಿಯರಿಂಗ್ ನಿಯಂತ್ರಣಗಳು:** ಹವಾನಿಯಂತ್ರಣದಲ್ಲಿ ಸುಧಾರಣೆ, ಭಾಗಳೆ, ಮಾಲಿನ್ಯ ಮೂಲ ಬೇರೆಡಿಸುವಿಕೆ, ನಿಕಾರ ಒತ್ತಡ ಅಳವಡಿಕೆ ಮತ್ತು ಪ್ರತ್ಯೇಕ ಹವಾನಿಯಂತ್ರಣ ಮತ್ತು ವಾಯು ನಿಯಂತ್ರಣ ವೈವಿಧ್ಯ (ಉದಾ, ಸೋಂಕು ರೋಗಗಳಿಗೆ ವೈದ್ಯಕೀಯ ವಾದುಗಳಲ್ಲಿ ಬಳಸುವಂತಹದ್ದು) ಮತ್ತು ಪ್ರಸಾರವನ್ನು ಹಿಡಿದಿಡಲು ಅಲ್ಟಾಪ್ಲೆಟ್ ಬೆಳಕಿನ ಆರ್ಕೆಯನ್ನು ಒದಗಿಸಲಾಗುತ್ತದೆ.

**2. ವೈಯಕ್ತಿಕ ಸ್ವೀಮ್ಲ್ಯಾಂಡ್ :** ಕೆಲಸದ ನಂತರ ಮತ್ತು ಮುಂಂಡಿತವಾಗಿ ಕ್ಯಾಗಳನ್ನು ತೊಳೆಯಲ್ಪಡು ಅಧವಾ ದ್ರವ ಸೋಂಕಿನಿಂದ ರಕ್ಷಣಾ ಬಟ್ಟೆಯನ್ನು ಧರಿಸುವ ಮನ್ನ ಮತ್ತು ನಂತರ ಕ್ಯಾ ತೊಳೆಯಲ್ಪಡು ಸೋಂಕು ತಡೆಗಟ್ಟಿಲ್ಲ ಅತಿ ಸರಳ ಮತ್ತು ಅತಿ ಮೂಲವಿಧಾನ.


**3. ವೈಯಕ್ತಿಕ ರಕ್ಷಣೆ :** ಉದ್ಯೋಗಗಳು ವೈಯಕ್ತಿಕ ರಕ್ಷಣಾ ಉಪಕರಣವನ್ನು ಬಳಸಬೇಕು ಮತ್ತು ಕರಿಣವಾಗಿ ವೈಯಕ್ತಿಕ ಸ್ವೀಮ್ಲ್ಯಾಂಡ್ ಅಭ್ಯಾಸಗಳನ್ನು ಪಾಲಿಸಬೇಕು. ವೈಯಕ್ತಿಕ ರಕ್ಷಣಾ ಉಪಕರಣಗಳಲ್ಲಿ ಮುಖಿವಾಡಗಳು (ಮಾಸ್ಟಿಗ್ಲೆಸ್), ಕ್ರೈಲೆಲ್ಗಳು (ಗ್ಲೋಫ್ಗಳು), ರಕ್ಷಣಾ ಬಟ್ಟೆಗಳು, ಕಣ್ಣಿ ರಕ್ಷಣಾಗಳು, ಮುಖಿ ಕವಚಗಳು ಮತ್ತು ಮೂ ಹೊದಿಕೆಗಳು ಸೇರುತ್ತವೆ.

**4. ರಕ್ಷಣಾ ಬಟ್ಟೆಗಳು :** ರಕ್ಷಣಾ ಬಟ್ಟೆಗಳಲ್ಲಿ ತಲೆಗೆ ಹೊದಿಸುವ ಹುಡ್ಗಾಗಳು, ವಿಪ್ರೇನ್, ತಲೆ ಮತ್ತು ಮೂ ಹೊದಿಕೆಗಳ

ಜೊತೆಗೆ ಬರುವ ರಕ್ಷಣಾ ಹೊದಿಕೆಗಳು ಸೇರುತ್ತವೆ. ರಕ್ತ, ಸೂವ ಅಥವಾ ಇತರೆ ದೇಹದ ದ್ರವಗಳಿಂದ ದೇಹವು ಮಲಿನವಾಗದಂತೆ ರಕ್ಷಣೆಯಲ್ಲಿ ಅವು ವಾಟರ್ ಪ್ಲೋಫ್ ಅಥವಾ ದ್ರವದಿಂದ ಒದ್ದೆಯಾಗಬಾರದ ವಸ್ತುವಾಗಿರಬೇಕು. ಅವು ಒಳಗೆ ಪ್ರವೇಶಿಸದಂತಿರಬೇಕು. ಈ ಮಾಲಿನ್ಯಗಳು ತೆರೆದ ಹುಣ್ಣಗಳ ಮೂಲಕ ದೇಹದೊಳಗೆ ಬರದಂತಿರಬೇಕು ಅಥವಾ ಕೆಲಸಗಾರರ ಬಟ್ಟೆಯನ್ನು ಮಲಿನವಾಡಬಾರದಂತೆ ಇರಬೇಕು. ತನ್ನೂಲಕ ರೋಗಾಣಗಳು ಹರಡುವ ಅವಕಾಶ ಕಡಿಮೆಯಾಗುತ್ತದೆ ಹಾಗೂ ಒಂದರಿಂದ ಇನ್ನೊಂದಕ್ಕೆ ಸೋಂಕು ಹರಡುವುದಿಲ್ಲ. ರಕ್ಷಣಾ ಬಟ್ಟೆಗಳು ಸಾಮಾನ್ಯವಾಗಿ ಒಮ್ಮೆ ಬಳಸಬಹುದಾದ ಡಿಸೋಸಬಲ್‌ಗಳಾಗಿದ್ದರೂ ಕೆಲವೊಮ್ಮೆ ಅಪುಗಳನ್ನು ಕ್ರಿಮಿಶುದ್ದಿಕರಣ ಮಾಡಿದ ನಂತರ ಮರುಬಳಕೆ ಮಾಡಬಹುದಾದವೂ ಕೊಡ ಇವೆ. ಇವುಗಳನ್ನು ಮೊದಲೇ ಪರೀಕ್ಷಿಸತಕ್ಕದ್ದು ಮತ್ತು ಹಾಳಾಗಿದ್ದರೆ, ಹಾನಿಗೊಳಗಾಗಿದ್ದರೆ ಬದಲಿಸತಕ್ಕದ್ದು.

**A. ಕನ್ನಡಕಗಳು/ ಮುಖ ಕವಚಗಳು:** ದೇಹವನ್ನು ಲೋಳಿಸೊರೆ ಮೂಲಕ ಪ್ರವೇಶಬಹುದಾದ ರೋಗಾಣವನ್ನು ಹೊಂದಿರುವ ರಕ್ತ, ದ್ರವಸೂವ ಅಥವಾ ಇತರೆ ದೇಹ ದ್ರವ ಸಂಪರ್ಕದಿಂದ ಕಣ್ಣಗಳನ್ನು ಸುರಕ್ಷಣಾ ಕನ್ನಡಕಗಳು/ಗ್ಲಾಸ್ಸುಗಳು ಮತ್ತು ಮುಖ ಕವಚಗಳು ರಸ್ತೆಸುತ್ತವೆ. **ಇ. ಗ್ಲಾಸ್ಸ್‌ಗಳು :** ರಕ್ತ, ದ್ರವಸೂವ ಅಥವಾ ದೇಹ ದ್ರವ, ಇಲ್ಲವೇ ಸೋಂಕು ಹೊಂದಿರುವ ಇತರೆ ದೇಹಾಂಗಗಳ ಸಂಪರ್ಕವಾಗದಂತೆ ಕ್ರೆಗಳನ್ನು ಗ್ಲಾಸ್ಸ್‌ಗಳು ರಕ್ಷಣೆಯಾಗಿ ವಸ್ತುಗಳು ಪ್ರವೇಶಿಸದಂತೆ ತಡೆ ಒಡ್ಡುತ್ತವೆ. ಕಣ್ಣಗಳು, ಬಾಯಿ ಅಥವಾ ಮೂಗನ್ನು ಮುಟ್ಟಿದ ನಂತರ ಬರಬಹುದಾದ ಸೋಂಕುಗಳನ್ನು ಇದರ ಮೂಲಕ ತಡೆಯಬಹುದು.

**ಗ್ಲಾಸ್ಸ್‌ಗಳು**                    **ರೋಗಾಣವಿನಿಂದ** ಮಾಲಿನವಾದ ತೆರೆದ ಹುಣ್ಣಗಳಿಂದ ರಕ್ಷಣೆಯಾಗಿ ವಸ್ತುಗಳನ್ನು ಬಳಸಿದ ನಂತರ ಬಿಸಾಡತಕ್ಕದ್ದು. ಇವುಗಳನ್ನು ಬಹಳ ಅಪಾಯಕಾರಿ ವಸ್ತುವನ್ನು ಮುಟ್ಟಿಸಬಾಗ ಧರಿಸಬಹುದು. ಈ. ಷೂ ಕವರುಗಳು : ಇವು ರೋಗಾಣಗಳನ್ನು ಕೆಲಸದ ಸ್ಥಳದಿಂದ ಹೊರಗೆ ಒಯ್ಯಬುದನ್ನು ತಡೆಯುತ್ತವೆ. ಷೂ ಕವರುಗಳು ಸಾಧಾರಣವಾಗಿ



ಡಿಸ್ಲೋಸಬಲ್ ಆಗಿರುವಂತಹು. ಅಂದರೆ ಒಮ್ಮೆ ಬಳಸಿದ ನಂತರ ನಿವಾರಿಸತಕ್ಕವು. ಇವು ನೀರು ನಿಭಂದಕವಾಗಿರಬೇಕು ಮತ್ತು ಜಾರದಂತಿರಬೇಕು. ಅಪುಗಳ ಗಾತ್ರವು ಜಲನೆಗೆ ಅಡ್ಡಿಯಾಗದಂತೆ ಮತ್ತು ಪಾದಗಳ ಮೂಲಕ ರೋಗಾಣಗಳು ಪ್ರವೇಶಿಸಿದಂತಿರಬೇಕು.

**4. ಕ್ರಿಮಿನಾಶಕ ಪ್ರಕ್ರಿಯೆ :** ಕ್ರಿಮಿನಾಶಕ ಪ್ರಕ್ರಿಯೆಯು ಅಲ್ಲಾ ಶಾಲಿ ಅಥವಾ ಅಶ್ವಧಿಕ ಒತ್ತೆದಿಂದ ಬ್ಯಾಕ್ಟೇರಿಯಾಗಳನ್ನು ನಿಮೂಲನ ಮಾಡುವ ಅಥವಾ ಬ್ಯಾಕ್ಟೇರಿಯ ಸ್ಟೋರ್ಯುಲ್‌ಗಳನ್ನು ಒಳಗೊಂಡಂತೆ ಸೂಕ್ತ ಜೀವಿಗಳನ್ನು ನಿಮೂಲಗೊಳಿಸಲು ಜೈವಿಕ ನಾಶಕವನ್ನು ಬಳಸುವ ಪ್ರಕ್ರಿಯೆ. ಒಂದು ಮೂರಣ ಕ್ರಿಮಿನಾಶಕ ಪ್ರಕ್ರಿಯೆಯಲ್ಲಿ ಮಲಿನವಾದ ಆವರಣವನ್ನು ಸೋಂಕು ರಹಿತವಾಗಿ ಮಾಡಲಾಗುತ್ತದೆ ಮತ್ತು ಯಾವುದೇ ಮಾರಕ ವಸ್ತುಗಳ ಉಳಿಕೆಗಳು ಇಲ್ಲದಂತೆ ಸಂಪೂರ್ಣವಾಗಿ ಶುಚಿ ಮಾಡಲಾಗುತ್ತದೆ. ಅಪಾಯಕಾರಿ ಪ್ರದೇಶಗಳಲ್ಲಿ ಬಹಿರಂಗವಾಗಿ ಒಡ್ಡಿದರೆ ಉದ್ದೋಗಿಗಳಿಗೆ ಹಾನಿಯಾಗದಂತೆ ಇರುತ್ತದೆ.

**ಶಾಸಾಂಗ ರಕ್ಷಣೆ :** ರೆಸ್ಪಿರೇಟರ್ ಎಂಬುದು ಒಂದು ಉಪಕರಣ. ಜೈವಿಕ ಅಪಾಯಗಳಿಂದ ಸೂಕ್ತ ರಕ್ಷಣೆಯನ್ನು ಖಚಿತಪಡಿಸಲು ಸೂಕ್ತ ಶಾಸಾಂಗ ರಕ್ಷಣಾ ಉಪಕರಣವನ್ನು ಬಳಸುವುದು ಮುಖ್ಯ.

\* **ಶಸ್ತ್ರ ಚಿಕಿತ್ಸೆ ಮುಖಿವಾಡಗಳು-** ಇವು ಸಾಮಾನ್ಯವಾಗಿ ಮೂರು ಪದರಗಳ ಹೆಣೆಯದ ವಸ್ತುವಾಗಿರುತ್ತವೆ. ಇವು ದೊಡ್ಡ

ಶಾಸಾಂಗ ಸ್ವಾವಿಂದ ರಕ್ಷಣೆ ನೀಡುತ್ತವೆ.

\* **N 95 ಅಥವಾ ಉಸ್ತತ ಮಟ್ಟದ ಶಾಸಕಗಳು:** ಈ ವಿಧದ ಫಿಲ್ಟರಗಳು ಸಣ್ಣ ಕಣಗಳನ್ನು ಮತ್ತು ಬಿಕ್ಕ ಗಾತ್ರದ ದ್ರವ ಸ್ವಾವವನ್ನು ತೋಧಿಸುತ್ತವೆ. ತನ್ನೂಲಕ, ಗಾಳಿಯಲ್ಲಿರುವ ವಾಯುದ್ವವವನ್ನು ಮತ್ತು ಸೂಕ್ತಜೀವಿಗಳನ್ನು ಉಸಿರಿಸಲ್ಲಿ ತೆಗೆದುಕೊಳ್ಳದಂತೆ ರಕ್ಷಣೆ ಒದಗಿಸುತ್ತವೆ. \* **ಪವರ್ ಏರ್ ಮೌರಿಜ್ಯೆಯಿಂಗ್ ರೆಸ್ಪಿರೇಟರ್,** **PAPR -** ಈ ವಿಧದ ಶ್ವಾಸಕವು ವಿದ್ಯುತ್ ಬ್ಲೋವರನ್ನು ಬಳಸಿ, ಬಳಕೆದಾರಿಗೆ ಶೋಧನೆ ಮೂಲಕ ಗಾಳಿಯನ್ನು ಒದಗಿಸುತ್ತದೆ., ತನ್ನೂಲಕ ಧರಿಸಲು ಹೆಚ್ಚಿನ ಅನುಕೂಲಕರವಾಗಿ ಮಾಡುತ್ತದೆ. \* ಗಾಳಿ ಮೂರ್ಕೆ ಶಾಸಕ - ಶುಧಿ ಗಾಳಿಯನ್ನು ಏರ್ ಕಂಪ್ಸರ್ ಮೂಲಕ ಅಥವಾ ಹೆಚ್ಚಿನ ಒತ್ತೆಡೆದ ಸಿಲಿಂಡರಿನ ನಾಳದ ಮೂಲಕ ಮೂರ್ಕೆಸಲಾಗುತ್ತದೆ.

**ಜೈವಿಕ ಅಪಾಯದ ವಿಧ, ಕೆಲಸ ಮಾಡುವ ರೀತಿ ಮತ್ತು ಕೆಲಸದ ಪರಿಸರವು ಈ ಶಾಸಾಂಗ ರಕ್ಷಣಾ ಉಪಕರಣವನ್ನು ನಿರ್ಧರಿಸುತ್ತದೆ.**

**5. ‘ಜೈವಿಕ ಅಪಾಯ’ ಎಚ್ಚರಿಕೆ ಗುರುತು ಮತ್ತು ಬಿಂಬಿಯ ಜೈವಿಕ ಅಪಾಯ ಕಸದ ಜೀಲ; ಮಾಸ್ಟಾಗಳು, ಗ್ಲಾಸ್ಸ್‌ಗಳು ಮತ್ತು ಜೈವಿಕವಾಗಿ ಮಾಲಿನ್ಯಗೊಂಡ ರಕ್ಷಣಾ ಬಿಟ್ಟೆಗಳನ್ನು ಒಂದು ಜೀಲದಲ್ಲಿ ಅಥವಾ ಕಾಗದದಲ್ಲಿ ಸುತ್ತಿದಬೇಕು. ನಿವಾರಣೆಗೆ ಮನ್ಯ ಜೀಲಕ್ಕೆ ಮುದ್ರೆಯೊತ್ತಿ ಮತ್ತು ವಿಶೇಷ ನಿವಾರಣೆಗೆ ನಿಗದಿ ಮಾಡಿದ ಸ್ಥಳದಲ್ಲಿ ಇಡಬೇಕು.**

**6. ವೈದ್ಯಕೀಯ ಜಿಕ್ಕೆ : ಯಾವುದೇ ತುರ್ತು ಪರಿಸ್ಥಿತಿಗೆ ತುರ್ತು ವೈದ್ಯಕೀಯ ಜಿಕ್ಕೆ ಸೌಲಭ್ಯಗಳು ಮತ್ತು ವೀಶೆ ಜಿಕ್ಕೆಗಾಗಿ ಸಿಗುವಂತಿರಬೇಕು.**

**7. ನಿಯತ ಕ್ರಮಗಳು :** ಅ. ಮೋಷಕಾಂಶ ಮತ್ತು ಸಮಶೋಲನ ಆಹಾರ ತಿನಿ. ಆ. ರೋಗನಿರೋಧಕತೆಗಳ ಸ್ಥಿತಿಯು ಸರಿಯಾಗಿ ಇತ್ತೀಚಿನದಾಗಿರಬೇಕು. ಇ. ಅತಿಯಾದ ಜನಸಂಗ್ರಹಿತ ಮತ್ತು ಮಲಗುವ ಸ್ಥಳದಲ್ಲಿ ಬಹಳ ಜನರಿರುವುದನ್ನು ತಪಿಸುವುದು ಇತ್ತಾದಿಗಳ ಸ್ವೇಮಲ್ಯಾದ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗುತ್ತದೆ. ಇ) ರೋಗಪ್ರೇರಕಗಳ ನಿಯಂತ್ರಣಾದ ಮುಖ್ಯ ಅಂಶಗಳು. ಇ. ಪರಿಸರ ಇಂಜಿನಿಯರಿಂಗ್ ಕಾರ್ಯ ಮತ್ತು ಜಾತಿವಿಶ್ವ ಸಮರ್ಪಿತ ರೋಗ ಪ್ರೇರಕಗಳ ನಿಯಂತ್ರಣ ಕ್ರಮಗಳು. ಒ. ನೀರು ನಿವಾಹಣೆ, ನಿಂತ ನೀರಿನ ಸ್ಥಳಗಳಲ್ಲಿ ನೀರು ಹರಿವು ಸೌಲಭ್ಯವುಂಟು ಮಾಡುವುದು ಮತ್ತು ನೀರು ಸೇರದಂತೆ ಮಾಡುವ ಮೂಲಕ ರೋಗ ಪ್ರೇರಕಗಳು ಹೆಚ್ಚಾಗಿರಬೇಕೆ ಎಚ್ಚರಿಕೆ ವಹಿಸುವುದು. ಸಿ. ಹೊರಾಗಣ ಹೊಗೆ ಪ್ರಸರಣ ಮತ್ತು ನಿಯತಕಾಲಿಕವಾಗಿ ಕೀಟನಾಶಕಗಳನ್ನು ಸಿಂಪಡಿಸಿ ರೋಗ ಪ್ರೇರಕಗಳ ನಿಯಂತ್ರಣ. ಡಿ. ಇಲಿಗಳ ಸಂಖ್ಯೆಯ ಬಗ್ಗೆ ನಿಗಾ ಇಡುವುದು ಅಥವಾ ಎಚ್ಚರವಹಿಸುವುದು. ಈ) ಸತ್ವರನ್ನು ಹೊಳುವುದು / ಸತ್ತೇವಿಗಳ ನಿವಾರಣೆ.

**ಜ್ಯೇಷಿಕ ಅಪಾಯಗಳು, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಗಳು, ವೈದ್ಯಕೀಯ ಪ್ರತಿಕ್ರಿಯೆಗಳ ತಡೆ ಮತ್ತು ಸಿದ್ಧತೆ ಕ್ರಮಗಳು ಕೇಂದ್ರಿಕೃತವಾಗಿರಬೇಕು ಮತ್ತು ದೀರ್ಘಕಾಲಿಕ ಕಾರ್ಯಕ್ರಮಗಳು ಅಪಾಯಕ್ಕೆ ತುತ್ತಾಗುವಿಕೆ ಪ್ರಮಾಣವನ್ನು ತಗ್ಗಿಸಲು ಮತ್ತು ದುರಂತಾನಂತರ ಪರಿಣಾಮಗಳನ್ನು ಶೀಫ್ವಾಗಿ ಶಮನಗೊಳಿಸುವಲ್ಲಿ ಬಹಳ ಉಪಯ್ಯಕ್ತ. ಅಪಾಯ ಮಾರ್ವ-ಬಿಡ್ಡುವಿಕೆ ರೋಗನಿರೋಧಕತೆ (ತಡ), ಸಾಂಕ್ರಾಮಿಕತೆ ಮಾಹಿತಿ ಸಂಗ್ರಹ ಯಂತ್ರಗಾರಿಕೆ, ಪ್ರಾರಂಭಿಕವಾಗಿಯೇ ಎಚ್ಚರಿಕೆ ಚಿಹ್ನೆಗಳನ್ನು ಒದಗಿಸುವ ಒಂದು ಬಲವಾದನಿಗಾ/ಸುರಕ್ಷತಾ ವ್ಯವಸ್ಥೆ, ಇದು ಸಾಂಕ್ರಾಮಿಕತೆಯ ಸುಳಳಿಗಳನ್ನು ಕಂಡುಹಿಡಿಯುವುದು, ನಿಗಾ ಪ್ರಯೋಗಾಲಯಗಳ ಸಾಮರ್ಥ್ಯದ ಬೆಳವಣಿಗೆ ಮತ್ತು ಪಿಡುಗು ಸಂಭವಿಸಿರುವುದನ್ನು ಕಂಡುಹಿಡಿಯುವ, ತನಿಖೆ ಮಾಡಬಲ್ಲ ಮತ್ತು ನಿವಾಹಣೆ ಮಾಡುವ ಸಾಮರ್ಥ್ಯವಿರುವ ಆಸ್ತಿ ವ್ಯವಸ್ಥೆಗಳು ಅಪಾಯ ತಡ ಮತ್ತು ಸಿದ್ಧತೆಯನ್ನು ಒಳಗೊಂಡಿದೆ.**

**1. ಅಪಾಯ ತುತ್ತಾಗುವಿಕೆಯ ವಿಶೇಷಣೆ ಮತ್ತು ಅಪಾಯ ನಿರ್ಧಾರಣೆ**

**2. ಪರಿಸರ ನಿವಾಹಣೆ**

ಅ) ಸುರಕ್ಷಿತ ನೀರು ಮೂರ್ಕೆ ಮತ್ತು ಚರಂಡಿ ಕೊಳವೆ ಸಾಲುಗಳ ಸೂಕ್ತ ನಿವಾಹಣೆಯು ಜ್ಯೇಷಿಕ ದುರಂತಗಳ ಮತ್ತು ಕಾಲರಾ, ಹೆಪಟೆಟಿಸ್, ಭೇದಿ ಮತ್ತು ರಕ್ತಭೇದಿಗಳಂತಹ ನೀರು

ಮೂಲ ಸಾಂಕ್ರಾಮಿಕ ರೋಗಗಳ ತಡೆಗೆ ದೀರ್ಘಕಾಲೀನ ಮಾರ್ಗವಾಗಿದೆ. ಆ) ವೈಯಕ್ತಿಕ ನೈಮಲ್ಯವನ್ನು ಸಾಧಿಸುವ ಕ್ರಮಗಳ ಬಗ್ಗೆ ಸಮುದಾಯದಲ್ಲಿ ಸೂಕ್ತ ತಿಳಿವಳಿಕೆಯನ್ನು ಉಂಟುಮಾಡಲಾಗುತ್ತದೆ. ತೊಳೆಯವಿಕೆಯ ಸೌಲಭ್ಯ ಶುಚಿಕರಣ ಮತ್ತು ಸಾನದ ಸೌಲಭ್ಯಗಳು ಮತ್ತು ಮಲಗುವ ಸ್ಥಳದಲ್ಲಿ ಬಹಳ ಜನರಿರುವುದನ್ನು ತಪಿಸುವುದು ಇತ್ತಾದಿಗಳ ಸ್ವೇಮಲ್ಯಾದ ಪ್ರಾಮುಖ್ಯತೆ ಬಗ್ಗೆ ತಿಳಿಸಲಾಗುತ್ತದೆ. ಇ) ರೋಗಪ್ರೇರಕಗಳ ನಿಯಂತ್ರಣಾದ ಮುಖ್ಯ ಅಂಶಗಳು. ಇ. ಪರಿಸರ ಇಂಜಿನಿಯರಿಂಗ್ ಕಾರ್ಯ ಮತ್ತು ಜಾತಿವಿಶ್ವ ಸಮರ್ಪಿತ ರೋಗ ಪ್ರೇರಕಗಳ ನಿಯಂತ್ರಣ ಕ್ರಮಗಳು. ಒ. ನೀರು ನಿವಾಹಣೆ, ನಿಂತ ನೀರಿನ ಸ್ಥಳಗಳಲ್ಲಿ ನೀರು ಹರಿವು ಸೌಲಭ್ಯವುಂಟು ಮಾಡುವುದು ಮತ್ತು ನೀರು ಸೇರದಂತೆ ಮಾಡುವ ಮೂಲಕ ರೋಗ ಪ್ರೇರಕಗಳು ಹೆಚ್ಚಾಗಿರಬೇಕೆ ಎಚ್ಚರಿಕೆ ವಹಿಸುವುದು. ಸಿ. ಹೊರಾಗಣ ಹೊಗೆ ಪ್ರಸರಣ ಮತ್ತು ನಿಯತಕಾಲಿಕವಾಗಿ ಕೀಟನಾಶಕಗಳನ್ನು ಸಿಂಪಡಿಸಿ ರೋಗ ಪ್ರೇರಕಗಳ ನಿಯಂತ್ರಣ. ಡಿ. ಇಲಿಗಳ ಸಂಖ್ಯೆಯ ಬಗ್ಗೆ ನಿಗಾ ಇಡುವುದು ಅಥವಾ ಎಚ್ಚರವಹಿಸುವುದು. ಈ) ಸತ್ವರನ್ನು ಹೊಳುವುದು / ಸತ್ತೇವಿಗಳ ನಿವಾರಣೆ.

**3. ದುರಂತಾನಂತರ ಸಾಂಕ್ರಾಮಿಕಗಳ ತಡೆ :** ದುರಂತವಾದ ನಂತರ ಯಾವುದೇ ರೀತಿಯ ಸಾಂಕ್ರಾಮಿಕಗಳ ಸಂಭವದ ಅಪಾಯ ಬಹಳ ಹೆಚ್ಚು. ಅದು ಸ್ವೇಸ್ಥಿಕ ಅಥವಾ ಮಾನವ ನಿರ್ಮಿತವಾಗಿರಬಹುದು. ಇಂತಹ ತುರ್ತು ಪರಿಸರಿಗಳನ್ನು ನಿಭಾಯಿಸಲು ತಡೆಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

**4. ಸಮಗ್ರ ರೋಗ ನಿಗಾ ವ್ಯವಸ್ಥೆಗಳು :** ನಿಗಾ ತಂಡಗಳು ಅಪಾಯದ ಸಂಭವನೀಯ ಮೂಲಗಳು, ಪ್ರಸರಣ ವಿಧಾನಗಳು, ಮತ್ತು ಸಾಂಕ್ರಾಮಿಕಗಳ ಬಗ್ಗೆ ತನಿಖೆ ಮಾಡುತ್ತದೆ.

**5. ಪಿಡುಗು ಕಂಡುಹಿಡಿಯುವಿಕೆ ಮತ್ತು ನಿಯಂತ್ರಣ :** ಇದು ಮೂಲತಃ ನಾಲ್ಕು ಹಂತಗಳಲ್ಲಿ ನಡೆಯುತ್ತದೆ: ಅ. ಪ್ರಾಥಮಿಕ ಆರೋಗ್ಯ ಆರ್ಥಿಕದಾರರಿಂದ ಗುರುತಿಸುವಿಕೆ ಮತ್ತು ತಪಾಸಣೆ ಆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳಿಗೆ ನಿಗಾ ಮಾಹಿತಿಯ ಸಂವಹನೆ. ಇ. ನಿಗಾ ಮಾಹಿತಿಯ ಸಾಂಕ್ರಾಮಿಕ

ವಿಶೇಷಣೆ ಈ. ಸೂಕ್ತ ವೈದ್ಯಕೀಯ ಜಿಕ್ಕೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸಮುದಾಯಕ್ಕೆ ತಲುಪಿಸುವುದು.

**6. ಜೆಡಿಟಿಂಗ್ ಮಧ್ಯಸ್ಥಿಕ :** ಜೆಡಿಟಿಂಗ್ ಮೂಲಕ ರೋಗ ನಿರೋಧಕತೆ, ಲಸಿಕೆ ಇತ್ತಾದಿಗಳ ಮೂಲಕ ರೋಗನಿರೋಧಕತೆ ಮತ್ತು ಇತರೆ ತಡೆ ಕ್ರಮಗಳು

**7. ಜ್ಯೇಷಿಕ ಸುರಕ್ಷತೆ ಮತ್ತು ಜ್ಯೇಷಿಕ ಸುಬಧ್ರತೆ :** ಜ್ಯೇಷಿಕ ದುರಂತಗಳ ಪ್ರೇರಕಗಳ ಪ್ರಬಲ ಮೂಲಗಳಾಗಬಹುದಾದ ಬ್ಯಾಕ್ಪ್ರೋಟಿಯಾಗಳು, ವ್ಯಾರಾಣಾಗಳು ಅಥವಾ ವಿಷಗಳ ನಿವಾಹಣೆ ಪ್ರಯೋಗಾಲಯಗಳಲ್ಲಿ ದಾಸ್ತಾನು ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಇರಬೇಕು.

**8. ಕಟ್ಟಡಗಳು ಮತ್ತು ಕಚೇರಿಗಳ ರಕ್ಷಣೆ :** ಎಲ್ಲಿ ಅಗತ್ಯವಿದೆಯೋ ಅಲ್ಲಿ ಜ್ಯೇಷಿಕ ಪ್ರೇರಕಗಳ ವಿರುದ್ಧ ಮುಖ್ಯ ಕಟ್ಟಡಗಳು ಮತ್ತು ಕಚೇರಿಗಳ ರಕ್ಷಣೆ. ಇದನ್ನು ಅಧಿಕೃತ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ತಡೆ ಮತ್ತು ನಿಬಂಧಗಳ ಮೂಲಕ ಮಾಡುವುದು. ಸೂಕ್ತ HEPA ಫಿಲ್ಟರಗಳನ್ನು ವಾಯುನಿಯಂತ್ರಣ ವ್ಯವಸ್ಥೆಗಳಲ್ಲಿ ಅಳವಡಿಸುವುದು. ಇವು ಸೂಕ್ತ ಸ್ಥಳಗಳೊಳಗೆ ಗಾಳಿ ಹರಡುವ ಕಡೆಗಳಲ್ಲಿ ಸೋಂಕಿನ ಸೂಕ್ತ್ವಾಳಿಗಳು ಪ್ರವೇಶಿಸುವುದನ್ನು ತಡೆಯುತ್ತವೆ. ಪರಿಣಾಮಕಾರಿ ನಿರ್ಮಾಲೀನ್ಯಾಕರಣ ಮತ್ತು ಸುರಕ್ಷತಾ ಕಾರ್ಯವಿಧಾನಗಳು ಅಪಾಯಕ್ಕೆ ತುತ್ತಾದ ನಂತರ ನಿರ್ವಹಿಸಬೇಕಾದ ಅತಿ ಮುಖ್ಯ ಅಂಶಗಳು.

**9. ವೈಯಕ್ತಿಕ ತರಬೇತಿ ಮತ್ತು ಸಾರ್ವಜನಿಕ ಆರೋಗ್ಯ ಶಿಕ್ಷಣ**

**ಮುಕ್ತಾಯ:** ಜ್ಯೇಷಿಕ ಅಪಾಯಗಳು ಜೀವನಾಶಕಗಳು ಅಥವಾ ಅವು ಅನಾನುಕೂಲವನ್ನು ಉಂಟುಮಾಡುತ್ತವೆ. ಇನ್ನೂ ಕಡಿಮೆಯಂದರೆ ಅವು ಜನರ ಆರೋಗ್ಯದ ಮೇಲೆ ಮತ್ತು ಅವರ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತವೆ. ನಾವು ಕೆಲಸದ ಸ್ಥಳವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರ ಸ್ಥಳವನ್ನಾಗಿ ಮಾಡಲು ಜ್ಯೇಷಿಕ ಅಪಾಯಗಳನ್ನು ತಡೆಯುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಬಹಳ ಎಚ್ಚರವಹಿಸಬೇಕು. □

## ಕನಾಟಕದಲ್ಲಿ ಬರ ನಿವಂಹಣೆ



**ಅತತ 4 ವಾರಗಳ**

**ಶುಕ್ರ ನಾತಾವರಣ,**

**ಶೆ.20ಕ್ಕಿಂತ**

**ಡೆಣ್ಣನ ಪ್ರಮಾಣದಲ್ಲಿ**

**ಮಳೆ ಕೊರತೆ,**

**ಭೂಮಿಯಲ್ಲಿ**

**ತೇವಾಂತ ಕೊರತೆ**

**ಶುತ್ತಾಣಿ**

**ಕೆಂದ್ರ ಶಾಂತರಣ**

**ಮಾನದಂಡನಾಳಣ್ಯ**

**ಪರಿಸಾಳಣೆಗೆ**

**ತೆಗೆದುಕೊಂಡು**

**ಕಾಣಣಕದ**

**26 ಜ್ಲೆನಾಳ**

**139 ತಾಲ್ಲೂಕುಗಳನ್ನು**

**ಬರಷಿಂಜತ ಸ್ರದೀಶದೆಂದು**

**ಫೋಟಿಲಾಗಿದೆ.**

ಕನಾಟಕ ರಾಜ್ಯ ಕಳೆದ 6 ವರ್ಷಗಳಿಂದ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ಈ ಸಾಲಿನ ಏಪ್ರೈಲ್ -2016 ರಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಮೊದಲ ಮುಂಗಾರು ಮುತುವಿನ ಮೇ ಮಾಹೆಯಲ್ಲಿ ದಾಢಿಗಳ ಒಳನಾಡಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು, ಬಿಸಿಲಿನ ತೀವ್ರತೆ ಹತ್ತೊಂಬತ್ತೆ ಬಂದಿದೆ. ಮುಂಗಾರು ಮಳೆಯು ಜೂನ್ ಎರಡನೇ ವಾರದಲ್ಲಿ ರಾಜ್ಯಕ್ಕೆ ಪ್ರವೇಶ ಮಾಡಿದ್ದು, ರಾಜ್ಯದಲ್ಲಿ ಮುಂಗಾರು ಮಳೆಯು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ ಕಳೆದ 45 ವರ್ಷಗಳ ತೀವ್ರ ಮಳೆ ಹೊರತೆ ಕಂಡು ಬಂದಿದೆ.

### ಮಳೆ ಪರಿಸ್ಥಿತಿ

ರಾಜ್ಯದಲ್ಲಿ ಈ ಸಾಲಿನಲ್ಲಿ ಸ್ವೇರುತ್ತ ಮಾರುತ ಜೂನ್ ಎರಡನೇ ವಾರದಲ್ಲಿ ರಾಜ್ಯದ ಕರಾವಳಿ ಭಾಗಗಳಲ್ಲಿ ಮತ್ತು ದಾಢಿಗಳ ಒಳನಾಡಿನ ಕೆಲವು ಭಾಗಗಳಲ್ಲಿ ಪ್ರಾರಂಭವಾಗಿ ರಾಜ್ಯಾದ್ಯಂತ ಆವರಿಸಿತು. ಆಗಸ್ಟ್ ರಿಂದ ಡಿಸೆಂಬರ್ ವರೆಗೆ ಉತ್ತರ ಒಳನಾಡ ಹಾಗೂ ದಾಢಿಗಳ ಒಳನಾಡು ಪ್ರದೇಶದಲ್ಲಿ ವಾಡಿಕೆಗಿಂತ ಸುಮಾರು 70% ಕಡಿಮೆ ಮಳೆಯಾಗಿದೆ.

### ಬರ ಪರಿಸ್ಥಿತಿ

\* ಕನಾಟಕ ರಾಜ್ಯವು ಕಳೆದ 6 ವರ್ಷಗಳಿಂದ ನಿರಂತರವಾಗಿ ಬರ, ಪ್ರಮಾಹ, ಆಲಿಕಲ್ಲು ಮಳೆಗೆ ತುತ್ತಾಗುತ್ತಿದೆ.

\* 2016ರ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುವುದಾಗಿ ಹವಾಮಾನ ಇಲಾಖೆಯು ಮುನ್ಮೂಚನೆ ನೀಡಿರುತ್ತದೆ. ಕನಾಟಕ

ರಾಜ್ಯಕ್ಕೆ ಸಂಬಂಧಿಸಿದಂತೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ೬೬ರಷ್ಟು ಮಳೆಯಾಗಿರುತ್ತದೆ. ಆದರೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಹೊರತೆ ಉಂಟಾಗಿದೆ. ಇದರಿಂದಾಗಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿರುತ್ತದೆ.

\* ಸತತ 4 ವಾರಗಳ ಶುಷ್ಕ ವಾತಾವರಣ, ಶೆ.20ಕ್ಕಿಂತ ಹೆಚ್ಚನ ಪ್ರಮಾಣದಲ್ಲಿ ಮಳೆ ಹೊರತೆ, ಭೂಮಿಯಲ್ಲಿ ತೇವಾಂತ ಹೊರತೆ ಇತ್ತಾದಿ ಕೇಂದ್ರ ಸರ್ಕಾರದ ಮಾನದಂಡಗಳನ್ನು ಪರಿಗಣಿಸಿ ತೆಗೆದುಕೊಂಡು ರಾಜ್ಯದ 26 ಜಿಲ್ಲೆಗಳ 139 ತಾಲ್ಲೂಕುಗಳನ್ನು ಬರಬೇಕಿರುವ ಪ್ರದೇಶವೆಂದು ಘೋಷಿಸಲಾಗಿದೆ.

\* ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ಹಾನಿ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಸರಬರಾಜು, ಜೊಡಿ ಇತ್ತಾದಿಗಳಾಗಿ ರೂ.4,702.54 ಹೊಟೆ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

\* ಕೇಂದ್ರ ಸರ್ಕಾರವು ರಾಜ್ಯದ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಜಂಟಿ ಕಾರ್ಯದರ್ಶಿ, ಕೃಷಿ ಮಂತ್ರಾಲಯ ಇವರ ನೇತ್ಯತ್ವದಲ್ಲಿ 10 ಮಂದಿ ಅಧಿಕಾರಿಗಳ ತಂಡ ರಚಿಸಿದೆ. ಕೇಂದ್ರ ಅಧ್ಯಯನ ತಂಡವು 3 ಗುಂಪುಗಳಾಗಿ ದಿನಾಂಕ:02.11.2016 ರಿಂದ ದಿನಾಂಕ:05.11.2016ರ ರವರೆಗೆ ರಾಜ್ಯದ 15 ಜಿಲ್ಲೆಗಳ

\* ಸರ್ಕಾರದ ಕಾರ್ಯದರ್ಶಿ, ಕಂದಾಯ ಇಲಾಖೆ (ಏಪ್ರೈಲ್ ನಿವಂಹಣೆ ಮತ್ತು ಭೂಮಿ ಮತ್ತು ಯುಟ್ಟಿಕ್ಕಾರ್), ಕನಾಟಕ ಸರ್ಕಾರ. E-mail : secy.dm@gmail.com



ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಿದೆ. ಕೇಂದ್ರದಿಂದ ಅನುದಾನದ ಬಿಡುಗಡೆ ನಿರೀಕ್ಷಿಸಲಾಗಿದೆ.

- \* ಕಂದಾಯ ಇಲಾಖೆಯ ಎಸ್.ಡಿ.ಆರ್.ಎಫ್ ನಿಧಿಯಿಂದ ಏಪ್ರಿಲ್ 2016ರಿಂದ ಈ ವರೆಗೆ ತುರ್ತು ಕುಡಿಯುವ ನೀರು ಸರಬರಾಜು ಹಾಗೂ ಗೋಶಾಲೆ ನಿರ್ವಹಣೆಗೆ ರೂ 270.00 ಕೋಟಿ, ಜಾನುವಾರುಗಳಿಗೆ ಜೊಡಿ ಹಾಗೂ ಖನಿಜ ಮುಶ್ರೊಕ್ಕಾಗಿ ರೂ.15.00 ಕೋಟಿ ಹಾಗೂ ಕೆರೆಗಳ ಹೊಳೆತ್ವ ಕಾರ್ಯಕ್ರಮ ರೂ.35.00ಕೋಟಿ ಅನುದಾನ ಬಿಡುಡಿಗೆ ಮಾಡಲಾಗಿದೆ.
- \* ರಾಜ್ಯದಂತ 376 ಗ್ರಾಮಗಳಿಗೆ 690 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ.
- \* ಬರ-ಪೀಡಿತ ಪ್ರದೇಶಗಳಲ್ಲಿ ಫೆಬ್ರವರಿ ಯಿಂದ ಜೂನ್ 2016ರ ವರೆಗೆ (ಬೇಸಿಗೆ ಖರುವಿನಲ್ಲಿ) 43 ಗೋಶಾಲೆಯಲ್ಲಿ 25,310 ಜಾನುವಾರುಗಳನ್ನು ಸಂರಕ್ಷಿಸಲಾಗುತ್ತಿದ್ದು, 161 ಮೇವಿನ ಬ್ಯಾಂಕ್ ಕಾರ್ಯನಿರ್ವಹಣೆಯಲ್ಲಿ ಪ್ರಸ್ತುತ 20 ಗೋಶಾಲೆಗಳು ಹಾಗೂ 19 ಮೇವಿನ ಬ್ಯಾಂಕ್ ಕಾರ್ಯ ನಿರ್ವಹಣೆಯಲ್ಲಿ ಮೇವಿನ ಬ್ಯಾಂಕ್‌ನಲ್ಲಿ ಮೇವನ್ನು ಶೇ.50ರಷ್ಟು

ರಿಯಾಯಿತಿ ದರದಲ್ಲಿ ಮೇವನ್ನು ವಿತರಿಸಲಾಗುತ್ತದೆ.

- \* RKVY ಯೋಜನೆಗಳಿಡಿ ಮೇವು ಬೆಳೆಯಲು ಮೇವಿನ ಮಿನಿಕಿಟ್ (ಮೇವು ಬೀಜದ ಕಿಟ್) ಗಳನ್ನು ಉಚಿತವಾಗಿ ರ್ಯಾತರಿಗೆ ವಿತರಿಸಲಾಗಿದ್ದು, ಜನವರಿ-ಫೆಬ್ರವರಿ ಮಾಹದಲ್ಲಿ ಇಳುವರಿ ಲಭ್ಯವಾಗಲಿದೆ.
- \* ರಾಜ್ಯದಲ್ಲಿ ಲಭ್ಯವಿರುವ ಜಲಮೂಲಗಳನ್ನು, ಸಂರಕ್ಷಿಸಿ ಕೆರೆ-ಕಟ್ಟಿಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಲಿವಂತೆ ಸೂಚನೆ ನೀಡಲಾಗಿದೆ.
- \* ಸಮಸ್ಯಾತ್ಮಕ ಪ್ರದೇಶಗಳ/ಹೋಬಳಿ/ತಾಲ್ಲೂಕು ಮಟ್ಟದಲ್ಲಿ 24X7 ಕಂಜ್‌ಎಲ್ ರೂ.0 ಕಾರ್ಯ ನಿರ್ವಹಣೆಯಲ್ಲಿ ತೆರೆದು ದೂರುಗಳನ್ನು ಸ್ವೀಕರಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಟ್ಟಿ ನಿರ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ.
- \* ಗ್ರಾ.ಅ.ಮ.ಪಂ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ತುರ್ತು ಕುಡಿಯುವ ನೀರಿನ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ.
- \* 2016-17ರಲ್ಲಿ ಕಂದಾಯ ಇಲಾಖೆಯಿಂದ ರೂ.270.60ಕೋಟಿ, ಗ್ರಾ.ಅ.ಮ.ಪಂ ಇಲಾಖೆಯಿಂದ ರೂ.200.00 ಕೋಟಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ರೂ.148.96 ಕೋಟಿ ಅನುದಾನವನ್ನು ಕುಡಿಯುವ ನೀರು ಸರಬರಾಜಿಗೆ
- \* ಶೈಲಿಗಳಿಗೆ ಬಿಡುಗಡೆ ಮಾಡಲಾಗಿದೆ. ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಅವಶ್ಯಕತೆಗೆ ಅನುಸಾರವಾಗಿ ಖಾಸಗಿ ಬೋರ್ಡೋವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಮೇವಿನ ಬ್ಯಾಂಕ್‌ಗಳಲ್ಲಿರುವ ಮೇವನ್ನು ರ್ಯಾತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಅಂದರೆ ಕೆ.ಜಿಗೆ ರೂ.3 ಗಳಂತೆ ವಿತರಿಸಲಾಗುತ್ತದೆ.



ಒಟ್ಟು ರೂ.619.56ಕೋಟಿ ಅನುದಾನ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

**ಅಖಣ್ಣಿ ಕಾರ್**

ಗ್ರಾಮೀಣ ಭಾಗದ ಪ್ರತಿ ಬಡ ಕುಟುಂಬಕ್ಕೆ 2022ರ ವೇಳೆಗೆ ಸುರಕ್ಷಿತ ಪಕ್ಕಾ ಮನೆ ಒದಗಿಸುವ ಉದ್ದೇಶದ ಸರ್ವರಿಗೂ ವಸತಿ ಯೋಜನೆಯನ್ನು ಪ್ರಥಾನಮಂತ್ರಿಯವರು ಇತ್ತೀಚೆಗೆ ಆರಂಭಿಸಿದರು. ಪ್ರಥಾನಮಂತ್ರಿ ಆವಾಸ್ ಯೋಜನಾ (ಗ್ರಾಮೀಣ) ದಡಿ ವೋಡಲ ಹಂತದಲ್ಲಿ, ಮಾರ್ಚ್ 2019ರ ವೇಳೆಗೆ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಶ್ಲೀ ಇಂಡಿಯಾ, ಮೇಕ್ ಇನ್ ಇಂಡಿಯಾ, ಐಟ/ಡಿಜಿಟ, ಆಧಾರ್ ವೆಲ್ಡ್‌ಕೆ, ಪ್ರಥಾನಮಂತ್ರಿ ಜನ್‌ಥನ್ ಯೋಜನಾ ಎಲ್ಲವನ್ನು ಬಳಸಿಕೊಂಡು ಅನುಷ್ಠಾನಗೊಳಿಸಲಾಗುತ್ತದೆ.

## ಸರ್ವರಿಗೂ ವಸತಿ

# ಬರಹಕ್ಕೆ ಜಲ ಮರುತ್ವಾರಣಾದ ಉತ್ತರ



ಬರಿದಾದ ತೊಳಟವನ್ನು ಹಸಿರುಗೊಳಿಸಿದ  
ತೆರೆದಬಾವಿ ಕೊಳಪೆಬಾವಿ ಜಲಮರುಪೂರಣ

‘ಎಲ್ಲಿಲಿಡಾಳಿ ಎಲ್ಲಿರ್ಲಾ’  
ಎಂಬ  
ಲಿಂಗಾರ ತತ್ತ್ವಾಧಿ  
ಲಿಂಗುದಾರ್ಯ  
ಪಾಲ್ಮೀರಂಡಾಗ  
ಜಾಗತಿಕ  
ಲಿಂಗಿನ ಲಿಂಗಾರ್ಯಾನ್ನು  
ಪರಿಣಿತಿಭಾಬುದು.  
ನಾನ್ನ ಪೂರ್ವಿಕರ  
ಜೀವನ ಪಾಠತಿರ್ಯೇ  
ಹೀರಿಕ್ಕು  
ಅದು ಭಾರತಿರ್ಯಾರ  
ಪೃಥಿವೀ ಕೂಡ.



\* ಅಯ್ಯಪ್ಪ ಮಸಗಿ

ಘೇನ, ದ್ರವ ಮತ್ತು ಅನಿಲ ಹಿಗೆ ಮೂರೂ ರೂಪಗಳಲ್ಲಿ ಭಾವಿಯ ಮೇಲೆ ಕಾಣಿಸಿದ್ದ ಏಕೈಕ ವಸ್ತು – ಅದುವೇ ‘ಜೀವ ಜಲ, ಜಲ – ಜೀವರಕ್ಕೆ ನೀರನ್ನು ಮನೆಯ ಮಗಳಂತೆ ಮಾಜಾಹದ ಲಕ್ಷ್ಯಾಯಂತೆ ಭಾವಿಸುತ್ತಿದ್ದ ಸಂಸ್ಕೃತಿಯನ್ನು ಮೂಲೆ ಗುಂಪು ಮಾಡಿ ಹಣಗಳಿಸುವ ಒಂದು ಮೂಲ, ಮಾದ್ಯಮದಂತೆ ನೀರನ್ನು ನಿವಾಳಿಸಿ ಚೆಲ್ಲುವ ಪ್ರವೃತ್ತಿ ಕಾಲಿಟ್ಟಿ ನೀರನ್ನು ಬೇಕಾ ಬಿಟ್ಟೆ ಖಿಚು ಮಾಡಿದಾಗಲೇ ಇದರ ಅವನತಿ ಪ್ರಾರಂಭವಾಯಿತು. ಕಾಗದ, ಸಕ್ಕರೆ, ಜವಳಿ, ಮದ್ದ ತಯಾರಿಕಾ ಜೀದ್ಯಾಮಿಕ ಕ್ಷಾಂತಿಯ ಧಾವಂತದಲ್ಲಿ ನೀರಿಗೆ ಕೊಳೆ ತುಂಬಿತು. ಉಂರೂರಲ್ಲಿ ಕೊಳವೆ ಬಾವಿ ಕೊರೆಯಿಸಲು ಮುಂದಾದಾಗ ಭವಿಷ್ಯದಲ್ಲಿ ವಿನಾಗಬಹುದೆಂದು ಯೋಚಿಸದ ನಾವು ಇದ್ದುದನ್ನು ಕಳೆದುಕೊಂಡು ಇಲ್ಲಿದ್ದನ್ನು ಹುಡುಕ ಹೊರಟ ಪ್ರಯತ್ನ ಸುರು ಮಾಡಿದಾಗಲೇ ಅಂತರ್ಜಲ ಕುಸಿಯಿತು. ನೀರಿನ ಖಾಸಗಿಕರಣದ ಮನೋಭಾವನೆಯಿಂದ, ಹರಿಯುವ ನೀರಿಗೆ ಇನ್ನೊಬ್ಬರ ಅಪ್ಪಣಿ ಪಡೆಯುವ ಪರಾವಲಂಬನೆ; ಇದಕ್ಕೆ ಸೂಕ್ತ – ಯುಕ್ತಿ, ನೀರನ್ನು ಹಣದಂತೆ ಬಳಿಸುವಂತಾಗಬೇಕು ಅದಕ್ಕೆ ಬೇಕು ಜಲಸಾಕ್ಷರತೆ, ಇದರ ಶಕ್ತಿ ನೀರಿನ ಹಾಹಾಕಾರಕ್ಕೆ ಮುಕ್ತಿ.

ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ಕೈಸಿ, ಕೈಗಾರಿಕೆ, ವಾಣಿಜ್ಯಿಕರಣಕ್ಕನುಗುಣವಾಗಿ, ಭೂಪ್ರದೇಶ, ಸೃಷ್ಟಿಕ, ಸಂಪನ್ಮೂಲಗಳು ವೃದ್ಧಿಯಾಗಲು ಸಾಧ್ಯವಿಲ್ಲವೆಂಬ ಸತ್ಯವನ್ನು ಯೋಜನೆ ರೂಪಿಸುವ ಮುನ್ನ ಗಮನಿಸಲೇ ಇಲ್ಲಿ ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ

ಬಳಿಸುತ್ತಿದ್ದ ಮೂರಿಕರ ಪದ್ಧತಿಗಳನ್ನು ಮರೆತು ಜೀವ ಜಲವಾಗಿರುವ ನೀರಿನ ಸಂವರ್ಧನೆ, ಉಳಿಕೆ, ಗಳಿಕೆ, ಬಳಕೆ, ಮನರೂ ಬಳಕೆಯನ್ನು ನಿಲ್ದಾಸಿಸಿ, ನೇಲ ಜನರನ್ನು ಆಕಾಶಕ್ಕೆ ಜೋಡಿಸದೆ, ಮೋಡ ಬಿತ್ತನೆಗೆ ಮುಂದಾಗಿ ನಿಸರ್ಗದ ವಿರುದ್ಧವೇ ಕೆಲಸ ಮಾಡಿದ ಪರಿಣಾಮ ಬರ ಸೃಷ್ಟಿಸಲು ಹೊರಣಿದ್ದೇವೆ, ನಿಸರ್ಗದ ಜೊತೆ ಸಮಸ್ಯೆಯ ರೀತಿಯಲ್ಲಿ ಕೆಲಸ ಮಾಡಿದಾಗ ಖಂಡಿತ ಅದರ ಬೆಂಬಲ ನಮಗೆ ಸಿಗುತ್ತದೆಂಬುದಕ್ಕೆ ಎರಡು ಸಾಕ್ಷಿಗಳು – 1. ಬರಷಿಡಿತ ಪ್ರದೇಶ, ತುಮಕೂರು ಜಿಲ್ಲೆ, ಕೊರಟಿಗೆರ ತಾಲ್ಲೂಕು ಹೊಳವನಹಳ್ಳಿ ಹೋಬಳಿ, ಕುರುಬರಹಳ್ಳಿ ಗ್ರಾಮದ, 16 ಎಕರೆ ಭೂಪ್ರದೇಶ 3 ಜನ ಸೇರಿ ಖರಿದಿಸಿದ್ದೇವೆ. ಒಟ್ಟು ಸಣ್ಣ ದೊಡ್ಡ 7 ಕೆರೆಗಳು 4 ಕೊಳವೆಬಾವಿಗೆ ಜಲಮರುಪೂರಣ, ಕಾಡು ಆಧಾರಿತ ಕೃಷಿ, ನೀರಾವರಿ ರಹಿತ ಬೇಸಾಯ ಪದ್ಧತಿಗಳಾದ ಕಂಪಾಟಿಕೆಂಟ ಬಂಡಿಂಗ್, 43 ಇಂಗ್ ಗುಂಡಿಗಳನ್ನು ನಿರ್ಮಾಣ ಮಾಡಿ, 6000 ಗಿಡ ನೆಟ್ ಪರಿಣಾಮ ಈ ವರ್ಷ 29 ದಿನ ಮಳೆಸುರಿದಿದೆ. 2. ನಿರಂತರವಾಗಿ 3 ವರ್ಷಗಳ ಕಾಲ ಬೋರುಗಳು ತಿಂಗಳಗಟ್ಟಿಲೆ ಮಳೆನೀರು ಒಡಲಾಳ ಸೇರಿದ ಪರಿಣಾಮ, ನಮ್ಮ ಮೂರು ಜನಕ್ಕಷ್ಟೆ ಅಲ್ಲ 2016 ಬರಗಾಲ ಎನ್ನುವ ಸಂದರ್ಭದಲ್ಲಿ, ನಮ್ಮ ತೋಟದಿಂದ 500 ಮೀಟರ್ ಅಂತರದಲ್ಲಿರುವ ತೋಟದಲ್ಲಿ 1000 ಅಡಿ ಕೊಳವೆ ಕೊರೆದರೂ ನೀರು ಸಿಗದ ಪ್ರದೇಶದಲ್ಲಿ, ಬಂಡೆಗಲ್ಲಿನ್ನು ಒಡೆದಾಗ ‘ಜಲದ ಬುಗ್ಗೆ’ ಸಿಂಚನವಾಗಿದ್ದ ಇದನ್ನು ನೊಡಿದ 7 ಜನ ರೈತರು ಸಣ್ಣ–ಸಣ್ಣ ಗುಂಡಿ ನಿರ್ಮಿಸಿಕೊಂಡು ನಿರಂತರ ನೀರು ಪಡೆಯುತ್ತಿದ್ದಾರೆ. 50 ಎಕರೆಗೆ ನೀರಾವರಿಯಾಗುತ್ತಿದೆ.



ಇದು ಜಲಮರುಮಾರ್ಣಿದ ಪವಾಡ ಎಂದು ಮಾಡುತ್ತಿರುತ್ತಿದ್ದರು. ಇಂತಹ ಪ್ರಯೋಗಗಳನ್ನು ಪ್ರತಿಯೊಬ್ಬ ರೈತ ಅಳವಡಿಸಿಕೊಂಡಾಗ ಜಗತ್ತಿನಲ್ಲಿ ಬರವೆಂಬುದೇ ಇಲ್ಲ. ಇದಲ್ಲದೆ 300 ಮೀಟರ್ ದೂರವಿರುವ ರೈತ ಹೇಳುತ್ತಾನೆ ‘ಅಯ್ಯಪ್ಪ ಮಸಗಿ ಹೋಟಕ್ಕೆ ಮಳೆ ಬೀಳುತ್ತೇ ನಮ್ಮ ಹೊಲಕ್ಕಿಲ್ಲ. ಇಲ್ಲಿ ಆಗಿರುವುದಿಷ್ಟೆ ಬರುವ ಮಳೆಯನ್ನು ಅತಿ ಜಾಗೃತಿಯಿಂದ ಶೇಖರಿಸಿ, ಹೋಟಿಸಿ ಮುಂದಾಲೋಚನೆಯಿಂದ ಸಂಗೃಹಿಸಿದ ನಮ್ಮ ಜಮೀನಿನ ನೆಲದ ಮೇಲಿನ ನೀರು, ನೆಲದೊಳಗಿನ ನೀರು, ಆಳವಾದ ಮಣಿನ ನೀರು ಮತ್ತು ಅಂತರ್ಜಲದ ನೀರನ್ನು (ನಾಲ್ಕು ಪ್ರಕಾರದ ನೀರು) ಮಳೆಗಳಲ್ಲಿ ಉಕ್ಕಿಸಿ ಪ್ರವಾಹಗಳನ್ನು ದೊಡ್ಡ ಹಾಗೂ ಚಿಕ್ಕ ಕೆರೆಗಳಲ್ಲಿ, ನಾಲಾಗಳಲ್ಲಿ, ಭೂಮಿಯಲ್ಲಿ ಸಂಗೃಹಿಸಿದ ಪರಿಣಾಮವೇ ನಮಗೂ ಇತರಿಗೂ ಪ್ರಯೋಜನವಾಗಿದೆ.

**ಇಂತಹ ಸಮುದಾಯದ ದೃಷ್ಟಿಕೋನದ ಜಲಮರುಮಾರ್ಣಿದ ಕ್ರಮದಿಂದಾಗಿ ಇಲ್ಲಿ ನೀರಿನ ಕೊರತೆಯೆಂಬ ಮಾತೇ ಇಲ್ಲ. ಅಂತರ್ಜಲ ಸಂರಕ್ಷಣೆಯಿಂಥ ದೀರ್ಘಾವಧಿ ಜಿಂತನೆಯೂ ಇದರಲ್ಲಿದೆ.**



‘ಎಲ್ಲರಿಗಾಗಿ ಎಲ್ಲರೂ’ ಎಂಬ ಸಹಕಾರ ತತ್ವದಿಂದ ಸಮುದಾಯ ಪಾಲ್ಯಾಂಡಾಗ ಜಾಗತಿಕ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು. ನಮ್ಮ ಮಾರ್ಣಿಕರ ಜೀವನ ಪದ್ಧತಿಯೇ ಹೀಗಿತ್ತು ಅದು ಭಾರತಿಯರ ವೈಶಿಷ್ಟ್ಯ ಕೂಡಿತ್ತು.

## ಕೊಳವೆ ಬಾವಿ ಜಲಮರುಮಾರ್ಣಿದ ಎಂದರೆ ಏನು?

ಯಾಕೆ ಮಾಡಬೇಕು? ಯಾವ ಕೊಳವೆ ಬಾವಿಗ ಮಾಡಬೇಕು? ಹೇಗ ಮಾಡಬೇಕು? ಎಷ್ಟು ವಿಧಾನಗಳಿವೆ?

ಮಾರ್ಣಿಕರು ಬೀಳುವ ಮಳೆನೀರನ್ನು ಸದುಪಯೋಗ ಮಾಡಿಕೊಳ್ಳತ್ತಿದ್ದರು, ಅಂದಿನ ನೀರಾವರಿ ಕ್ಕೆ ಏನಿದ್ದರೂ ಜಲಮೂಲಗಳಿದ್ದಲ್ಲಿ, ಕೆಲ್ಲಾಣಿಗಳು, ಬಾವಿಗಳು, ಕರೆ, ಹಳ್ಳ-ಕೊಳ್ಳಗಳ ನೀರನ್ನು ಬಳಸಿ ಕ್ಕೆ ಮಾಡುತ್ತಿದ್ದರು. ಜಲ ಮೂಲಗಳಲ್ಲಿಯ ನೀರಿನ ಲಭ್ಯತೆಯ ಮೇಲೆ ಬೆಳೆಯುವ ಬೆಳೆಯನ್ನು ತೀವ್ರಾನಿಸುತ್ತಿದ್ದರು.

ಯಾವುದೆ ಬಳಸಿದ ನೀರು, ಜಮೀನಿನಲ್ಲಿ ಬಿದ್ದ ಮಳೆನೀರನ್ನು ಹೊರಗೆ ಕಳುಹಿಸದೆ ಶೇ 30% ರಪ್ಪು ನೀರನ್ನು ಮೇಲೆ, ಮಣ್ಣ, ನೆಲದ ಮಣ್ಣ, ಆಳವಾದ ಮಣ್ಣ ಮತ್ತು ಅಂತರ್ಜಲ ಮರುಪೂರಣವಾಗುವಂತಹ ಪದ್ಧತಿಯನ್ನು ಸಮುದಾಯ ಪಾಲನೆ ಮಾಡುತ್ತಿಲ್ಲದೆ ನಿತ್ಯಜೀವನದಲ್ಲಿ ಅಳವಡಿಸಿಕೊಂಡಿದ್ದರು. ಪ್ರಕೃತಿಯ ಒಡನಾಟದೊಂದಿಗೆ ಕೆಲಸ ಮಾಡುತ್ತಿದ್ದರು. ಇದರಿಂದ ಪರಿಸರಕ್ಕೂ ಜನಸಮುದಾಯಕ್ಕೂ ನಿಸರ್ಗಕ್ಕೂ ಯಾವುದೆ ಧಕ್ಕೆ ಇರಲಿಲ್ಲ. ಅದಕ್ಕೆ ಹೇಳುವುದು “ಪ್ರಕೃತಿ”:

1900 ರ ಶತಮಾನದಲ್ಲಿ ಬಾವಿ ತೆಗೆಯುವ ಪದ್ಧತಿ ಬಂತು, ಅಂದರೆ ಗಂಡ-ಹೆಂಡತಿ ಸೇರಿ ಒಂದು ಬಾವಿ ತೆಗೆಯಬಹುದಿತ್ತು, ಇದರಿಂದಲೂ ಯಾರಿಗೂ ತೊಂದರೆ ಇರಲಿಲ್ಲ, ನೀರನ್ನು ಸೇರಿಕೊಂಡು ಹೆಂಗಸರೆ ಹೊತ್ತೊಯ್ದಿತ್ತಿದ್ದರು, ಅವಶೇಕತೆಗೆ ಅನುಗುಣವಾಗಿ, ಕೈಷಿಯಲ್ಲಿ ಕೆಪ್ಪಲಿ, ಕೈಕಪ್ಪಲಿ, ಏತ, ಟಬ್ಬೆನ್ ಪದ್ಧತಿ ಬಳಸಿ ಕ್ಕೆ ಮಾಡುತ್ತಿದ್ದರು. ಬಾವಿಗಳು ಬಲೆ ಹೋದರೆ ಕೈ ನಿಲ್ಲಿಸಿ ಮಳೆ ಬರುವವರಿಗೆ ಕಾಯುತ್ತಿದ್ದರು ಮತ್ತು ಇದನ್ನು “ಸಂಸ್ಕೃತಿ” ಎನ್ನಬಹುದು, ಯಾಕೆಂದರೆ ಇಲ್ಲಿ ಬಳಸುತ್ತಿದ್ದುದು, ನೆಲದಮಣ್ಣ ನೀರನ್ನು ಮಾತ್ರ.

ನಂತರ ಬಂದದ್ದು ರೊಟ್ಟಿ ಹಿಟ್ಟು ಬೋರು, ಆಳವಾದ ಮಣಿನ ನೀರನ್ನು ಎತ್ತಲು ಬಾವಿಯಲ್ಲಿಂದ ಕೊಳವೆ ಬಾವಿ

ಅಜ್ಞನ ಬಾವಿ	ಅಪ್ಪನ ಬಾವಿ	ಮೌಮ್ಮಣಿನ ಬಾವಿ
ಪ್ರಕೃತಿ	ಸಂಸ್ಕೃತಿ	ವಿಕೃತಿ
ಹಳ್ಳಿ	ಹಳ್ಳಿನಿಂದ	ಹಳ್ಳಿನ
ತಿನ್ನಿಷ್ಟು	ರಸ ಮಾಡುವುದು	ರಸದಿಂದ ಸುರಾ

ಕೊರೆದು, ಡಿಸೆಲ್ ಎಂಜಿನಿಂದ ಎತ್ತಿ ಅದನ್ನೂ ಖಾಲಿ ಮಾಡಿದೆವು. ವಿಜ್ಞಾನ ಮುಂದುವರೆದಂತೆ, ಆಳವಾಗಿ ಕೊರೆಯುವ ರಿಗ್ ಬೋರ್, ಮತ್ತಿನಾಗಳು ಬಂದವು. ಜಮೀನುಗಳು ಭಾಗಗಳಾಗಿ, ಹೆಚ್ಚಿನ ಜನ ಕೊಳವೆಬಾವಿಗಳ ಮೋರೆ ಹೋದರು. ಅಂತರ್ಜಲ ಬಗೆಯಲು ಇದ್ದ ಕಾನೂನು ಕಟ್ಟಿಗಳನ್ನು ಗಾಳಿಗೆ ತೂರಿ, ಯಾವುದೆ ನಿಯಮ ಪಾಲಿಸದೆ, ಕೊಳವೆ ಬಾವಿ ಕೊರೆಯುತ್ತ ಹೋದ ನಾವು 50 ಲಕ್ಷ ವರ್ಷಗಳಿಂದ, ಹಳ್ಳ-ಕೊಳ್ಳಗಳ, ಮರಳನ ಮುಖಾಂತರ ಇಂಗಿದ, ಗಿಡಗಳ ಬೇರುಗಳ ಮುಖಾಂತರ ಇಂಗಿದ, ಕರೆಗಳಿಂದ ಇಂಗಿದ, ದಿಬ್ಬ-ತಗ್ಗಿಗಳಿಂದ ಇಂಗಿದ ನೀರಿನಿಂದ, ಅಕ್ಕಯ ಪಾತ್ರೆಯಂತಿದ್ದ ಅಂತರ್ಜಲವನ್ನು ಗುಡಿಸಿ ಗುಂಡಿ ಮಾಡಿ, 2000 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗದೆ ಹೋದದ್ದು “ಜನರ ದುರಾಶೆ” ನೆಲದಾಳಕ್ಕೆ ಮಳೆ ಹನಿಸದೆ ಮೋಗಿಯುತ್ತೆ ಹೋದ ಪರಿಣಾಮ. ಹಣ ಕೊಟ್ಟರೂ ನೀರು ಸಿಗದಂತಹ ಪರಿಸ್ಥಿತಿಯನ್ನು ಮಾಡುವುದು ಹಾಕಿಕೊಂಡವರು ನಾವು. ಆರಂಭದ ದಿನಗಳಲ್ಲಿ ಕೇವಲ ನೂರಿಂದ ನೂರ್ತೆ ಪತ್ತು ಅಡಿಗಳ ಆಳದಲ್ಲಿ ಜಲ ಸಿಗುತ್ತಿತ್ತು. ಅದೆ ಜಾಗದಲ್ಲಿ ಸಾವಿರಾರು ಅಡಿಗಳಪ್ಪು ಕೊಳವೆ ಬಾವಿ ಕೊರೆದರೂ ನೀರು ಸಿಕ್ಕುತ್ತಿಲ್ಲ. ಇದನ್ನು “ವಿಕೃತಿ” ಎನ್ನಬಹುದು.

ನೀರಿನ ಕೊರತೆಗೆ ಜಲಸಾಕ್ಷರತೆಯ ಕೊರತೆ, ಮಳೆನೀರು ನಮ್ಮದು ಎನ್ನದೆ ಹೋದದ್ದು, ನಾವಿದ್ದಲ್ಲಿಗೆ ನೀರು ಬಂದದ್ದು, ನೀರಿನ ಸರಬರಾಜು ಜನ ಸಮುದಾಯದಿಂದ ಸರ್ಕಾರದ ಕೈಸೇರಿದ್ದು. ನೀರಿನ ವ್ಯಾಪಾರಿಗಳಿಂದ ಭಾವನೆ, ನೀರಿನ ದುರುಪಯೋಗ, ಮನರ್ಹಿ ಬಂದದ್ದು ಕೆರೆಗಳನ್ನು ಮುಚ್ಚಿಹಾಕಿದ್ದು, ಮರಳು ಸಾಗಾಣಿಕೆ ಬಾವಿ - ಕೆಲ್ಲಾಣಿಗಳನ್ನು ಮುಚ್ಚಿಹಾಕಿದ್ದು, ನೀರಿನ ಸಂಸ್ಕೃತಿಯನ್ನು ಹಾಳು ಮಾಡಿದ್ದು ಭೂಮಿಯಿಂದ ಕಾಲ್ಕಿಳುವ ಕ್ಷೇತ್ರದಲ್ಲಿ ಮಾತನಾಡಿಸದೆ ಹೋದದ್ದು,

ರಾಸಾಯನಿಕ ಕ್ಷಮಿ, ಕಾಡು ನಾಶವಾಗಿ, ಸಾಕಾಲಿಕ ಮಳೆ ಅಪರೂಪವಾಗಿ ಅಕಾಲಿಕ ಮಳೆ ಸಾಮಾನ್ಯವಾಯಿತು. ಜನಸಂಖ್ಯೆಯ ಹೆಚ್ಚೆ, ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕಾಗಿ ಬಹಳಷ್ಟು ಅಂತರ್ಜಾಲ ಮೂಲವಾದದ್ದು. ಅಂತರ್ಜಾಲ ನಿರ್ವಹಣೆಗಾಗಿ ಯಾವುದೆ ವಿಧಿ - ವಿಧಾನಗಳನ್ನು ಸಮರ್ಪಕವಾಗಿ ತಿಳಿಯಪಡಿಸಿಕೊಳ್ಳಿದೆ ಇರುವುದು ಸರ್ಕಾರದಿಂದ ಅಂತರ್ಜಾಲದ ಅಭಿವೃದ್ಧಿಯ ಯೋಜನೆಗಳು ಅನುಷ್ಠಾನಗೊಳಿಸಿರುವುದು, ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ ಪೂರಕ ತಂತ್ರಜ್ಞಾನದ ಹೊರತೆ, ಇಲಾಖೆಗಳ ಸಮನ್ವಯದ ಹೊರತೆ, ಮೂರ್ವಕಾಲದ ನೀರಿನ ಸಂರಕ್ಷಣಾ ವ್ಯವಸ್ಥೆಯನ್ನು ಮುಂದುವರೆಸದೆ ಹೋದದ್ದು. ಹೊರಬರುವ ತಾಜ್ಞವಾದ ನೀರನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಿ ಮನ: ಬಳಸದೆ, ಹೋದದ್ದು, ಇನ್ನೂ ಹಲವಾರು ಕಾರಣಗಳು.

ನೀರಿನ ಸಂರಕ್ಷಣೆಯು, ಸರಬರಾಜಿನ ವ್ಯವಸ್ಥೆ ಎಷ್ಟು ಕೆಷ್ಟಿದೆಯಂದರೆ ನೀರು ಎಲ್ಲಿ ಸಿಗುತ್ತದೆ? ನೀರಿನ ಹೊರತೆಯಲ್ಲಿದೆ. ಎಲ್ಲಿಗೆ ಮೂರ್ಯಕೆಯಾಗಬೇಕು? ಯಾರು ಮೂರ್ಯಸಬೇಕು ಎಂಬ ವಿಚಾರದಲ್ಲಿ ಇಂದಿಗೂ ಜನರಿಂದಾಗಲಿ, ಸರ್ಕಾರದಿಂದಾಗಲಿ ಸಮಗ್ರ ಸಮೀಕ್ಷೆ ನಡೆದೇ ಇಲ್ಲ ಎನ್ನಬಹುದು. ನೀರಿನ ನಿವಿರ ಲೆಕ್ಕಾರ ಇಡುವಲ್ಲಿ ನಾವು ಎಡವಿದ್ದೇವೆ. ಶ್ರೀ ಧನದಂತಿದ್ದ ಭೂ ಗಭದೊಳಗಿನ ನೀರೆತ್ತಿ ಬಳಸುವುದರ ಹೊರತಾಗಿ ಪರ್ಯಾಯ ಜಲಮೂಲಗಳ ಸಂರಕ್ಷಣೆ, ಸಂವರ್ಧನೆಯನ್ನು ಮಾಡದೆ ಬಿದ್ದ ಮಳೆನೀರನ್ನು ಮಾತನಾಡಿಸದೆ ಖಾಲಿ-ಖಾಲಿ ನಕಾರಾತ್ಮಕದ ಮಾತುಗಳನ್ನಾಡುವುದನ್ನು ಬಿಟ್ಟು “ನೀರು” ನೀ ಇರು ನಮ್ಮಲ್ಲಿಯೇ ಇರಲು ವಾಸ್ತವ್ಯ ಹೂಡಿಸಲು ನಾವು ಕಂಕಣ ಬಧಾಗಿದ್ದೇವೆ ಎನ್ನಬೇಕಾಗಿದೆ. ವಾಸ್ತವ್ಯದ ವ್ಯವಸ್ಥೆಗೆ ಈ ಜಲ ಮರುಮೂರಣದ ವಿಧಾನ ಮೂಲಕ ಇಳಿಗೂ ಮಳೆಗೂ ಮದುವೆ ಮಾಡುವುದು ಅವಶ್ಯಕ.

### **ತ್ವರಿತ ಮತ್ತು ಅಪ್ರತ್ಯಕ್ಷ ಜಲಮುರುಪೂರಣದ ವಿಧಾನಗಳು**

ಆಯಾ ಜಾಗದಲ್ಲಿ ಬೀಳುವ ಮಳೆಯ ಪ್ರಮಾಣ, ಜಲಾನಯನ ಪ್ರದೇಶ, ಮಣಿನ ಮತ್ತು ಶಿಲಾ ವಿನ್ಯಾಸ, ನೀರಿನ ಬೇಡಿಕೆ ವಿಚರ ಮಾಡುವ ಸಾಮರ್ಥ್ಯ, ಯಾವ



ಉದ್ದೇಶಕ್ಕಾಗಿ ನೀರು, ಇಂಗುವ ಪ್ರಮಾಣ, ಅಂತರ್ಜಾಲ ಮಟ್ಟಿ, ವಾಷಿಕ ಮಳೆ ಪ್ರಮಾಣ, ಮಳೆ ಬೀಳುವ ಸಮಯ ನೀರು ಹರಿದು ಹೋಗುವ ಪ್ರಮಾಣದ ಮೇಲೆ ವಿಧಾನಗಳನ್ನು ನಿರ್ದಿಷ್ಟಿಸಲಾಗುತ್ತದೆ.

30 ವರ್ಷದ ಜಲಮುರುಪೂರಣದ ಅನುಭವದ ಪ್ರಕಾರ ಎರಡೂ ಪದ್ಧತಿಗಳನ್ನು ಅನುಸರಿಸಿದಾಗ ಅಂತರ್ಜಾಲ ಮಟ್ಟವನ್ನು ಕಾಪಾಡಿಕೊಳ್ಳಬಹುದು.

ಈ ಹಿಂದೆ ತಿಳಿಸಿದಂತೆ ನಾಲ್ಕು ನೀರುಗಳು ಒಂದಕ್ಕೂಂದು ಮೂರಕವಾಗಿ ಕೆಲಸ ಮಾಡುವುದರಿಂದ ಜಲಮುರುಪೂರಣ ವ್ಯವಸ್ಥೆ ಮಾಡುವಾಗ ನಾಲ್ಕು ನೀರನ್ನು ಪ್ರತ್ಯೇಕ ಮತ್ತು ಅಪ್ರತ್ಯೇಕ ಪದ್ಧತಿಗಳನ್ನು ನೀರಿನ ಮರುಮೂರಣಕ್ಕಾಗಿ, ನಾವು ಅನುಶೋಧಿಸಿದ, 100 ಹೊಕ್ಕು ಹೆಚ್ಚಿನ ವಿನ್ಯಾಸಗಳನ್ನು ಬಳಸಿಕೊಂಡು ಪರ್ಯಾಟಿಕ್ ಪ್ರೋಫೆಸನ್ - ಕಾಂಬನೇಷನ್ ಪದ್ಧತಿ ಬಳಸಿ ವಿನ್ಯಾಸಗೊಳಿಸಲಾಗುತ್ತದೆ. ನಾಲ್ಕು ನೀರನ್ನು ಮರುಮೂರಣ ಮಾಡಿದಾಗ ಮಾತ್ರ ಪರಿಮಾರ್ಜಣವಾದ ಪರಿಹಾರ ಸಿಗುತ್ತದೆ. ಇದಕ್ಕಾಗಿ ನಮ್ಮ ಬಜೆಟ್ ಇಷ್ಟೇ ಮಳೆಗೆ, ಇಷ್ಟೇ ದಿನಗಳಲ್ಲಿ ನೀರಿನ ಸಮಸ್ಯೆಯನ್ನು ತೀರಿಸುತ್ತೇವೆಂದು ಖಿಡಾ ಖಿಂಡಿತವಾಗಿ ಹೇಳುತ್ತೇವೆ. ಆದರೆ ಇಲ್ಲಿ ಫಲಾನುಭವಿಯೇ ಬಂಡವಾಳದ ಹೂಡಿಕೆದಾರನಾಗಿದ್ದರಿಂದ ಅವರು ವಿಚರ ಮಾಡುವ ಸಾಮರ್ಥ್ಯದ ಮೇಲೆ ಹಂತ ಹಂತವಾಗಿ ಯೋಜನೆಯನ್ನು ಸಲ್ಲಿಸಿ ಒಪ್ಪಿಗೆಯಾಗಿ, ಒಡಂಬಿಡಿಕೆಯಾದ ನಂತರ ಮರುಮೂರಣದ ಕಾರ್ಯ ಪ್ರಾರಂಭವಾಗುತ್ತದೆ. ಮಳೆ ಬಂದ ಬರುತ್ತದೆ, ಅಕಾಲಿಕವಾಗಿ ಬರುತ್ತದೆ. ಅಕಾಲಿಕವಾಗಿ ಬೀಳುವ ಮಳೆನೀರು ಹಿಡಿಯಲು ಬೋಗೆ ತಯಾರಿರಬೇಕು. ಇಲ್ಲಿ ಭೂಮಿನೆ ಒಂದು ದೊಡ್ಡ ಟ್ಯಾಂಕ - ಬೋಗೆ. ಪಟ್ಟಣದ ಕುಡಿಯುವ ನೀರಿನ ಹೊಳವೆ ಬಾವಿ

ಜಲಮುರುಪೂರಣ ಮಾಡುವುದಾದರೆ, ಹೊಳವೆ ಬಾವಿಯಿರುವ ಪ್ರದೇಶ ಅದರ ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಜಲಾನಯನ ಪ್ರದೇಶ. ಹೊಳವೆ ಬಾವಿಯ ಸುತ್ತ-ಮುತ್ತ, ತಿಪ್ಪೆಗಳು, ಹೊಳಜಿ ನೀರಿನ ಗುಂಡಿ, ಬಯಲು ಶೌಚಾಲಯ, ಕಸಾಯಿ ಖಾನೆ, ಮಾಂಸ ಮಾರಾಟದ ಅಂಗಡಿಗಳಿದ್ದರೆ, ಕಾರ್ಬಾನೆಗಳ ತ್ಯಾಜ್ಯ ನೀರು ಬರುವಂತಿದ್ದರೆ, ಹೊಳಜಿ ನೀರು ಬರುತ್ತಿದ್ದರೆ, ಹೊಳವೆ ಬಾವಿಯಿಂದ ಮರಳು ಮಿಶ್ರಿತ ನೀರು ಬರುತ್ತಿದ್ದರೆ ಅಂತಹ ಹೊಳವೆ ಬಾವಿಗಳಿಗೆ ನೇರವಾದ ಜಲಮುರುಮೂರಣದ ವ್ಯವಸ್ಥೆ ಮಾಡಬಾರದು. ಇಂತಹ ಹೊಳವೆ ಬಾವಿಗಳಿಗೆ ಅಪ್ರತ್ಯಕ್ಷವಾದ ಜಲಮುರುಮೂರಣದ ವ್ಯವಸ್ಥೆಗಳನ್ನು ಹೊಳವೆ ಬಾವಿಯ ಸುತ್ತಲೂ 250 ಮೀಟರ್ ರೇಡಿಯಸ್‌ನಲ್ಲಿ ಒಳಬರುವ ಪ್ರದೇಶದಲ್ಲಿ ನೀರಾವರಿ ರಹಿತ ಬೇಸಾಯಿದ ಪದ್ಧತಿಗಳಾದ, ಇಂಗು ಗುಂಡಿ, ಇಂಗು ಗಾಲುವೆ, ಪಟ್ಟಾಬಂಡಿಂಗ್, ಕಂಪಾಟಿಕ್‌ಮೆಂಟ್ ಬಂಡಿಗ್, ನಾಲಾಬಂಡ, ಕೃಷಿ ಹೊಂಡ, ಜಿಕ್ಕೆ ಜಿಕ್ಕೆ ಕೆರೆಗಳ ನಿರ್ಮಾಣ 40-50 ಎಕರೆ ಪ್ರದೇಶದಲ್ಲಿ ಅಳವಡಿಸಬೇಕು. ಆ ಪ್ರದೇಶದಲ್ಲಿಯ ರೈತರ ಮನವರಿಸಬೇಕೆಂದೆ ಯೋಜನೆಯಲ್ಲಿ ಭಾಗವಹಿಸುವಂತೆ ಮಾಡಿ, ಅದರ ಪ್ರಯೋಜನೆಗಳನ್ನು ತಿಳಿಸಬೇಕು. ಪ್ರದೇಶದಲ್ಲಿ ಬಿರುವ ರೈತರ ಹೊಳವೆಬಾವಿಗೂ ಜಲಮುರುಪೂರಣದ ವ್ಯವಸೆಯಾದಾಗ ಮಾತ್ರ ಕುಡಿಯುವ ನೀರಿನ ಹೊಳವೆ ಬಾವಿಗೆ ಸಮ್ಮದ್ದ ನೀರು ಸಿಗುತ್ತದೆ. ಮರುಮೂರಣ ಒಂದಾಗಿ, ನೀರು ತೆಗೆಯುವವರ ಸಂಖ್ಯೆ ವರದಾದರೆ ಸಮಸ್ಯೆ ಪರಿಹಾರವಾಗದೆ ಮುಂದುವರಿಯುತ್ತದೆ.

ಇಲ್ಲಿ ಜನಸಮುದಾಯ ಮತ್ತು ಸರ್ಕಾರ ಇಬ್ಬರೂ ಸಮಸ್ಯೆಯ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಮಸ್ಯೆಗೆ ಪರಿಹಾರ, ಎಲ್ಲರೂ ಜವಾಬ್ದಾರಿಯೂ ಕೂಡಾ. ಇಲ್ಲಿ ಒಬ್ಬ ಮೇಲೆ ಇನ್ನೊಬ್ಬರ ಅವಲಂಬನೆ ಇರುತ್ತದೆ. ನಮ್ಮ ಹೊಳವೆ ಬಾವಿಗೆ ನಮ್ಮದೆ ಜಮೀನಿನ ನೀರು ಬಂದಿಲ್ಲ. ಸುತ್ತಮುತ್ತಲಿನ ಅಂದರೆ ನನ್ನ ಅನುಭವದ ಪ್ರಕಾರ ಅರ್ಥ ಕೀ. ಮೀಟರಿನಿಂದ, 3 ಕೀ. ಮೀಟರ್ ವ್ಯಾಪ್ತಿಯ ಪ್ರದೇಶದ ನೀರನ್ನು ಯಾರಿಗೂ ಗೊತ್ತಾಗದಂತೆ ಕದ್ದು ಹೊಂಡಿರುತ್ತೇವೆ. ಮರುಮೂರಣ ಮಾಡಿದಾಗ ಸುಸ್ತಿ ಬಿಡ್ಡಿ ಸಮೇತ ಮರುಪಾವತಿಸುತ್ತಿದ್ದೇವೆ ಎಂದು ತಿಳಿಯಬೇಕು.

ಕೈಂಟಿ ಭೂಮಿಯ ಜಲಮರುಪೂರಣ ನಮ್ಮ ಜವಾಬ್ದಾರಿಯಲ್ಲ ಎನ್ನುವುದು ಸರಿಯಲ್ಲ. ಇಲಾಂಗೆ ಸಮನ್ವಯದೊಂದಿಗೆ ಈ ಕಾರ್ಯ ನಡೆಯುವಂತಾದಾಗ ಸಮಸ್ಯೆಗೆ ಪರಿಹಾರ ಸಿಕ್ಕುತ್ತದೆ. ಸರ್ಕಾರಿಕ ಮಳೆ ಬರುವಂತಾಗಲು ಅರಣ್ಯ ಆಧಾರಿತ ಕೈಂಟಿ, ಬಳಸಿದ ನೀರನ್ನು ಮಣಿಗೆ ಬಿತ್ತಲು ಕೆರೆಗೆ ನಿರ್ಮಾಣಗಳ ಶಾಶ್ವತ ಪರಿಹಾರ. ಇಲ್ಲದೆ ಹೋದಲ್ಲಿ ಸಮಸ್ಯೆ ಮತ್ತಿಷ್ಟು ಗಂಭೀರವಾಗುತ್ತಾ ಹೋಗುತ್ತದೆ. ಚಿಕ್ಕ ಚಿಕ್ಕ ಕೆರೆಗಳು, ಕುಂಟಿಗಳು, ಬಾವಿಗಳು, ಕೊಳವೆ ಬಾವಿ -ಬಾವಿಗಳಿಗೆ ಹೃದಯವಿದ್ದಂತೆ.

ಹುಡಿಯುವ ನೀರಿನ, ಕೈಂಟಿ ಭೂಮಿಯ ಕೊಳವೆ ಬಾವಿಗಳು ಹಳ್ಳಿದ ಸುತ್ತ ಮುತ್ತೆವಿದ್ದರೆ ಚೆಕ್ಕಾ ಡ್ಯಾಂಗೆ ಪರ್ಯಾಯ ವ್ಯವಸ್ಥೆಯಾದ ಹಳ್ಳಿದ ಜಲಮರುಪೂರಣದ ವ್ಯವಸ್ಥೆಯಾಗಬೇಕು. ದೊಡ್ಡ-ದೊಡ್ಡ ನಾಲಾಗಳಿದ್ದರೆ? ನಾಲಾ ಬದು ನಿರ್ಮಾಣ ಮಾಡಿ ನಾಲಾದಲ್ಲಿ ಪ್ರತಿ ನೂರು ಏಟರ್‌ಗೆ ಒಂದರಂತೆ ನಾಲಾ ಬದು ನಿರ್ಮಾಣ ಮಾಡಿ. ಪಳ್ಳಿಸ್ಕೌ ಸರ್ಬ ಸರ್ವೇಸ್ ವಿಧಾನ ಅಳವಡಿಸಿ ನೀರು ಬಸಿಯದಂತೆ ಮಾಡಿ ಓಡುವ ನೀರನ್ನು ನಡೆಯುವಂತೆ, ನಿಲ್ಲುವಂತೆ, ನಿಂತು ಇಂಗುವಂತೆ ಮಾಡಿದಾಗ ಸುತ್ತ-ಮುತ್ತಲಿನ ಎಲ್ಲಾ ಕೊಳವೆ ಬಾವಿಗಳಿಗೆ ಜಲ ಮರುಪೂರಣವಾಗುತ್ತದೆ. ಇನ್ನೂ ಹೆಚ್ಚನ ನೀರು ಇಂಗಲು ಪಕ್ಕುಲೇಶನ್ ಟ್ರೌಂಕುಗಳನ್ನು ನಿರ್ಮಾಣ ಮಾಡಿ ಮರಳು, ಅಥವಾ ಸ್ಥಳಿಯವಾಗಿ ಸಿಗುವ ಸೋಸುವ ವಸ್ತುಗಳನ್ನು ಹಾಕಿ ಮುಚ್ಚಬೇಕು. ಹಳ್ಳಿಗಳ ಮತ್ತು ಪಟ್ಟಣಗಳಲ್ಲಿ ಬಳಸಿದ ನೀರನ್ನು ಮಣಿಗೆ ಬಿತ್ತುವ ವ್ಯವಸ್ಥೆಯಾಗಬೇಕು ಜರಂಡಿಯಲ್ಲಿ ಅಥವಾ ಜರಂಡಿ ಗುಂಟ ಇಂಗು ಗುಂಡಿಗಳನ್ನು ನಿರ್ಮಿಸಿ, ಜರಂಡಿಯಲ್ಲಿ ಅಡ್ಡ ಗೋಡೆ ಕಟ್ಟಿ, ಒಂದು ಇಂಗು ಬಾವಿ ತುಂಬಿದ ನಂತರ ಮುಂದಿನ ಇಂಗು ಬಾವಿಗೆ ಹೋಗುವಂತೆ ಮಾಡಬೇಕು.

ಮನೆಗೊಂದು ಇಂಗು ಬಾವಿ ಕಡ್ಡಾಯವಾಗಬೇಕು ಬಳಸಿದ ನೀರನ್ನು ಮಣಿಗೆ ಹಾಕುವ ಮೇಲ್ಲಾವಣ ಮಳೆ ನೀರು ಸಂಗ್ರಹ ಕಡ್ಡಾಯವಾಗಬೇಕು. ನೀರಿನ ಉಳಿತಾಯ ಕಡ್ಡಾಯವಾಗಬೇಕು. ನೀರಿನ ಸರಬರಾಜಿನ ಮೇಲೆ ಕಡಿವಾಣ ಹಾಕಬೇಕು ಹೊರ ಹೋಗುವ ನೀರಿನ ಮೇಲೆ ಕರ ಹೇರಬೇಕು. ಭೂಮಿಯ ಹೋದನೆಗೆ

ಎಲ್ಲರೂ ಸ್ಪಂದಿಸಿದಾಗ ಮಾತ್ರ ಅಂತರ್ಜಾಲದ ಅಭಿವೃದ್ಧಿ ಸಾಧ್ಯ. ದಿನ ನಿತ್ಯ ಬಳಸುವ ವಸ್ತುಗಳು ಮೇಲೆ ಉಳಿಕೆ, ಬಳಸುವ ಜಿತ್ತು ಅಥವಾ ವ್ಯಾಪ್ತಿಗಳನ್ನು ಬರೆಯಬೇಕು. ಕರೆ ಅಜ್ಞ ಕಟ್ಟಿ, ಹಳ್ಳಿದ ಅಜ್ಞ ಕಟ್ಟಿ, ಕಾಲುವೆಯ ಅಜ್ಞ ಕಟ್ಟಿ ಪದೇಶದ ಸುತ್ತ ಮೂತ್ತಲೂ ನೆಲದ ಮಣಿನಲ್ಲಿ ನೀರು ಜಾಸ್ತಿ ಇರುತ್ತದೆ, ಈ ನೀರನ್ನು ಬಾವಿಯ ಮುಖಾಂತರ ಹೊರ ತೆಗೆದರೆ ಮಾತ್ರ ಹೆಚ್ಚು ಹೆಚ್ಚು ಸಂಗ್ರಹಿಸಬಹುದು. ಇದಕ್ಕಾಗಿ ಸೀಪೇಜ್ ವಾಟರ್ ಹಾರ್ಫಸ್ಟಿಂಗ್ ಪದ್ಧತಿ ಹಾಲಿ ಬಾಲಿಯಿರುವ ಕೊಳವೆ ಬಾವಿಗೆ ಮರುಪೂರಣ ಮಾಡಬಹುದು. ಇಂತಹ ಪ್ರದೇಶದಲ್ಲಿ ಅಂತರ್ಜಾಲದಲ್ಲಿ ನೀರಿರುವುದಿಲ್ಲ. ಸಾರ್ವಜನಿಕ ಪಾರ್ಕಗಳಲ್ಲಿ, ಮೃದಾನಗಳಲ್ಲಿ ಬಾಲಿಯಿರುವ ಜಾಗೆಗಳಲ್ಲಿ ಮಳೆ ಯಾವಾಗ ಎಷ್ಟು, ಎಲ್ಲಿ ಬೀಳುತೆ ಅಲ್ಲಿ ಇಂಗುವ ವ್ಯವಸ್ಥೆಯಾಗಬೇಕು. ಕೆರೆಗಳು, ಬಾವಿಗಳು, ಹಳ್ಳಿಗಳು, ನದಿಗಳು, ಕಲ್ಲಾರ್ಥಿಗಳು ಕೊಳವೆಬಾವಿಗಳು, ಕುಂಟೆ, ಮಡಕ, ಚಿಕ್ಕ-ಚಿಕ್ಕ ಗುಂಡಿಗಳನ್ನು ಭಾತಾಯಿಯ “ಬಾಯಿ” ಎಂದು ಪರಿಗಳಿಸಿದಾಗ ಅಂತರ್ಜಾಲದ ಅಭಿವೃದ್ಧಿಯಾದೀತು.

ಚಿಕ್ಕ-ಚಿಕ್ಕ ಗುಂಡಿಗಳ ನಿರ್ಮಾಣ ಮಾಡಿ ಭಾಷ್ಟೀಕರಣಕ್ಕೆ ಕಡಿವಾಣ ಹಾಕಿದರೆ ಅಂತರ್ಜಾಲದ ಅಭಿವೃದ್ಧಿ ಸಾಧ್ಯ. ದೊಡ್ಡ ಪ್ರಮಾಣದಲ್ಲಿ ಕಬ್ಬಿಣ ಅದಿರು ತೆಗೆಯುವ ಕಂಪನಿಗಳ ಅದಿರು ತೋಳೆದು ಹೊರ ಬರುವ ತಾಷ್ಟ್ ನೀರನ್ನು ತ್ವಿ ತ್ವಿಲ್ರೋ ಮಾಡಿ, ಸಾಲು ಇಂಗು ಬಾವಿ ನಿರ್ಮಿಸಿ ಹರಿಸಿದರೆ ಸಾಕು ಅಂತರ್ಜಾಲ ಅಭಿವೃದ್ಧಿಗೆ ಆಹ್ವಾನವಾಗುವುದು.

ಕೈಂಟಿಯಲ್ಲಿ ಮತ್ತು ಕಾರ್ಬಾನೆಗಳಲ್ಲಿ ನೀರಿನ ಉಳಿತಾಯ ಕಡ್ಡಾಯವಾಗಬೇಕು. ಕಂಪಾಟ್ ಮೆಂಟ್ ಬಂಡಿಂಗ್ ಇಂಗು ಟ್ರಿಂಚ್, ಹನಿ ನೀರಾವರಿ, ತುಂತರು ಹನಿ ನೀರಾವರಿ ಪ್ಲಾಸ್ಕೋ ಮಲ್ಲಿಂಗ್. ಸರ್ಬ ಸರ್ವೇಸ್ ಸ್ಟ್ರಿಪ್ ಪದ್ಧತಿ ಬಳಸಿದಲ್ಲಿ 1000 ಲೀಟರ್ ನೀರಿನಿಂದ, ಒಂದು ಎಕರೆ ತೋಟಗಾರಿಕೆ ಬೆಳೆಯನ್ನು ಒಂದು ಹಾರ ಕಾಪಾಡಬಹುದು. ಈ ಪದ್ಧತಿಯಲ್ಲಿ ನೀರವಾಗಿ ಗಿಡದ ಬೇರಿಗೆ ನೀರು ಸರಬರಾಜಾಗುವುದರಿಂದ ನೂರಕ್ಕೆ ನೂರರಪ್ಪು ನೀರು ಗಿಡಕ್ಕೆ ಕೊಟ್ಟಂತಾಗಿ, ನೀರಿನ ಅಪವ್ಯಯ ಇರುವುದಿಲ್ಲ. ದಿನಗಳಂತೆ ಮಣಿನ ನೀರು ಹೆಚ್ಚಿ ನೀರಿನ ಉಳಿತಾಯವಾಗುತ್ತದೆ.



ಬಾಟಲ್ ನೀರಾವರಿ ಪದ್ಧತಿಯಲ್ಲಿ, ಒಂದು ಮಾವಿನ ಕುಂಡಲಿಗೆ ಎರಡು ಲೀಟರ್ ಒಂದು ವಾರಕ್ಕೆ ಸಾಕು. ಪ್ರತಿ ದಿನ ನೀರು ಹಾಕುವ ಅಗತ್ಯವಿಲ್ಲ. ಪ್ರತಿ ಮನೆಯಲ್ಲಿ ನೀರಿನ ಉಳಿತಾಯದ ಪದ್ಧತಿಗಳಾದ ನಲ್ಲಿಗಳಿಗೆ, ಆರಿಷ್ಟ್‌ಸ್, ಚಿಕ್ಕ ಮಗ್ನಿಂಡ ಸ್ವಾನ, ಶಾಲೊ ಡೆಪ್ ಸಿಂಕ್, ಪಾಯಿಶಾನೆಗೆ ಹೋಗುವ ಮೊದಲು ಸ್ಪಲ್ಪು ನೀರು ಹಾಕುವುದು ಕೆಲವು ಉದಾಹರಣೆಗಳು ಮಾತ್ರ ಉಳಿತಾಯ ಎಂಬುವುದು ಹೃದಯದಿಂದ ಬರಬೇಕು. ನೀರಿನ ಸಂವರ್ಧನೆಯಷ್ಟೇ ಮುಖ್ಯವಾದದ್ದು, ಉಳಿಕೆ, ಬಳಕೆ, ಮನರ್ ಬಳಕೆ, ಸರಬರಾಜು, ಬಳಸಿದ ನೀರಿನ ಮನರ್ ಬಳಕೆಯೂ ಅಷ್ಟೇ ಮುಖ್ಯ. ಅದು ಮಳೆಗಾಲದಲ್ಲಷ್ಟೆ ಸಿಕ್ಕರೆ ಮಿಕ್ಕಿದ ನೀರು ದಿನದ 24 ಗಂಟೆ ಹನ್ನೆರಡು ತಿಂಗಳು ಸಿಕ್ಕುತ್ತಿದೆ.

### ಪ್ರತ್ಯೇಕ ಮರುಪೂರಣ

ಇದರ ಮೂಲ ತತ್ವ ಅಕಾಲಿಕವಾಗಿ ಬೀಳುವ ಮಳೆಯ ನೀರನ್ನು, ಮತ್ತೆ-ಮತ್ತೆ ಮಳೆ ಬಂದಾಗ ಮೋಲಾಗಿ ಹರಿದು ಹೋಗುವ ಕ್ಷೇತ್ರಿನಲ್ಲಿ ಇನ್ನೊಂದು ತೇ 10% ನೀರನ್ನು, ಆಕಾಶದಿಂದ ಬರುವ ನೀರನ್ನು ಕೊಳವೆ ಬಾವಿಗಳ ಮುಖಾಂತರ ಅಂತರ್ಜಾಲಕ್ಕೆ ಸೇರಿಸುವ ವಿಧಾನವೆ ಕೊಳವೆಬಾವಿ ಜಲ ಮರುಪೂರಣ. ಸಾಮಾನ್ಯವಾಗಿ 10 ವರ್ಷ ಕೊಳವೆ ಬಾವಿ ಚಿನ್ನಾಗಿ ನೀರನ್ನು ನೀಡಿದ್ದರೆ ಯಾವುದೆ ಅನುಮಾನವಿಲ್ಲದೆ ಮರುಪೂರಣಕ್ಕೆ ಬಳಸಬಹುದು.

- \* ಹಾಲಿ ಕೊಳವೆ ಬಾವಿಗಳಿಗೂ ಮರುಪೂರಣ ಮಾಡಬಹುದು.
- \* ಜಲಮರುಪೂರಣ ಮಾಡುವ ಕೊಳವೆ ಬಾವಿಯ ಕಮ್ಮಿಯೆಂದರೂ 500-800 ಲೀಟರ್ ಮತ್ತೊಂದು ಕೊಳವೆ ಬಾವಿಯಿಂದ ದೂರವಿರಬೇಕು.
- \* ಮರುಪೂರಣ ಮಾಡುವ ಕೊಳವೆ ಬಾವಿಯ ಹತ್ತಿರ ಹಳೆಬಾವಿ,

ಕಲ್ಯಾಣಿಗಳಿದ್ದರೆ, ಯಾವುದೇ ಸಂಗ್ರಹಣಾ ವ್ಯವಸ್ಥೆಯಿದ್ದರೆ, ಅಂತಹವುಗಳನ್ನು ಕೆಲೆಕ್ಟನ್ ಟ್ರೌಂಕ್ ತರಹ ಬಳಸಿ ಕೊಳ್ಳಬಹುದು.

- \* ದೊಡ್ಡ ದೊಡ್ಡ ಚರಂಡಿ, ಮಳೆನೀರಿನ ಸಂಗ್ರಹ ಟ್ರೌಂಕ್ ರಾಜಗಾಲುವೆಗಳಿದ್ದರೆ ಕೆಲೆಕ್ಟನ್ ಟ್ರೌಂಕಾಗಿ ಬಳಸಬಹುದು.
- \* ಟ್ರೌಂಕೆನಿಂದ ಕೆರೆಯ ಹೊರ ಚೆಲ್ಲುವ, ಬಾವಿಯಿಂದ ಹೊರಚೆಲ್ಲುವ ನೀರನ್ನು ಮರುಪೂರಣಕ್ಕೆ ಬಳಸಬಹುದು.

ಗಡ್ಡ ಗಾಡು ಪ್ರದೇಶದಲ್ಲಿ ಹರಿಯುವ ನೀರನ್ನು ಮೇಲಿನಿಂದ ಕೆಳಕ್ಕೆ ಹರಿಯುವ ಹಳ್ಳಿದ ನೀರು ಮೇಲ್ಮೈಯಿಂದ ಮಳೆನೀರು, ರಸ್ತೆ ಮೇಲೆ ಬಿದ್ದ ಮಳೆನೀರು ಟೆನ್ಸ್ ಕೋಟ್ ಬಾಸ್ಕೆಟ್ ಬಾಲ್ ಬ್ಯಾಡ್‌ಬಿಂಟನ್ ಕೋಟ್ ಒಟ್ಟಾರೆ ಮಣ್ಣ ಸೇರಲಾರದಂತಹ ನೀರನ್ನು ನೇರವಾಗಿ ಸೋಸುವ ವಿಧಾನದ ಮುಖಾಂತರ ಕೊಳವೆ ಸೇರಿಸಬಹುದು ಸೋಸಿದ ನಂತರ ಸಂಗ್ರಹವಾಗುವ ಕಸ ಕಡ್ಡಿಯನ್ನು ಹೊರತೆಗೆಯುವ ವ್ಯವಸ್ಥೆ ಬಹಳ ಮುಖ್ಯ.

### “ನಮ್ಮ ಪದ್ಧತಿ ತಳದಿಂದ ಮೇಲಕ್ಕೆ”

ಸಾಮಾನ್ಯವಾಗಿ ಮೇಲಿನಿಂದ ಕೆಳಕ್ಕೆ ಪದ್ಧತಿ ಬಳಸುವದರಿಂದ ಮೊದಲನೆ ಮಳಿಗೆ ಸೋಸುವ ವಿಧಾನ ಸ್ಥಗಿತವಾಗುತ್ತದೆ ಇಂತಹ ಸಾವಿರಾರು ಜಾಗದಲ್ಲಿ ನೋಡಿ ಕೆಲವುಗಳನ್ನು ಬದಲಾಯಿಸಿದ್ದೇವೆ ಇನ್ನು ಕೆಲವು ಕಡೆ ಸೋಸುವ ವಿಧಾನವೆ ಇರುವುದಿಲ್ಲ. ನಮ್ಮ ಪದ್ಧತಿಯಲ್ಲಿ ಪೂರಕವಾದ ಶೋಧನೆ, ಸಂಗ್ರಹಣೆ, ಸೋಸುವ ವಿಧಾನ ಕೊಳವೆ ಬಾವಿ ಸುತ್ತಿರುವ ಮರುಪೂರಣ ಗುಂಡಿ ಹೊರವಿದ್ದಾಗಿ ಪ್ರಯೋಜನಿಸಿದ ಕೊಳವೆ ಬಾವಿ ಜಲಮರುಪೂರಣ, ತೆರೆದ ಶೋಟಿ ಕೊಳವೆ ಬಾವಿ ಜಲಮರುಪೂರಣ ಶೋಟಿ ಮಾದರಿ ಘಕ್‌ಲೆಂಬನ್ ಟ್ರೌಂಕ ಮಾದರಿ ನಾಲಾ ಬದು ಮಾದರಿ, ಸೀಪೇಜ ಮಾದರಿ ಹೆಚ್ ಮಾದರಿ ಸಂಗ್ರಹಣಾ ಶೋಟಿ ಮತ್ತು ಮರುಪೂರಣ ಗುಂಡಿ ದೂರವಿದ್ದಾಗಿ ಪ್ರಯೋಜನಿಸಿದ ಕೊಳವೆ ಬಾವಿಗೆ ಮೊದಲು ಪ್ರಾರ್ಥನೆ ಕೊಳವೆ ಬಾವಿ ಇಲ್ಲದ ಪಕ್ಕದಲ್ಲಿ ಮರುಪೂರಣ ಕೊಳವೆ ಬಾವಿ ಕೊರೆದು ಜಲಮರುಪೂರಣ ಮಾಡಬೇಕಾಗುತ್ತದೆ ನಾವು ಬಳಸುತ್ತಿರುವುದು ಸ್ಥಳಿಯ ತಂತ್ರಜ್ಞಾನ. ಸ್ಥಳಿಯ ವಸುಗಳ ಸ್ಥಳಿಯಿರ ಸಹಭಾಗಿತ್ವದೊಂದಿಗೆ ಹೆಚ್‌ಹೆಚ್‌ನೀರನ್ನು ಮಣ್ಣಲ್ಲಿಟ್ಟರೆ ಸಮೃದ್ಧ ನೀರು ಸಿಗುತ್ತದೆ. ಆವಿಯ ಪ್ರಮಾಣ ಕಡಿಮೆಯಾಗಿ ಸಾವಿರ ವರ್ಷವಾದರೂ ಮಣ್ಣಲ್ಲಿರುವ ನೀರಿಗೆ ಸಾವಿಲ್ಲ. ದಿನಗಳಿಂದಂತೆ ನಿರಂತರವಾಗಿ ಮರುಪೂರಣ ಹೊಂದುತ್ತಾ ನೀರಿನ ಸಮೃದ್ಧಿಯತ್ತ ಸಾಗುತ್ತಾ ಹೋಗುತ್ತದೆ.

ನಮ್ಮ ಪದ್ಧತಿ ಇಂಗುವ ನುಂಗುವ ಎರಡು ಪದ್ಧತಿಗಳನ್ನೊಂಗೊಂಡಿರುತ್ತದೆ ಅಂತರ್ಜಾಲ ತುಂಬಿಸುವ ವಿಧಾನ ಬೇಕಾಗಿರುವ ನೀರಿನ ಪ್ರಮಾಣ, ಲಭ್ಯವಿರುವ ಮಳೆನೀರಿನ ಪ್ರಮಾಣ ಜಲಾನಯನ ಪ್ರದೇಶಕ್ಕೆ ಹರಿದು ಬರುವ ಮಳೆನೀರಿನ ಪ್ರಮಾಣದ ಲಭ್ಯವಿರುವ ಜಾಗದ ಮೇಲೆ ಸಂಗ್ರಹನಾ ಶೋಟಿಯನ್ನು ನಿರ್ಧರಿಸಲಾಗುತ್ತದೆ

ಕೃಷಿ ಭೂಮಿಗಾದರೆ ಕೆರೆ ಕುಂಟೆ ಮದಕಗಳ ನಿರ್ಮಾಣ, ಸಂಗ್ರಹಣೆಗಾಗಿ ತರೆದ ಬಾವಿ ವಿಧಾನ ಕೆರೆ ಆಧಾರಿತ ಕೊಳವೆ ಬಾವಿ ಜಲಮರುಪೂರಣ, ತೆರೆದ ಶೋಟಿ ಕೊಳವೆ ಬಾವಿ ಜಲಮರುಪೂರಣ ಶೋಟಿ ಮಾದರಿ ಘಕ್‌ಲೆಂಬನ್ ಟ್ರೌಂಕ ಮಾದರಿ ನಾಲಾ ಬದು ಮಾದರಿ, ಸೀಪೇಜ ಮಾದರಿ ಹೆಚ್ ಮಾದರಿ ಸಂಗ್ರಹಣಾ ಶೋಟಿ ಮತ್ತು ಮರುಪೂರಣ ಗುಂಡಿ ದೂರವಿದ್ದಾಗಿ ಪ್ರಯೋಜನಿಸಿದ ಕೊಳವೆ ಬಾವಿಗೆ ಹೊದಲು ಪ್ರಾರ್ಥನೆ ಕೊಳವೆ ಬಾವಿ ಇಲ್ಲದ ಪಕ್ಕದಲ್ಲಿ ಮರುಪೂರಣ ಕೊಳವೆ ಬಾವಿ ಕೊರೆದು ಜಲಮರುಪೂರಣ ಮಾಡಬೇಕಾಗುತ್ತದೆ ನಾವು ಬಳಸುತ್ತಿರುವುದು ಸ್ಥಳಿಯ ತಂತ್ರಜ್ಞಾನ. ಸ್ಥಳಿಯ ವಸುಗಳ ಸ್ಥಳಿಯಿರ ಸಹಭಾಗಿತ್ವದೊಂದಿಗೆ ಹೆಚ್‌ಹೆಚ್‌ನೀರನ್ನು ಮಣ್ಣಲ್ಲಿಟ್ಟರೆ ಸಮೃದ್ಧ ನೀರು ಸಿಗುತ್ತದೆ. ಆವಿಯ ಪ್ರಮಾಣ ಕಡಿಮೆಯಾಗಿ ಸಾವಿರ ವರ್ಷವಾದರೂ ಮಣ್ಣಲ್ಲಿರುವ ನೀರಿಗೆ ಸಾವಿಲ್ಲ. ದಿನಗಳಿಂದಂತೆ ನಿರಂತರವಾಗಿ ಮರುಪೂರಣ ಹೊಂದುತ್ತಾ ನೀರಿನ ಸಮೃದ್ಧಿಯತ್ತ ಸಾಗುತ್ತಾ ಹೋಗುತ್ತದೆ.

### ಪಟ್ಟಣದಲ್ಲಿ ಜಲಮರುಪೂರಣ

ಸಾಮಾನ್ಯವಾಗಿ ಪಟ್ಟಣಗಳಲ್ಲಿ ನೀರು ಸಂಗ್ರಹಣಾ ಶೋಟಿಗಳು ಇದ್ದೇ ಇರುತ್ತವೆ. ಮೇಲ್ಮೈಯಿಂದ ಮಳೆನೀರನ್ನು ಶೋಧಿಸಿ ಹಾಲಿ ಶೋಟಿಗೆ ಜೋಡಿಸಿ ಟ್ರೌಂಕಿನ ಹೆಚ್‌ನಾದ ನೀರನ್ನು ಹೊರಹಾಕುವ ಪ್ರಯೋಜನಿಸಿದ ಕೊಳವೆ ಬಾವಿಗೆ ನೇರವಾಗಿ ಹರಿಸಬಹುದು ಎರಡೂ ಇಲ್ಲದಿದ್ದ ಪಕ್ಕದಲ್ಲಿ ಆಯೋಜಿಸಲಿರುವ ಇಂಗು ಗುಂಡಿಗೆ ಹರಿಸಬೇಕು. ಮನೆಗೊಂದು ಇಂಗು ಬಜಲು ಮಾಡುವಂತೆ ಪ್ರೇರೇಷಿಸಿದಾಗ ಮಲೆರಿಯಾ ಮತ್ತು ಚಿಕನ್ ಗುನ್ನಾ ನಿನಾರ್ಮವಾಗಿ ಮಣಿಗೆ ಬಳಸಿದ ನೀರಿನಿಂದ ಬಿತ್ತಿದಾಗ ಇಡಿ



ಕಾಡು ಆಧಾರಿತ ಕೃಷಿ.

ಪ್ರದೇಶದ ಮಣಿನಲ್ಲಿ ಜಲರಾಶಿಯೇ ತುಂಬಿ ತುಳುಕುತ್ತಾ ಬಾವಿ, ಕೊಳವೆ ಬಾವಿಗಳಿಗೆ ನೀರಿನ ಲಭ್ಯತೆ ಜಾಸ್ತಿಯಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ವಿಧಾನಗಳು ಭೂಮಿಯ ಬಾಯಿಯಿಂತೆ ಕಾರ್ಯ ನಿರ್ವಹಿಸುತ್ತವೆ. ಖಾಲಿ ಜಾಗ ಪಾಕಗಳಲ್ಲಿ ಇಂಗು ಗುಂಡಿ ನಿರ್ಮಾಣವಾಗಬೇಕು ರಾಜಗಾಲುವೆಗಳಿದ್ದರೆ ತಡೆಗೋಡೆ ಕಟ್ಟಿ ಟ್ರೌಂಕ ನಿರ್ಮಾಣವಿರುವ ಇಲ್ಲಿ ಹರಿಸಿದ ನೀರನ್ನು ಸುತ್ತು-ಮುತ್ತ ಕೊಳವೆ ಬಾವಿಗಳಿಗೆ ನೇರವಾಗಿ ಮರುಪೂರಣ ಮಾಡಬಹುದು ಅಪಾಟ್‌ಮೆಂಟ ಕ್ರಾರಿಕೋಡ್‌ಮಳೆಂಡಲ್ಲಿ ನಾಲ್ಕು ನೀರನ್ನು ಮರುಪೂರಣಮಾಡುವ ವ್ಯವಸ್ಥೆಯಾಗುವಂತೆ ಕಡ್ಡಾಯಮಾಡಬೇಕು ಕಾರಣ ಹೆಚ್‌ನಿನ ನೀರನ್ನು ಬಳಸುವವರು ಇವರು, ಜಾಗ ಇರುವವರು ಮೇಲಾಗಿ ಹಣವೂ ಇಲ್ಲಿ ಲಭ್ಯವಿರುವದರಿಂದ ಅಳವಡಿಸುವಂತಾಗಲೇ ಬೇಕು, ಇದಕ್ಕೂ ಮಿಗಿಲಾಗಿ ಇವರು ಸಮುದಾಯದ ಹೆಚ್‌ನಿನ ನೀರನ್ನು ಬಳಸುವವರು.

ಪರಿಸರ ಹಾಳು ಮಾಡುವಲ್ಲಿಯೂ ಇವರ ಪಾತ್ರ ಹೆಚ್‌ನಿದಿರುವುದರಿಂದ ಕಡ್ಡಾಯ ಮಾಡಲೇಬೇಕು ಸಮುದಾಯದ ಹೆಚ್‌ನಿನ ಪಾಲಿನ ಲಾಭವನ್ನು ಅನುಭವಿಸುವರು ಹೆಚ್‌ನಿನ ಶಾಷ್ವತ ನೀರು ಉತ್ಪತ್ತಿಮಾಡುವವರಿವರು ಅನುಭವಿಸುವವರು ಕೂಡಾ ಇವರೇ.

ಶುದ್ಧಿನೀರಿನ ಘಟಕಗಳ ಶಾಷ್ವತ ನೀರನ್ನು ಹೊರಗೆ ಬಿಡದೆ ಮಣಿಗೆ, ಇಂಗು ವ್ಯವಸ್ಥೆ (ವೈಯಕ್ತಿಕ ಮನೆಯ ಶುದ್ಧಿ ನೀರಿನ ಘಟಕದ ಶಾಷ್ವತ ನೀರನ್ನು ಬಟ್ಟಿಕೊಳೆಯಲು ಸ್ವಾನ್ಯ ಮಾಡಿ ಪಾತ್ರ ತೊಳೆಯಲು ಬಳಸಬೇಕು). ಹತ್ತು ವರ್ಷದಿಂದ ಶುದ್ಧಿನೀರಿನ ಘಟಕದಿಂದ ಬರುವ ಶಾಷ್ವತ ನೀರನ್ನು ಬಳಸುತ್ತಿದ್ದೇನೆ ಮತ್ತು ಕೆಳಗಿನ ನನ್ನ ಮನೆಯ ಕಚೇರಿಯ ಪಾಯಿಶಾನೆಯ ಪ್ಲಾಗ್ ಬಳಸುತ್ತಿದ್ದೇವೆ. ಕಾಡು ಆಧಾರಿತ ಕೃಷಿ ಕಡ್ಡಾಯಮಾಡಾಗ ಪ್ರತಿಯೊಂದು ಗಿಡವು ಮರುಪೂರಣದ ಕೆಲಸ ಮಾಡುತ್ತದೆ. □

# ಯಾವು, ನಿಂತು ಮಾಡಬೇಕಾದರ್ಥೆನು?



ಉರಾ ಇತ್ತಿಳಿನಾದರೆ,  
ಬಿಧತ್ತು ತಂಭವಿಲಿದಾಗ,  
ಬಿಧತ್ತು ತಂಭವಿಲಿದ  
ಒಳಕ  
ಪರಿಹಾರ ಬದಿಲ್ಲವುದು  
ತ್ರಾಕಾರದ  
ದೋರಣೆಯಾಣಿತ್ತು.  
ಕಳಿ ಈ ದೋರಣೆಯು  
ಜಾಟನೆದೆ ಮುದ್ದು  
ಲಿಧ್ವತೆದೆ ಪಲ್ಲಂಗೊಂಜಿದೆ.  
ಇದರ ಹಿಂಬಿರುವ  
ಚಿಂತನೆ,  
ಬಿಧತ್ತಿಗೆ ಲಿಧ್ವಾಣಿರುವ  
ಮೂಲಕ  
ಅದರ ಪರಿಹಾರಮಾಡುತ್ತು  
ಕಣಿದೆ ಮಾಡುವುದು.

ವಿಪತ್ತಿ ನಿರ್ವಹಣೆ ಕಾಯ್ದಿ 2005 ಸಮಸ್ಯೆ ಭಾರತಕ್ಕೆ ಅನ್ವಯಿಸುತ್ತದೆ. ಈ ಕಾಯ್ದೆಯ ಅನುಸಾರ 'ವಿಪತ್ತಿ' ಎಂಬುದರ ಅರ್ಥ 'ಯಾವುದೇ ಪ್ರದೇಶದಲ್ಲಿನ ಒಂದು ದುರಂತ, ಅನಾಹತ, ವಿಕೋಪ ಅಥವಾ ಫೋರವಾದ ಸಂಭವ, ನೈಸಿರ್ಕ ಅಥವಾ ಮಾನವ ನಿರ್ಮಿತ ಕಾರಣಗಳಿಂದ ಉಂಟಾಗುವ ಅಥವಾ ಆಕಸ್ಮಿಕ ಅಥವಾ ನಿರ್ಜ್ಞದ ಪರಿಣಾಮದಿಂದ ಗಣನೀಯ ಪ್ರಮಾಣದ ಜೀವ ಹಾನಿ ಅಥವಾ ಮಾನವರಿಗೆ ಸಂಕಷ್ಟ ಅಥವಾ ಸ್ವತ್ತಿಗೆ ಹಾನಿ ಅಥವಾ ಅದರ ನಾಶ ಅಥವಾ ಪರಿಸರಕ್ಕೆ ಹಾನಿ ಅಥವಾ ಸವಕಳಿ ಮತ್ತೆ ಯಾವ ತರಹ ಅಥವಾ ಪ್ರಮಾಣದಲ್ಲಿ ಇರುತ್ತದೆ ಎಂದರೆ, ಶೊಂದರೆಗೊಳಗಾದ ಪ್ರದೇಶಗಳು ಮಾನವ ಸಮೂಹ ತಾಳಿಕೊಳ್ಳುವ ಸಾಮರ್ಥ್ಯವನ್ನು ಮೀರಿ ಇರುವಂತಹದ್ದು".

**ವಿಪತ್ತಿಗಳ ಪರಿಣಾಮ :**

- \* ಜೀವಹಾನಿ. \* ಆಸ್ತಿ ನಾಶ.
- \* ವೃಕ್ಷಿಯ ಹಾಗೂ ಸಮಾಜದ ಸಹಜ ಜೀವನ ಅಸ್ವಾಸ್ತಿ. \* ಸಂವಹನ ಸೌಲಭ್ಯಗಳಿಗೆ ಶೊಂದರೆ. \* ಉತ್ತಾದನೆಗೆ ಶೊಂದರೆ.
- \* ಆರೋಗ್ಯ, ಶುಚಿತ್ವ ಹಾಗೂ ನೈರ್ಮಲ್ಯಗಳಿಗೆ ಶೊಂದರೆ. \* ಆರ್ಥಿಕ ನಷ್ಟಿ. \* ಎಲ್ಲಾ ಹಂತಗಳಲ್ಲಾ ಸಮಗ್ರತೆಯ ಅಪಾಯ.
- \* ರಾಜಕೀಯ ಅಸ್ಥಿರತೆ. \* ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆಗಳು. \* ಗಾಬರಿ ಇತ್ತಾದಿ

**ವಿಪತ್ತಿ ನಿರ್ವಹಣೆ**

- \* ಯಾವುದೇ ವಿಪತ್ತಿನ ಅಪಾಯ ಅಥವಾ ಬೆದರಿಕೆಯನ್ನು ನಿರಾರಿಸುವುದು.
- \* ಸಾಮರ್ಥ್ಯವನ್ನು ನಿರ್ಮಿಸುವುದು.

\* ಯಾವುದೇ ವಿಪತ್ತಿ / ವಿಪತ್ತಿನ ಪರಿಸ್ಥಿತಿಯನ್ನು ಎದುರಿಸಲು ತ್ವರಿತ ಕ್ರಿಯೆ ಹಾಗೂ ಸಿದ್ಧತೆ.

\* ಯಾವುದೇ ವಿಪತ್ತಿನ ತೀವ್ರತೆ ಅಥವಾ ಪ್ರಯಾಣ ತಿಳಿಯವುದು.

\* ಸ್ಥಾಂತರ, ಕಾಪಾಡುವುದು ಹಾಗೂ ಪರಿಹಾರ

ಪ್ರನರ್ವಸತಿ ಹಾಗೂ ಪ್ರನರ್ವನಿರ್ಮಾಣ ಇವೆಲ್ಲವುಗಳಿಗೆ ಅವಶ್ಯಕವಾದ ಕ್ರಮಗಳನ್ನು ಯೋಜಿಸುವುದು, ಸಂಘಟಿಸುವುದು, ಸಮಸ್ಯೆಯ ಸಾಧಿಸುವುದು ಹಾಗೂ ಅನುಷ್ಠಾನಗೊಳಿಸುವ ನಿರಂತರ ಹಾಗೂ ಸಮಗ್ರವಾದ ಪ್ರಕ್ರಿಯೆಯೇ ವಿಪತ್ತಿ ನಿರ್ವಹಣೆ. ನೈಸಿರ್ಕ ವಿಪತ್ತಿಗಳು, ಪ್ರವಾಹಗಳು, ಕಾಡ್ಡಿಚ್ಚುಗಳು, ಭೂಕಂಪಗಳು, ಚಂಡಮಾರುತಗಳು, ಸುಂಟರ ಗಾಳಿಗಳು, ಮಾನವ ನಿರ್ಮಿತ ವಿಪತ್ತಿ, ಬೆಂಕಿ, ಭಯೋತ್ಪಾದಕ ದಾಳಿಗಳು, ಬಾಂಬ್ ಸೆಫೋಟಿ.

**ಅಪಾಯಗಳು / ವಿಪತ್ತಿಗಳು**

ಎಲ್ಲ ಅಪಾಯಗಳು ವಿಪತ್ತಿಗಳಲ್ಲ, ಅಪಾಯಗಳು ಜನರ ಜೀವ ಹಾಗೂ ಆಸ್ತಿ ಪಾಸ್ತಿಗೆ ಧಕ್ಕೆ ತಂದಾಗ ವಿಪತ್ತಿಗಳಾಗುತ್ತದೆ, ಅಂದರೆ ಮರುಭೂಮಿಯ ಬರಗಾಲ ಅಥವಾ ಸಮುದ್ರದ ವಾಯುಪ್ರಕೋಪಗಳು ವಿಪತ್ತಿಗಳು ಅಲ್ಲ, ಆದರೆ ಕ್ಷಾಮ ಮತ್ತು ಚಂಡಮಾರುತಗಳು ವಿಪತ್ತಿಗಳು.

**ಇತ್ತಿಳಿನ ದುರಂತಗಳು**

* 1998ರ ನೆರೆಗಳಿಂದ 37% ಭಾಗ	ಜಲಾವ್ಯಾತವಾಯಿತು,	ಇನ್ನಿತರ ವಿಪತ್ತಿಗಳಿಂದ 9846 ಜನರು
---------------------------	-----------------	--------------------------------

ಮೃತರಾದರು ಹಾಗೂ 34.11 ದಶಲಕ್ಷ ಜನರು ತೊಂದರೆಗೊಳಗಾದರು, ದೇಶಕ್ಕೆ ತಗುಲಿದ ನಷ್ಟ ರೂ. 2000 ಕೋಟಿ.

- \* 1999ರ ಒಡಿಶಾ ಪ್ರಜಂಡ ಮಾರುತದಿಂದ 10,000 ಕ್ಕೂ ಹೆಚ್ಚು ಜನರು ಹತರಾದರು ಹಾಗೂ ಸಾವಿರಾರು ಮಂದಿ ಮನೆ ಕಳೆದುಕೊಂಡರು.
- \* 2000 ದ ನೆರೆಗಳು 4000 ಜೀವಗಳ ಬಲಿ ತೆಗೆದುಕೊಂಡಿತು. ಬರವು 10 ಕೋಟಿ ಜನರನ್ನು ತೊಂದರೆಗೇಡು ಮಾಡಿತು.
- \* 20ನೇ ಜನವರಿ 2001 ರಂದು ಗುಜರಾತ್‌ನ ಭುಜ್ ಹಾಗೂ ಕಚ್ಚೆ ಜಿಲ್ಲೆಗಳಲ್ಲಿ ಇತ್ತೀಚೆಗೆ ಸಂಭವಿಸಿದಪ್ಯಾಗಳಲ್ಲಿ ಅತ್ಯಂತ ದಾರುಣ ಭೂಕಂಪ. 500 ಗ್ರಾಮಗಳು ತೊಂದರೆಗೇಡಾದವು. ಸುಮಾರು 15,000 ಮಂದಿ ಮೃತರಾದರು. ರೂ. 21 ಕೋಟಿಗಳಷ್ಟು ಆರ್ಥಿಕ ನಷ್ಟ.
- \* 25ನೇ ಡಿಸೆಂಬರ್ 2004ರ ಸುನಾಮಿ ದೇಶದ ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಹಾನಿ ಮಾಡಿತು, ವಿಶೇಷವಾಗಿ ತಮಿಳುನಾಡಿನಲ್ಲಿ.
- \* ಮುಂಬಯಿ ಹಾಗೂ ಮಹಾರಾಷ್ಟ್ರಗಳಲ್ಲಿ 2005ರ ನೆರೆಯಿಂದ 1000 ಜೀವಗಳು ಹಾಗೂ ಕೋಟಿಗಟ್ಟಲೇ ನಾಶ.
- \* ಪಾಟ್ನಾ ವಿಮಾನ ದುರಂತ.
- \* ಏನ್‌ಸ್‌ ಸರ್ಕಾರ್‌ ವಿಪತ್ತು.
- \* ಗಂಗಾರಾಮ್ ಕಟ್ಟಡ ಕುಸಿತ.
- \* ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಪತನ.
- \* 1999 ರಿಂದ 2003 ರ ವರೆಗಿನ ಬರಗಾಲ
- \* ಬೆಂಗಳೂರು ಹಾಗೂ ಕನ್ನಡಕ ಕರಾವಳಿಯಲ್ಲಿ ನೆರೆಗಳು

### ಧೋರಣೆಯಲ್ಲಿ ಪಲ್ಲಟ

ತೀರಾ ಇತ್ತೀಚೆನವರೆಗೆ, ವಿಪತ್ತೆ ಸಂಭವಿಸಿದ ಬಳಿಕ ಪರಿಹಾರ ಒದಗಿಸುವುದು ಸರ್ಕಾರದ ಧೋರಣೆಯಾಗಿತ್ತು. ಈಗ ಈ ಧೋರಣೆಯು ಫಟನೆಗೆ ಮುನ್ನ ಸಿದ್ಧತೆಗೆ



ಪಲ್ಲಟಗೊಂಡಿದೆ. ಇದರ ಹಿಂದಿರುವ ಚಿಂತನೆ, ವಿಪತ್ತಿಗೆ ಸಿದ್ಧವಾಗಿರುವ ಮೂಲಕ ಅದರ ಪರಿಣಾಮಗಳನ್ನು ಕಡಿಮೆ ಮಾಡುವುದು.

### ಅಳವಡಿಸುವ ವಿಧಾನಗಳು

- \* ಸಾಮೂಹಿಕ ತರಬೇತಿ / ತಿಳಿವಳಿಕೆ
- \* ಸಮರ್ಥ ಮೌಲ್ಯ ಮಾಪನ / (ಸಿ) ಜೈವಿಕ ವಿದ್ಯಮಾನಗಳು
- \* ದುರುಪ ಹಂದರಗಳ / ಕಟ್ಟಡಗಳ ಪ್ರವೇಶನ
- \* ಬಾಹ್ಯಕಾಶ ತಂತ್ರಜ್ಞಾನದ ಬಳಕೆ.
- \* ವಿಪತ್ತು ಮಾಹಿತಿ ವ್ಯವಸ್ಥೆ.

ಮೊದಲು ನಿಮ್ಮನ್ನು ನೀವು ಕಾಪಾಡುವುದಕ್ಕೆ ಸೋಂಡಿ.

\* ನಿಮ್ಮ ಎಚ್ಚರ ಹಾಗೂ ಸಮರ್ಪಕ ಯೋಚನೆ, ವಿಪತ್ತಿನ್ನು ದುಪ್ರಾರಿಣಾಮಗಳನ್ನು ತಡೆಯುವಲ್ಲಿ ಸಹಕಾರಿಯಾಗುವುದು.

\* ನೀವು ಸಮಯಕ್ಕೆ ಸರಿಯಾಗಿ ನೀಡುವ ಎಚ್ಚರಿಕೆಯನ್ನು ಅನೇಕರು ಅವಲಂಬಿಸಿತ್ತಾರೆ.

\* ಚಾಲ್ತಿಯಲ್ಲಿರುವ ಶುರುತ್ವ ಸೇವೆಯನ್ನು ವ್ಯಾಧಿಸುವಲ್ಲಿ ನಿಮ್ಮ ಕೊಡುಗೆಯು ಅಗತ್ಯ.

### ವಿಪತ್ತುಗಳ ವಿಧಗಳು

ವಿಪತ್ತುಗಳನ್ನು ಹೀಗೆ ವರ್ಗೀಕರಿಸಬಹುದು

### 1. ಸ್ನೇಸರ್ಕ ವಿಪತ್ತುಗಳು

(ಎ) ಭೂಮಿಯ ಮೇಲ್ಪದರಿನ ಕೆಳಗಿನ ಸ್ನೇಸರ್ಕ ವಿದ್ಯಮಾನ;

- \* ಭೂಕಂಪನಗಳು
- \* ಜ್ವಾಲಾಮುಖಿ ಸಿಡಿತಗಳು

(ಬಿ) ಭೂಮಿಯ ಮೇಲ್ಪದರಿನಲ್ಲಿ ಸ್ನೇಸರ್ಕ ವಿದ್ಯಮಾನ;

- \* ಭೂಕುಸಿತಗಳು
- \* ಹಿಮಕುಸಿತಗಳು
- \* ಮೆಟ್ರೋಲೋಜಿಕಲ್ / ಹೈಡ್ರೋ-ಲೋಜಿಕಲ್ ವಿದ್ಯಮಾನಗಳು (ಸುಂಟರಗಾಳಿ, ತೂಫಾನು, ಬಿರುಗಾಳಿ, ಮಳಿ)

\* ಚಂಡ ಮಾರುತ, ಆಲಿಕಲ್ಲು ಮಳೆ ಹಾಗೂ ಹಿಮ - ಗಾಳಿಗಳು.

\* ಸಮುದ್ರ ಉಕ್ಕೆ ಬರುವುದು ಹತಾತ ನೆರೆಗಳು ಅಥವಾ ಮೇಘ ಸೋಂಟಗಳು.

\* ನೆರೆಗಳು

\* ಬರಗಳು

(ಸಿ) ಜೈವಿಕ ವಿದ್ಯಮಾನಗಳು

\* ಲೋಕಸ್ವಾಗಳು

\* ಸಾಂಕ್ರಾಮಿಕ ರೋಗಗಳು

### 2. ಮಾನವ ನಿರ್ವಿತ ವಿಪತ್ತುಗಳು

(ಎ) ಶಸ್ತ್ರಾಸಂದಿಂದ ಸಂಭವಿಸುವ ವಿಪತ್ತುಗಳು

\* ಸಾಂಪ್ರದಾಯಿಕ ಯುದ್ಧ

\* ಅಣು, ಜೈವಿಕ ಹಾಗೂ ರಾಸಾಯನಿಕ ಯುದ್ಧಗಳು

(ಬಿ) ಅಪಫಾತದಿಂದ ಸಂಭವಿಸುವ ವಿಪತ್ತುಗಳು;

\* ಮುಳುಗಡೆ ಸಾವ

\* ಕಟ್ಟಡ ಕುಸಿತ

\* ಸೋಂಟ

\* ಬೆಂಕಿ

\* ಜೈವಿಕ ವಿಷಾಳು

\* ವಿಷಕಾರಕ ರಾಸಾಯನಿಕ

\* ವಾಹನ ಅಪಫಾತ (ವಿಮಾನ, ರೈಲ್, ಹಡಗು)

### ನರೆಗ ಕಾರಣಗಳು

\* ಹಲವು ದಿನಗಳು ಕಾಲ ಮುಂದುವರಿಯುವ ಮಳೆ ಅಥವಾ ಅಲ್ಪವಧಿಯ ತೀವ್ರತರ ಮಳೆ

\* ಮಂಜುಗಡ್ಡೆ ಅಥವಾ ಅವಶೇಷಗಳು ನದಿಯನ್ನು ತಡೆಯುವುದು

\* ಅಣೆಕಟ್ಟು ಒಜೆಯುವುದು.

\* ನಗರಗಳು ಚರಂಡಿ ವ್ಯವಸ್ಥೆ ಕಟ್ಟಬೋಳ್ಳುವುದು.

#### ವೇಗವಾಗಿ ಹರಿಯುವ ನೀರಿನ ಪರಿಣಾಮಗಳು

\* 15 ಸೆಂ. ಮೀ ಆಳದ ವೇಗವಾಗಿ ಪ್ರವಹಿಸುವ ನೀರು ನಿಮ್ಮನ್ನು ಪಾದ ತಳದಿಂದಲೇ ನೂಕಿ ಹಾಕಬಲ್ಲದು.

\* ಹಿಮ್ಮಡಿಗಿಂತ ಮೇಲೆ ಮುಖುಗಿಕೊಂಡು, ಹರಿವ ನೀರಲ್ಲಿ ಎಂದೂ ನಡೆಯಬೇಡಿ.

\* 30 ಸೆಂ. ಮೀ. ಆಳದ ನೀರು 700 ಕೆ. ಜಿ. ತೂಕದ ವಾಹನವನ್ನು ತೇಲಿಸಬಲ್ಲದು.

\* 60 ಸೆಂ. ಮೀ ಆಳದ ನೀರು 1400 ಕೆ. ಜಿ. ತೂಕದ ವಾಹನವನ್ನು ತೇಲಿಸಬಲ್ಲದು.

#### ಮಾಡು

\* ಟಿ.ವಿ. ನೋಡಿ / ರೇಡಿಯೋ ಕೇಳಿ ಮುಂಗಡ ಮಾಹಿತಿ ಹಾಗೂ ಸಲಹೆ ಪಡೆಯಿರಿ.

\* ಎಲ್ಲಾ ವಿದ್ಯುತ್ ಉಪಕರಣಗಳ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಿರಿ ಹಾಗೂ ಎಲ್ಲಾ ಬೆಲೆ ಬಾಳುವ ‘ಖಾಸಗಿ ಮತ್ತು ಮನೆ ಸಾಮಾನುಗಳು ಮತ್ತು ಬಟ್ಟೆ ಬರೆಗಳನ್ನು ನಿರೀಕ್ಷಿತ ನೇರಿಗಿಂತ ದೂರವಿಡಿ.

\* ವಾಹನಗಳು, ಸಾಕು ಪ್ರಾಣಿಗಳು ಹಾಗು ಚಲಿಸಬಹುದಾದ ವಸ್ತುಗಳನ್ನು ಅತ್ಯೇ ಎತ್ತರದ ನೆಲೆಗೆ ಸಾಗಿಸಿರಿ.

\* ಅಪಾಯಕಾರಿ ಮಾಲಿನ್ಯ ತಡೆಯಿರಿ, ಎಲ್ಲಾ ಕೇಳಿನಾಶಕಗಳನ್ನು ನೀರಿನಿಂದ ದೂರವಿಡಿ.

\* ಮನೆಯನ್ನು ತೆರವು-ಗೊಳಿಸುವುದಾದರೆ ವಿದ್ಯುತ್, ಗ್ಯಾಸನ್ನು ಬಂದ್ ಮಾಡಿ ಮತ್ತು ಹೊರಿಗಿನ ಎಲ್ಲಾ ಬಾಗಿಲು ಕೆಟಕಿಗಳನ್ನು ಮಂಚಿಸಿರಿ.

\* ನೇರೆಯ ಬಗ್ಗೆ ನಿಮ್ಮ ಕುಟುಂಬದೊಂದಿಗೆ ಚಟ್ಟಿಸಿರಿ.

\* ನೇರೆಯ ಸೂಚನೆಗಳ ಬಗ್ಗೆ ಪರಿವೆಯಿರಲೆ ಮತ್ತು ನೇರೆಂದಿತ್ತ ಪ್ರದೇಶದಲ್ಲಿ ಇರುವವರಾದರೆ ತಕ್ಳಾದ ಸೂಚನೆಯಂತೆ ಸ್ಥಳಾಂತರಗೊಳ್ಳುವುದಕ್ಕೆ ಸಿದ್ಧರಾಗಿರಿ.



\* ಶಿಫಾರಸ್ಸಾಗಿರುವ ಸ್ಥಳಾಂತರ ನಿಯಮಗಳನ್ನು ಪಾಲಿಸಿ.

\* ತಡ ಮಾಡಿದಲ್ಲಿ ಪಾರಾಗುವ ಎಲ್ಲಾ ಹಾದಿಗಳೂ ಮುಚ್ಚಿಮೋಗಬಹುದು.

\* ನೇರೆಯ ಸಾಧ್ಯತೆಯಿರುವ ಹಾಗೂ ಈಗಾಗಲೇ ನೇರೆಯಿಂದ ಕೂಡಿರುವ ಪ್ರದೇಶಗಳಿಂದ ದೂರವಿರಿ.

\* ನೀರು ನಿಮ್ಮ ವಾಹನವನ್ನು ಸುತ್ತುವರೆದರೆ ಅಧ್ವರ್ಯಾ ಇಂಜಿನ್ ಹಿಡಿದಿಟ್ಟುಕೊಂಡರೆ ಮತ್ತು ನೀವು ಸುರಕ್ಷಿತವಾಗಿ ಹೊರಬಲ್ಲಿರಿ ಎಂದಾದರೆ ವಾಹನವನ್ನು ಕೂಡಲೇ ತ್ಯಜಿಸಿ ಇನ್ನೂ ಎತ್ತರದ ನೆಲೆಯನ್ನು ಏರಿ ತಲುಪಿರಿ.

\* ಪರಿಹಾರ, ದೂರು, ಪುನರ್ವಸತಿಗೆ ಸಂಬಂಧಿಸಿದ ಎಲ್ಲಾ ದೂರವಾಳಿ ಸಂಖ್ಯೆಗಳನ್ನು ಒಳಗೊಂಡಿರುವ ಒಂದು ಪುಟ್ಟ ಟೆಲಿಪೋನ್ ಡ್ಯೂಕ್‌ರಿಯನ್ನು ನಿಮ್ಮ ಜೇಬು / ಪ್ರಸಾರಣಲ್ಲಿಟ್ಟುಕೊಳ್ಳಿ.

\* ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಸಂಪರ್ಕ ವಿರಲಿ.

#### ಮಾಡಬೇಡಿ

\* ನೇರೆ ನೀರಿಗಳಿಯಬೇಡಿ.

\* ನೇರೆ ಪ್ರದೇಶದ ಸುತ್ತ ಮುತ್ತ ತಿರುಗಾಡಬೇಡಿ.

\* ನೇರೆಯಿರುವಾಗ ತೊರೆಯನ್ನು ದಾಟುವ ಪ್ರಯತ್ನ ಮಾಡಬೇಡಿ.

#### ನೇರ ಬಂದ ಬಳಿಕ ಮಾಡಬೇಕಾದುದು

\* ಅತಿ ಹತ್ತಿರದ ದವಾಖಾನೆ ಅಥವಾ ಆಸ್ತ್ರೆಯಲ್ಲಿರುವ ವ್ಯೇದ್ಯಕೆಂದು ಬಳಗದ ನೆರವು ಪಡೆಯಿರಿ (ಕಲುಷಿತ ನೇರೆ ನೀರಿನಿಂದ ಸೋಂಕಿನ ಸಾಧ್ಯತೆಗಳು ಹೆಚ್ಚಾಗುವುದು).

\* ವಿಶೇಷ ನೇರವಿನ ಅಗತ್ಯವಿರುವ, ಅದರಲ್ಲೂ ಮುಖ್ಯವಾಗಿ ಶಿಶುಗಳು,

ವ್ಯಾದರು ಹಾಗೂ ನ್ಯಾನ್ಯತೆ-ಗಳಿರುವವರಿಗೆ ಸಹಾಯ ಮಾಡಿ.

\* ನೇರೆಗೆ ಈಡಾಗುವಂತಹ ಜಾಗಗಳಿಂದ ದೂರವಿಡಿ.

\* ಸ್ಥಳೀಯ ಟಿ.ವಿ. ನೋಡುವುದನ್ನು / ರೇಡಿಯೋ ಕಾರ್ಯಕ್ರಮಗಳನ್ನು ಕೇಳುವುದನ್ನು ಮುಂದುವರೆಸಿ.

\* ನೇರೆ ನೀರಿನಿಂದ ಆವೃತವಾದ ಯಾವುದೇ ಕಟ್ಟಡದಿಂದ ಹೊರಗಿರಿ.

\* ಸ್ಥಳೀಯ ಅಧಿಕಾರಿಗಳು ಸುರಕ್ಷಿತವೆಂದು ಖಾತ್ರಿಪಡಿಸುವ ಮನ್ಯ ಯಾವುದೇ ಕಟ್ಟಡವನ್ನು ಪ್ರವೇಶಿಸಬೇಡಿ. ಸಂಬಂಧಿಸಿದ ಅಧಿಕಾರಿಗಳಿಗೆ ಯಾವುದೇ ವಿದ್ಯುತ್, ನೀರು, ಗ್ಯಾಸ್ ಮುಂತಾದ ಸೇವಾ ಕೇಬಲ್ ಗಳು ಕಡಿದು ಹೋಗಿರುವುದರ ಬಗ್ಗೆ ತಿಳಿಸಿ.

\* ನೇರೆಯ ಹಾವಳಿಗೆ ತುತ್ತಾದ ಕಟ್ಟಡದಲ್ಲಿ ಧೂಮಪಾನ ಮಾಡಬೇಡಿ.

\* ಕಟ್ಟಡವನ್ನು ಪ್ರವೇಶಿಸುವಿರಾದರೆ ದೃಢವಾದ ಶೂಗಳನ್ನು ಧರಿಸಿರಿ.

\* ಕಟ್ಟಡವನ್ನು ಪರಿಶೀಲಿಸಲು ಬಾಟು ಚಾಲಿತ ದೀಪಗಳನ್ನು ಬಳಸಿರಿ.

\* ಕಟ್ಟಡ ಕುಸಿಯುವ ಅಪಾಯವಿಲ್ಲವೆಂದು ಖಾತ್ರಿ ಮಾಡಿಕೊಳ್ಳಲು ಕಟ್ಟಡದ ಕಿಟಕಿ, ಗೋಡೆ, ಬಾಗಿಲು ಹಾಗೂ ಮೆಟ್ಟಿಲುಗಳನ್ನು ಪರೀಕ್ಷಿಸಿ. ಬಿರುಕು ಹಾಗೂ ಇನ್ನಿತರ ಹಾನಿಗಳನ್ನು ಪತ್ತೆ ಹಚ್ಚಲು ತಳಪಾಯವನ್ನು ಪರೀಕ್ಷಿಸಿ.

\* ಬೆಂಕಿ ಅಪಾಯಗಳ ಬಗ್ಗೆ ಜಾಗೃತರಾಗಿರಿ.

\* ಗ್ಯಾಸ್ ಸೋರುವಿಕೆ ಇದೆಯೇ ಎಂದು ಪರೀಕ್ಷಿಸಿ.

\* ವಿದ್ಯುತ್ ವ್ಯವಸ್ಥೆಗೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ.

\* ಚರಂಡಿ ಹಾಗೂ ನೀರು ಸರಬರಾಜಿಗೆ ಆಗಿರಬಹುದಾದ ಹಾನಿಯನ್ನು ಪರೀಕ್ಷಿಸಿ.

\* ನೇರೆ ನೀರಿನೊಂದಿಗೆ ಕಟ್ಟಡದೊಳಗೆ ನುಸುಳಿರಬಹುದಾದ ಜೀವಿಗಳು ಅದರಲ್ಲೂ ವಿಶೇಷವಾಗಿ ಹಾವುಗಳ ಬಗ್ಗೆ ಇಜ್ಜರವಿರಲಿ.

\* ಒಂದು ಕೋಲಿನಿಂದ ಅವಶೇಷಗಳನ್ನು ಕಟ್ಟಿನೋಡಿ, ಕಟ್ಟಡ ಹಾಗೂ ಅದರ ಒಳಭಾಗವನ್ನು ರಿಪೇರಿಗೆ ಮುನ್ನ ಕ್ಯಾಮರದಲ್ಲಿ ಸೇರಿ ಹಿಡಿಯಿರಿ, ಯಾಕೆಂದರೆ ಅದು ವಿಮಾ ಸೌಲಭ್ಯದ ಮೊತ್ತ ಪಡೆಯಲು ನೆರವಾಗುತ್ತದೆ. ನೇರೆ ನೀರಿಗೆ ಸೋಂದ ಆಹಾರವನ್ನು ಎಸೆಯಿರಿ.

\* ನೀರಿನ ಶುದ್ಧತೆ ಸಂಶಯಾಸ್ತದವೆನಿಸಿದರೆ ಅದನ್ನು ಕುದಿಸಿರಿ ಅಥವಾ ಜೀವ ಉಪಯೋಗಿಸಿ, ಬಳಸುವ ಮುನ್ನ ಭಟ್ಟ ಇಳಿಸಿರಿ.

\* ಕಟ್ಟಡದ ತಳಭಾಗದ ನೀರನ್ನು ನಿರಾನವಾಗಿ ಹೊರಚೆಲ್ಲಿ. (ಅಂದರೆ 1/3 ನೇಯಪ್ಪು ನೀರನ್ನು ಪ್ರತಿದಿನ).

\* ಹೆಚ್ಚಿನ ಅನಾಹುತಗಳನ್ನು ನಿವಾರಿಸಲು ಅಗತ್ಯ ಸೇವೆಗಳಿಗೆ ತಕ್ಷಣ ಹಾನಿಯ ಮಾಹಿತಿ ನೀಡಿರಿ.

\* \* \*

### ಚಂಡ ಮಾರುತಗಳು

ಚಂಡ ಮಾರುತದ ಸಂಧರ್ಥದಲ್ಲಿ ಮಾಡಬೇಕಾದುದೇನು?

ಚಂಡ ಮಾರುತದ ಕಾಲ ಪ್ರಾರಂಭವಾಗುವ ಮುನ್ನ ಕೈಗೊಳಿಬೇಕಾದ ಮುಂಜಾಗ್ರತೆಗಳು:

\* ಮನೆಗಳನ್ನು ತಪಾಸಣೆ ಮಾಡಿ, ಅಗತ್ಯವಿರುವಲ್ಲಿಲ್ಲಾ ಸಿಮೆಂಟ್ ಹಾಕಿ, ಸಡಿಲಾದ ಹಂಚುಗಳನ್ನು ಭರ್ತುಗೊಳಿಸಿ ಭಾಗಿಲು ಹಾಗೂ ಕಿಟಕಿಗಳನ್ನು ರಿಪೇರಿ ಮಾಡಿ.

\* ಮನೆಯ ಸುತ್ತಮುತ್ತ ಪರಿಶೀಲಿಸಿ ಬಿದ್ದ ಅಥವಾ ಬೋಳುತ್ತಿರುವ ಮರಗಳನ್ನು ತೆಗೆದು ಹಾಕಿ, ದಿಮ್ಮಗಳು, ಸಡಿಲ ಜಿಂಕ ಶೀಳ್, ಸಡಿಲ ಇಟ್ಟಿಗಳು, ಕಸದ ತೊಟ್ಟಿಗಳು, ಸೂಚನಾ ಘಲಕಗಳು ಇತ್ಯಾದಿ ತೆಗೆದು ಹಾಕಬಲ್ಲಂತಹ ಸಾಮಗ್ರಿಗಳನ್ನು ಕಿತ್ತು ಹಾಕಿರಿ.

\* ಕೆಲವು ಮರದ ಹಲಗೆಗಳನ್ನು ಸಿದ್ಧವಾಗಿರಿಸಿ, ಅವುಗಳಿಂದ ಗಾಜಿನ ಕಿಟಕಿಗಳನ್ನು ತಡೆದಿಟ್ಟಬಹುದು.

\* ಒಂದು ಚಂಡಮಾರುತ ಲ್ಯಾಂಟಿನೊನ್ನು ಫ್ಲಾಶ್‌ಲೈಟ್ ಹಾಗೂ

ಡ್ರೆಸೆಲ್‌ಗಳೊಂದಿಗೆ, ಸೀಮೆಂಟ್‌ನ್ನು ತುಂಬಿ ಇರಿಸಿ.

\* ಅಯೋಜ್ಯವೆನ್ನಲಾದ ಕಟ್ಟಡ-ಗಳನ್ನು ಬೇಗನೆ ಕೆಡವಿರಿ, ನಿಮ್ಮ ಟಿ.ವಿ. / ರೇಡಿಯೋ ಸೆಟ್‌ನ್ನು ಪ್ರೂತ್ರಿ ಸುಸ್ಥಿತಿಯಲ್ಲಿಡೆ, ಟ್ರಾನ್ಸಿಸ್ಟ್ರೋಗಳಾದಲ್ಲಿ, ಒಂದು ಜೊತೆ ಹೆಚ್ಚುವರಿ ಬ್ಯಾಟರಿಗಳನ್ನು ತಕ್ಷಣ ಲಭ್ಯವಾಗುವಂತೆ ಇರಿಸಬೇಕು.

**ಚಂಡಮಾರುತ ಬೀಂಬಿದಾಗ ತೆಗೆದು-ಕೊಳ್ಳಬೇಕಾದ ಮುಂಜಾಗ್ರತೆಗಳು**

**ಮಾಡು**

\* ಹೆಚ್ಚುವರಿ ಕುಡಿಯುವ ನೀರನ್ನು ತಕ್ಷಾದಾದ ಪಾತ್ರಗಳಲ್ಲಿ ಮುಚ್ಚಿ ಇರಿಸಿ.

\* ಸಾಕಷ್ಟು ಹಿಟ್ಟು ಹಾಗೂ ಅವಶ್ಯಕ ಗ್ರಾಹಕ ಸಾಮಗ್ರಿಗಳನ್ನು ಹಾಗೂ ದಿನಸಿಯನ್ನು ಮಕ್ಕಳಿಗೆ ಹಾಗೂ ವಯಸ್ಕರಿಗೆ ಕಡೇ ಪ್ರಕ್ಕ ಒಂದು ವಾರಕ್ಕೆ ಉಳಿಯುವಷ್ಟು ಸಂಗ್ರಹಿಸಿದಿ.

\* ಲಾಂಟಿನ್, ಸೀಮೆಂಟ್, ಕ್ಯಾಂಡಲ್, ಡ್ರೆಸೆಲ್‌ಗಳ ಜೊತೆ ಟಾಚ್‌ಎಂಟ್ ಸುಲಭದಲ್ಲಿ ಸಿಗುವಂತಿರಲಿ.

\* ಟಿ.ವಿ. / ರೇಡಿಯೋದಲ್ಲಿ ಬಿತ್ತರಿಸುವ ಹವಾಮಾನ ವರದಿಗಳನ್ನು ಆಲಿಸಿರಿ.

\* ಸುಳ್ಳ ವರದಂತಿಗಳನ್ನು ನಂಬಬೇಡಿ ಹಾಗೂ ನೀವು ಟಿ.ವಿ. / ರೇಡಿಯೋದಲ್ಲಿ ನೋಡಿದ / ಕೇಳಿದ ದೃಢವೆನಿಸಿದ ಮಾಹಿತಿಯನ್ನು ಮಾತ್ರ ಇತರರಿಗೆ ನೀಡಿ.

\* ತಗ್ಗಿನ ಪ್ರದೇಶದಿಂದ ಜಾನುವಾರುಗಳನ್ನು ಸ್ಥಳಾಂತರಿಸಿರಿ, ತಗ್ಗಿನ ಪ್ರದೇಶಗಳಲ್ಲಿ ಜಾನುವಾರುಗಳು ಸಿಕ್ಕಿ ಬೀಳಿದಂತೆ ಅವುಗಳ ತಕ್ಕ ಸಮಯದಲ್ಲಿ ತೆರಳಬೇಕು.

\* ದೋಣಿಗಳು ಹಾಗೂ ತೆಪ್ಪಗಳನ್ನು ಸುರಕ್ಷಿತ ಜಾಗಗಳಲ್ಲಿ ಕಟ್ಟಿ ಹಾಕಿದಿ.

\* ಪೀಠೋಪಕರಣ, ಸಲಕರಣೆಗಳು, ಸ್ಟೀಲ್ ಕೊಳಾಯಿಗಳು, ಸೀಮೆಂಟ್ ಡಬ್ಬಗಳು, ಉದ್ದ್ಯಾನದ ಸಲಕರಣೆಗಳು ಇತ್ಯಾದಿ ವಸ್ತುಗಳನ್ನು ಮನೆಯ ಭದ್ರ ಜಾಗದಲ್ಲಿರಿಸಿರಿ.

\* ಉಗ್ರವಾದ ಚಂಡಮಾರುತದ ಬಿರುಸನ್ನು ಎದುರಿಸಲು ನಿಮ್ಮ



ಮನೆಯ ಅಶ್ವಕವೆನಿಸಿದಲ್ಲಿ ಅಥವಾ ಅದರ ತಳಪಾಯ ಹಾಗೂ ಮೇಲು ಭಾವದ್ದೆ ಸಾಕಷ್ಟು ಶಕ್ತಿಯತವಾಗಿಲ್ಲ ಅಥವಾ ಮನೆಯು ತಗ್ಗಿನ ಪ್ರದೇಶದಲ್ಲಿ ಇದೆ ಎಂದಾದಲ್ಲಿ, ಭದ್ರವಾದ ಜಾಗಕ್ಕೆ ಪ್ರಲ್ಪಗೊಳಿ.

\* ಯಾವುದೇ ಸನ್ನವೇಶದಲ್ಲೂ ಸಾಧ್ಯಾನತೆಯನ್ನು ಉಳಿಸಿಕೊಳ್ಳಿ, ನೀವು ತಾಳ್ಳು ಹಾಗೂ ಧೈರ್ಯವನ್ನು ಮೃಗಾಡಿಸಿಕೊಂಡರೆ ಉಳಿದವರಿಗೂ ಶಾಂತವಾಗಿರಲು ಸ್ವಾತ್ಮ ದೋರೆಯುತ್ತದೆ.

\* ತುಂಡಾದ ವಿದ್ಯುತ್ ತಂತ್ರಿಗಳಿಂದ ದೂರವಿಡಿ, ವಿದ್ಯುತ್ ತಂತ್ರಿ ತಗುಲಿದ ವೈಕಿಯನ್ನು ಉಳಿಸಲು, ಒಣಗಿದ ಕಟ್ಟಿಗೆಯಂತಹ ವಸ್ತುವನ್ನು ಬಳಸಿ, ತಂತ್ರಿಯನ್ನು ತಳ್ಳಿ ಹಾಕಿರಿ, ಯಾವುದೇ ತಂತ್ರಿ ತೂಗಾಡುತ್ತಿದೆ ಎಂದಾದಲ್ಲಿ, ಒಡನೇ ಸಂಬಂಧಿಸಿದ ಅಧಿಕೃತ ವೈಕಿಗೆ / ಕಚೇರಿಗೆ ಮಾಹಿತಿಯನ್ನು ರವಾನಿಸಿರಿ.

\* ನಡೆಯುವಾಗ ಅಥವಾ ವಾಹನ ಚಲಾಯಿಸುವಾಗ ಮರಗಳ ಮತ್ತು ರೆಂಬೆ - ಕೊಂಬೆಗಳ ಬಗ್ಗೆ ಎಚ್ಚರವಾಗಿರಿ.

**ಮಾಡಬೇಡಿ**

\* ತುತ್ತು ತುದಿಯ ಅಂತಸ್ತಿನಲ್ಲಿರಬೇಡಿ, ಮೊದಲನೇ ಮಹಡಿಯಲ್ಲಿರುವವರೂ ಸಹ ನೆಲ ಅಂತಸ್ತಿನಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು, ಏಲ್ಲಾ ಬಾಗಿಲು, ಕಿಟಕಿಗಳು ಹಾಗೂ ತೆರವುಗಳನ್ನು ಗಟ್ಟಿಯಾಗಿ ಮುಚ್ಚಿ ಅಡೆತಡೆಗಳನ್ನು ಇರಿಸಬೇಕು.

\* ಚಂಡಮಾರುತವು ಹೊರಗಿನಿಂದ ನುಗ್ಗಿತ್ತಿರುವಾಗ ನೀವು ಹೊರಗೆ ಧಾವಿಸಬೇಡಿ.

\* ಮರಗಳು, ಶಿಧಿಲವಾದ ಮನೆಗಳು, ಹಳೆಯ ಮನೆಗಳು ಹಾಗೂ

ಅಭದ್ರ ಕಟ್ಟಡಗಳ ಬಳಿ ಆಶ್ರಯ ಪಡೆಯಬೇಡಿ.

\* ಚಂಡಮಾರುತ ಸಮಯದಲ್ಲಿ ಹೊರಗೆ ಧಾವಿಸಬೇಡಿ, ಬಿರುಗಾಳಿಯು ಶಾಂತವಾದ ಬಳಿಕ ನಿಷ್ಪಿಂದ ಸಾಧ್ಯವಾದಷ್ಟು ಆಶ್ರಮ ತಾಣಕ್ಕೆ ಸಮೀಪವಾಗಿದ್ದು ಬಿಡಿ (ಯಾಕೆಂದರೆ ಗಾಳಿಯು ವಿರುದ್ಧ ದಿಕ್ಕಿನಿಂದ ಬೀಸಲು ಪ್ರಾರಂಭಿಸಿದರೆ ನೀವು ಗಾಳಿಯಲ್ಲಿ ಸಿಕ್ಕಿಹಾಕಹೊಳ್ಳದೇ ಆಶ್ರಯ ತಾಣಕ್ಕೆ ಧಾವಿಸಲು ಸಾಧ್ಯ).

ಬಿರುಗಾಳಿಯ ಮಧ್ಯಬಿಂದು ಅಥವಾ ‘ಅಕ್ಕ’ವು ನೇರವಾಗಿ ನಿಮ್ಮ ಜಾಗದ ಮೇಲಿನಿಂದಲೇ ಹಾದು ಹೋಗುವುದಾದರೆ, ಗಾಳಿಯು ಸ್ವಲ್ಪ ಕಾಲ ವಿರಮಿಸುವುದು ಹಾಗೂ ಅರ್ಥ ಗಂಟೆ ಅಥವಾ ಹೆಚ್ಚು ಸಮಯ ಮಳಿ ಸುರಿಯುವುದು, ಈ ಅವಧಿಯಲ್ಲಿ ಸುರಕ್ಷಿತ ಜಾಗದಲ್ಲಿರಿ, ಅವಶ್ಯವೇನಿಸಿದಲ್ಲಿ ಈ ಅವಧಿಯಲ್ಲಿ ತುರ್ತು ರಿಪೇರಿಗಳನ್ನು ಮಾಡಿಬಿಡಿ, ಆದರೆ ನೆನಪಿಡಿ, ಪ್ರಬುಲವಾದ ಗಾಳಿಯು ವಿರುದ್ಧ ದಿಕ್ಕಿನಿಂದ ಪಕ್ಕನೆ ಮರಳಿ ಬರಬಹುದು, ಹೆಚ್ಚಾಗಿ ಇನ್ನುಷ್ಟು ತೀವ್ರವಾದ ವೇಗದಿಂದ.

### ಸ್ಥಳ ಬದಲಾಯಿಸುವ ಸಮಯದಲ್ಲಿ

\* ತಕ್ಕ ಆಶ್ರಯ ತಾಣ ಅಥವಾ ನಿಮ್ಮ ಪ್ರದೇಶಕ್ಕೆ ಸೂಚಿಸಲಾದ ಸ್ಥಳಾಂತರ ಕೇಂದ್ರದತ್ತ ಸಾಗಿರಿ.

\* ನಿಮ್ಮ ಆಸ್ತಿ ಪಾಸ್ತಿ ಬಗ್ಗೆ ಚಿಂತಿಸಬೇಡಿ, ನೀವು ಬಿಟ್ಟ ಹೋದ ಜಾಗದಲ್ಲಿ ಲೂಟಿ ನಡೆಯದಂತೆ ಪ್ರೋಲೀಸರು ಕಾಯಿವರು.

\* ಆಶ್ರಯ ತಾಣದಲ್ಲಿ ಉಸ್ತುವಾರಿ ನಡೆಸುವ ವೃತ್ತಿಯ ನಿರ್ದೇಶನಗಳನ್ನು ಪಾಲಿಸಿರಿ.

\* ನೀವು ಬಿಟ್ಟ ಹೊರಟಿ ಹೋಗಬಹುದು ಎಂಬ ಸೂಚನೆ ದೊರೆಯುವವರೆಗೆ ಆಶ್ರಯ ತಾಣದಲ್ಲಿದ್ದುಬಿಡಿ.

\* ಎಲ್ಲಾ ಸಮಯದಲ್ಲಿ ಶಾಂತವಾಗಿರಿ. ನಿರ್ದೇಶನಗಳನ್ನು ಚೂಚುತ್ತು ತಪ್ಪದೆ ಪಾಲಿಸಿದಲ್ಲಿ ವೈಯಕ್ತಿಕವಾದ



ಆಪಾಯಗಳಲ್ಲಿ ಸಿಲುಕುವ ಸಾಧ್ಯತೆಗಳು ವಿರಳ.

### ಬಂದರುಗಳಲ್ಲಿ ಮುಂಜಾಗ್ರತೆಗಳು

ಬಿರುಗಾಳಿ ಸಿಗ್ನಲ್‌ಗಳನ್ನು ಬಂದರುಗಳಲ್ಲಿ ಪ್ರದರ್ಶಿಸಿದಾಗ ಈ ಕೆಳಗಿನ ಮುಂಜಾಗ್ರತೆಗಳನ್ನು ಕೈಗೊಳ್ಳತಕ್ಕದ್ದು:

\* ಸುರಕ್ಷಿತವಾದ ನೀರಿನ ಜಾಗಕ್ಕೆ ಎಲ್ಲಾ ಹಡಗುಗಳು ಬರತಕ್ಕದ್ದು ಹಾಗೂ ದ್ವಾರಾ ಸುತ್ತಿರುವ ಕೆಳಗೆ ಮಾಡಿ ಗಟ್ಟಿಯಾಗಿ ಲಂಗರು ಹಾಕಿದತಕ್ಕದ್ದು.

\* ವಿದ್ಯುತ್ ಅಳವಡಿಕೆಗಳಾದ ಉಪಕ್ರಿಯಗಳು ಇತ್ಯಾದಿಗಳನ್ನು ಕಾಯ್ದಿಕೊಳ್ಳಲು ತಕ್ಕಣ ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕು. ಬಾಗಿಲುಗಳು, ಕಿಟಕಿಗಳು ಹಾಗೂ ಇತರ ತರವುಗಳಿಗೆ ಅಡೆ ತಡೆಗಳನ್ನು ಇರಿಸಬೇಕು.

\* ವಿದ್ಯುತ್ ಕಂಬಗಳು ಬಿಳಿಯುವುದು ಹಾಗೂ ವಿದ್ಯುತ್ ಪ್ರವರ್ತಿಸುವ ತಂತ್ರಿಗಳ ಸಂಪರ್ಕಕ್ಕೆ ಬರುವುದು.

ಇವುಗಳಿಂದ ಸಂಭವಿಸಬಹುದಾದ ಜೀವಹಾನಿ ತಪ್ಪಿಸಲು ವಿದ್ಯುತ್ ಸರಬರಾಜನ್ನು ಬಂದ್ ಮಾಡುವುದು ಒಳ್ಳೆಯದು. ಸಾಧ್ಯವಾದಲ್ಲಿ ಪ್ರಸರಣ ಗೋಪುರ ಹಾಗೂ ತ್ರಾನ್ಸ್‌ಫಾರ್ಮರ್‌ಗಳಿಗೆ ಹೆಚ್ಚಿನ ಬಲಕ್ಕಾಗಿ ನೀಡಿರುವ ಬೆಂಬಲಗಳನ್ನು ಕೆಳಗಿಳಿಸಿ ನೆಲದಲ್ಲಿರಿಸಬೇಕು.

\* ಎಲ್ಲಾ ಗೋದಾಮುಗಳ ಕಿಟಕಿ, ಬಾಗಿಲು ಹಾಗೂ ಇತರ ತರವುಗಳನ್ನು ಭದ್ರವಾಗಿ ಮುಚ್ಚಿ ಸಾಧ್ಯವಾದಲ್ಲಿ ಹೆಚ್ಚುವರಿ ಅಡೆಗಡೆಗಳನ್ನು ಇರಿಸಬೇಕು.

\* \* \*

### ಭೂಕಂಪಗಳು

#### ಭೂಕಂಪನಕ್ಷೆ ಮುನ್ನೆಚ್ಚರಿಕೆ ಏನು?

\* ಕಾರಣ ಹಾಗೂ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ, ಶಾಂತವಾಗಿ ಹಾಗೂ ಸಮಾಧಾನದಿಂದ ಅವುಗಳ ಬಗ್ಗೆ ಮಾತನಾಡಿ, ಒಂದು ಟಾಕ್ಸ್ ಹಾಗೂ ಹೆಚ್ಚುವರಿ ಬ್ಯಾಟ್‌ರಿಂಗ್‌ಲೋಂದಿಗೆ, ಸರಿಯಾಗಿರುವ ಟ್ರಾನ್ಸ್‌ಫರ್‌ ರೇಡಿಯೋ ನಿಮ್ಮ ಬಳಿಯಿರಲಿ. ವೈದ್ಯರು, ಅಗ್ನಿಶಾಮಕ ದಳ, ಪ್ರೋಲೀಸ್, ಎಂಆರ್‌ಎ, ಅಂಬುಲೆನ್ಸ್, ನೀರು ಸರಬರಾಜು, ವಿದ್ಯುತ್ಚಕ್ಕಿ ಇತ್ಯಾದಿಗಳ ದೂರವಾಣಿ ಸಂಪೂರ್ಣಗಳನ್ನು ಒಂದು ಕಾಡ್‌ನಲ್ಲಿ ನಮೂದಿಸಿ ನಿಮ್ಮ ಬಳಿ ಇರಿಸಿಕೊಳ್ಳಿ, ನಿಮ್ಮ ಕುಟುಂಬದ ಸದಸ್ಯರೂ ಇಂತಹ ಕಾಡ್‌ ಇರಿಸಿಕೊಳ್ಳುತ್ತಾರೆಂದು ಖಚಿತಪಡಿಸಿಕೊಳ್ಳಿ.

\* ನಿಮ್ಮ ಪೀಠೋಪಕರಣಗಳನ್ನು ಓಡಾಡಲು ಅನುಕೂಲವಾಗುವಂತೆ ಸಚ್ಚುಗೊಳಿಸಿರಿ.

\* ಶೆಲ್ಫ್‌ಗಳು, ಗ್ಯಾಸ್ ಸಿಲಿಂಡರ್, ಹೊದಾನಿಗಳು ಇತ್ಯಾದಿಗಳನ್ನು ಕೋಣೆಯ ಗೋಡೆಗಳಿಗೆ ತಾಗಿಸಿ ಇಡಿ. ಭಾರವಾದ ವಸ್ತುಗಳನ್ನು ನೆಲದಲ್ಲಿ ಅಥವಾ ಕೆಳಗಿನ ಶೆಲ್ಫ್‌ನಲ್ಲಿಡಿ. ನಿಮ್ಮ ಮನ ಮಂದಿಗಳ್ಲಾ ವಿದ್ಯುತ್ ಹಾಗೂ ಗ್ಯಾಸ್ ಸರಬರಾಜನ್ನು ಬಂದ್ ಮಾಡುವುದು ಹೇಗೆಂದು ಕಲಿಸಿರಿ.

#### ಭೂಕಂಪದ ವೇಳೆ ಮಾಡಬೇಕಾದುದೇನು?

ಶಾಂತವಾಗಿರಿ ಹಾಗೂ ಇತರರನ್ನೂ ಹಾಗೇ ಇರುವಂತೆ ಮಾಡಿ.

ನೀವು ಮನೆಯಲ್ಲಿರುವಿರಾದರೆ ಅಥವಾ ಒಂದು ಕಟ್ಟಡ ಅಥವಾ ಸಭಾಂಗಣದ ಒಳಗೆ ಇರುವುದಾದರೆ

\* ಬಾಗಿಲು ಅಥವಾ ನಿರ್ಗಮನ ದ್ವಾರಾ ಮಾಡಿ.

\* ಕಿಟಕಿಗಳು, ಕನ್ನಡಿಗಳು ಹಾಗೂ ಪೀಠೋಪಕರಣಗಳಿಂದ ಹೆಚ್ಚುವರಿದಲ್ಲಿರಿ, ಒಳಗಿನ ಬಾಗಿಲ ಪ್ರೇಮಾನ ತೊಳೆಯ ಅಡಿಯಲ್ಲಿ ಕೋಣೆಯ ಮೂಲೆಯಲ್ಲಿ ಮೇಚಿನ



ಅಡಿಯಲ್ಲಿ ಅಥವಾ ಬೆಂಚು ಮಂಚದ ಅಡಿಯಲ್ಲಿ ಇದ್ದಕೊಂಡು ನಿಮ್ಮನ್ನ ರಕ್ಷಿಸಿಕೊಳ್ಳಿ.

\* ಶಾಂತ ಹಾಗೂ ಸಮಾಧಾನಚಿಕ್ಕರಾಗಿ ವಿಶಾಲವಾಗಿ ಜಾಗದತ್ತ ನೆಡೆಯಿರಿ. ಓಡಬೇಡಿ ಹಾಗೂ ರಸ್ತೆ ಮೇಲೆ ಅಲ್ಲದಾದಬೇಡಿ ಅಥವಾ ಸೊಬಗು ಸವಿಯಲು ಹೊರಡಬೇಡಿ.

\* ಪರಿಹಾರ ಹಾಗೂ ಸುರಕ್ಷಾ ತಂಡಗಳ ಓಡಾಟಕ್ಕೆ ಅನುಕೂಲವಾಗಲು ರಸ್ತೆಗಳನ್ನು ನೀವು ಮುಕ್ತವಾಗಿರಿಸಬೇಕು.

\* ಕಟ್ಟಡಗಳು ಅದರಲ್ಲಿ ವಿಶೇಷವಾಗಿ ಹಳೆಯವು, ಎತ್ತರದ ಕಟ್ಟಡಗಳು ಅಥವಾ ಪ್ರತ್ಯೇಕಿಸಲಾದ ಕಟ್ಟಡಗಳೂ, ವಿದ್ಯುತ್ ತಂತಿಗಳು, ಇಲ್ಲಿಜಾರುಗಳು ಹಾಗೂ ಗೋಡೆಗಳು ಇವುಗಳಿಂದ ದೂರವಿರಿ ಇವುಗಳು ಕುಸಿಯುವ ಸಾಧ್ಯತೆಯಿದೆ.

ಕಟ್ಟಡ ಗೋಡೆಗಳು, ಇಲ್ಲಿಜಾರುಗಳು, ವಿದ್ಯುತ್ ತಂತಿಗಳು, ಕೇಬಲ್‌ಗಳು ಇತ್ತಾದಿಗಳಿಂದ ದೂರದಲ್ಲಿ ವಾಹನವನ್ನು ನಿಲ್ಲಿಸಿ ಹಾಗೂ ವಾಹನದೊಳಗಡೆ ಇದ್ದು ಬಿಡಿ.

ಭೂಕಂಪದ ಬಳಿಕ ಮಾಡಬೇಕಾದುದು ಏನು ಮಾಡಿ

\* ಶಾಂತವಾಗಿದ್ದು, ಟ್ರೌನಿಸ್ಪರ್ ರೇಡಿಯೋ ಸ್ವಿಚ್ ಆಫ್ ಮಾಡಿ, ರೇಡಿಯೋ / ಟಿ.ವಿ. ನೋಡುವ ನಿದೇಶನಗಳನ್ನು ಪಾಲಿಸಿರಿ.

\* ಮರು - ಕಂಪನಗಳನ್ನು ನಿರೀಕ್ಷಿಸಿರಿ

\* ನಿಮ್ಮ ಟಾಚ್‌ ಉಪಯೋಗಿಸಿ

\* ಬೆಂಕಿ ತಗಲಿದಲ್ಲಿ ನಿಮ್ಮ ಸುತ್ತ ಮುತ್ತಲಿರುವ ಜನರ ಸಹಾಯದಿಂದ

ಆರಿಸಲು ಪ್ರಯತ್ನಿಸಿ.

\* ಸೀಮೆಂಟ್‌, ತೈಲ, ಪೇಯಿಂಟ್, ಮಧ್ಯ ಇತ್ತಾದಿ ದಹನಾನುಕೂಲ ವಸ್ತುಗಳು ಚೆಲ್ಲಿದಲ್ಲಿ ಅವನ್ನು ಸ್ಪ್ರೆಕ್‌ಗೊಳಿಸಿ. ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿಕೊಂಡಿದ್ದರೆ ಸುರಕ್ಷಾ ದಳದ ನೆರವನ್ನು ಹೋರಿ ಮತ್ತು ನೀವು ಸಹಾಯ ಮಾಡಿ. ನೀವಾಗಿಯೇ ಸಹಾಯ ಮಾಡಲು ಪ್ರಯತ್ನಿಸಬೇಡಿ.

ನಿಮಗೆ ನೀವೇ ಗಾಯ ಮಾಡಿಕೊಳ್ಳುವಿರಿ ಅಥವಾ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ಪರಿಸ್ಥಿತಿ ಇನ್ನುಷ್ಟು ಶೋಚನೀಯ ಮಾಡುವಿರಿ.

ವಿದ್ಯುತ್ ತಂತಿಗಳು ಸಡಿಲವಾಗಿ ನೇತಾಡುತ್ತಿರುವ ಜಾಗಗಳಿಂದ ದೂರವಿರಿ ಹಾಗೂ ಅವುಗಳಿಗೆ ತಾಗಿಸಿಕೊಂಡಿರುವ ಯಾವುದೇ ಲೋಹಮಯ ವಸ್ತುಗಳನ್ನು ಮುಟ್ಟಬೇಡಿ.

ಹಚ್ಚಿನ ಲವಲವಿಕೆಯಿಂದ ಇನ್ನೊಬ್ಬರಿಗೆ ಸಹಾಯ ಮಾಡಲು ಸಮರ್ಥರನಿಸಲು ಏನಾದರೂ ತಿನ್ನಿ ಮನೆಯಿಂದ ಹೊರಬರಲು ಸಾಧ್ಯವೇನಿಸಿದಾಗ, ನೀವು ಸಾಮಾನ್ಯವಾಗಿ ಮನೆಯಲ್ಲಿ ಬಳಸುವ ಜೀವಧಿ ಹಾಗೂ ಅಗತ್ಯವಿರುವ ಆಹಾರ, ನೀರು, ಟಾಚ್‌, ಟ್ರೌನಿಸ್ಪರ್ ರೇಡಿಯೋ ಇವುಗಳನ್ನು ಜೊತೆಯಲ್ಲಿ ಕೊಂಡೊಯ್ದಿರಿ.

#### ಮಾಡಬೇಡಿ

\* ಮನೆಯಲ್ಲಿ ವಿದ್ಯುತ್ ಸಂಪರ್ಕವಿದೆ ಎಂದಾದಲ್ಲಿ ಸ್ವಿಚ್‌ಗಳನ್ನು ಮುಟ್ಟಬೇಡಿ.

\* ತರೆದ ಮೂಲಗಳಿಂದ / ಸಂಗ್ರಹಗಳಿಂದ, ಖ್ಲೇರು ಮಾಡದೆ ಅಥವಾ ಶುದ್ಧಿಕರಿಸದೆ ನೀರನ್ನು ಕುಡಿಯಬೇಡಿ.

\* ಹಾನಿಗೊಳಗಾದ ಕಟ್ಟಡಗಳ ಸೆನಿಹ ಹೋಗಬೇಡಿ ಅಥವಾ ತೀವ್ರವಾಗಿ ಹಾನಿಯಾದ ಕಟ್ಟಡಗಳೊಳಗೆ ಹೋಗಬೇಡಿ.

\* \* \*

ಬೆಂಕಿ ಹಾಗೂ ಬೆಂಕಿ ಅನಾಹತಗಳು

#### ಬೆಂಕಿ ತಗಲಿದೆಯಿಂದಾದಲ್ಲಿ

\* ಗಮನ ಸೆಳೆಯಿರಿ ಹಾಗೂ 101 ಸಂಖ್ಯೆಗೆ ದೂರವಾಣಿ ಕರೆ ಮಾಡಿ ಅಗ್ನಿಶಾಮಕ ಸಿಬ್ಬಂದಿಯನ್ನು ಬರ ಮಾಡಿರಿ.

\* ಲಭ್ಯವಿರುವ ಸೂಕ್ತ ಅಗ್ನಿ ನಿವಾರಕದಿಂದ ಬೆಂಕಿಯನ್ನು ಎದುರಿಸಿ, ನಿಮಗೆ ಅದರ ಕಾರ್ಯಾಚರಣೆಯ ಅರಿವು ಇದೆಯಿಂದಾದಲ್ಲಿ ಮಾತ್ರ.

\* ಸ್ಥಳಾಂತರಗೊಳ್ಳಲು ಮೆಟ್ಟಿಲುಗಳನ್ನು ಮಾತ್ರ ಬಳಸಿ, ಲಿಫ್ಟ್ ಬಳಸಬೇಡಿ.

\* ನಿಮ್ಮ ಕಚೇರಿಯು ಮೇಲಿನ ಅಂತಸ್ನಿನಲ್ಲಿದ್ದರೆ, ಮೆಟ್ಟಿಲುಗಳ ಮೂಲಕ ಕೆಳಗಿನ ಅಂತಸ್ತಿಗೆ ಬಂಧಿಸಿ \* ಬೆಂಕಿಯ ಜಾಗದಿಂದ ಹೊರ ಹೋಗುವ ಮನ್ನ ಹೊರ ಹೋಗುವ ಬಾಗಿಲನ್ನು ಅವಶ್ಯವಾಗಿ ಮುಚ್ಚಿರಿ.

\* ಸಾಧ್ಯವಾದಲ್ಲಿ, ಕಟ್ಟ ಕಡೆಗೆ ಹೊರ ಹೋಗುವ ವ್ಯಕ್ತಿ ಕಿಟಕಿಗಳನ್ನೂ ಸಹ ಮುಚ್ಚಿ ಹಾಕಲಿ.

\* ನೂಕು ನುಗ್ಗಲನ್ನು ತಪ್ಪಿಸಲು ನಡೆಯಿರಿ. ಓಡಬೇಡಿ.

\* ನಿಮ್ಮ ಬಳೆಗಳಿಗೆ ಬೆಂಕಿ ತಗಲಿದಲ್ಲಿ ಓಡಬೇಡಿ, ನೆಲದ ಮೇಲೆ ಮಲಗಿ ಹೋರಳಾಗಿ, ನೋವು ಶಮನವಾಗುವವರಿಗೆ ಸುಟ್ಟ ಗಾಯದ ಮೇಲೆ ತಣ್ಣೀರೆರೆಯಿರಿ.

#### ಭಾರೀ ಹೋಗೆ ಎದುರಾದಾಗ

\* ನೆಲದ ಮೇಲೆ ತೆವಳಿರಿ

\* ನಡೆಯಬೇಡಿ.

\* ಮೂಗು ಹಾಗೂ ಬಾಯಿಯನ್ನು ಒಂದೆ ಬಳಕೆಯಿಂದ ಮುಚ್ಚಿರಿ.

#### ಬೆಂಕಿ ಸುರಕ್ಷಣೆಗಾಗಿ

#### ಮಾಡಿ

\* ತಾತ್ಕಾಲಿಕ ಹಾಗೂ ಸದ್ಯಕ್ಕೆ ಏರ್ಡಿಸಿದ ವಿದ್ಯುತ್ ಸಂಪರ್ಕದಿಂದ ದೂರವಿರಿ.

\* ಓವರ್ ಲೋಡ್‌ನಿಂದ ಸುರಕ್ಷಿತವಾಗಿರಲು ಮಿನಿಯೇಚರ್

ಸರ್ಕೇಂಟ್ ಬ್ರೇಕರ್ (ಎಂಸಿಬಿ)ಗಳನ್ನು ಒದಗಿಸಿ.

\* ಎ/ಸಿ ಕಾರ್ಯಾಚರಿಸುವ ಜಾಗದಲ್ಲಿ ಅಥವಾ ಸ್ನಿಹದಲ್ಲಿ ಬೆಂಕಿ ಕಾರ್ಣಿಕೀಕೊಂಡಲ್ಲಿ ತಕ್ಷಣ ಹವಾ ನಿಯಂತ್ರಕ ಹಾಗೂ ಹವಾ ನಿಯಂತ್ರಕ ಘಟಕಗಳ ಸ್ವಿಚ್ ತೆಗೆಯಿರಿ.

\* ವಿದ್ಯುತ್ ಘಟಕಗಳು ಹಾಗೂ ಉಪಕರಣಗಳು ದೋಷಗಳಿವೆಯೇ ಅಥವಾ ನಿರೋಧಕ ವಿಫಲವಾಗಿಯೇ ಎಂದು ಪರೀಕ್ಷೆಸಿ ನೋಡಿ, ಇದೆಯಿಂದು ಕಂಡು ಬಂದಲ್ಲಿ ಅದನ್ನು ದುರಸ್ತಿ ಮಾಡಿ.

\* ನಡೆಹಾದಿ ಹಾಗೂ ನಡುವಾರಿಗಳ ಪ್ರವೇಶ, ನಿರ್ಗಮನ ಇತ್ಯಾದಿಗಳಲ್ಲಿ ತುರ್ತು ಪರಿಸ್ಥಿತಿಗಳಿಂದ ತಪ್ಪಿಕೊಳ್ಳಲಾಗದಂತೆ ಮಾಡುವ ಯಾವುದೇ ಭಾತಿಕ ಅಡೆತಡೆಗಳು ಇಲ್ಲ ಎಂದು ಖಾತರಿಪಡಿಸಿ.

\* ಬೆಂಕಿ / ಹೊಗೆ ಕಂಡು ಬಂದಲ್ಲಿ ಸೂಕ್ತ ಅಗ್ನಿ ನಿವಾರಕಗಳನ್ನು ಬಳಸಿರಿ, ಅಗ್ನಿ ನಿವಾರಕಗಳನ್ನು ಬಳಸುವ ಮುನ್ನ ವಿದ್ಯುತ್ ಕೆಬಲ್ / ಉಪಕರಣಗಳ ಬೆಂಕಿ ಆರಿಸು, ವಿದ್ಯುತ್ ಸಂಪರ್ಕದ ಸ್ವಿಚ್ ತೆಗೆಯಲಾಗಿದೆಯಿಂದ ಖಾತರಿಪಡಿಸಿಕೊಳ್ಳಿ.

\* **ಸಾಂಪ್ರಾದಾಯಿಕ (ಕನ್ವೇನ್‌ಫೆನ್ಲ್)** ವಿಧದ ಘೂಸ್ ಕ್ಯಾರಿಯಲ್‌ನಲ್ಲಿ ಘೂಸ್ ವಯರ್‌ಅನ್ನು ಬದಲಾಯಿಸುವಾದ ಸೂಕ್ತ ರೇಣಿಂಗ್ ಘೂಸ್ ವಯರ್‌ನ್ನು ಬಳಸಿ.

\* ಅಗ್ನಿ ನಿವಾರಕ ಯಾವಾಗಲು ಸುಲಭವಾಗಿ ಸಿಗುವಂತೆ ಇರಲಿ.

\* ಹವಾ ನಿಯಂತ್ರಿತ ಕೆಲಸದ ಜಾಗದಲ್ಲಿ ದಹಿಸುವಂತಹ ಯಾವುದೇ ಬಳಕೆ ಸಾಮಗ್ರಿಯನ್ನು ಉಪಯೋಗಿಸುವುದು ಅಥವಾ ದಾಸ್ತಾನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ.

\* ಕೆಲಸದ ಜಾಗದಲ್ಲಿ ಧೂಮಪಾನ ನಿಷೇಧಿಸಿ.

\* ದಹಿಸುವಂತಹ ದ್ರಾವಣಗಳು ಚೆಲ್ಲಿದಲ್ಲಿ ಸೋರಿದಲ್ಲಿ ತಕ್ಷಣ ಸ್ವಚ್ಚಗೊಳಿಸಿ.



## ಮಾಡಬೇಡಿ

\* ವಿದ್ಯುತ್ ಸರಬರಾಜಿನ ಪಾಯಂಟ್‌ಗಳನ್ನು ಅವುಗಳ ಅಳವಡಿಸಿದ ಸಾಮಧ್ಯಕ್ಕಿಂತ ಹೆಚ್ಚು ಓರ್ವೋಲೋಡ್ ಮಾಡಬೇಡಿ.

\* ಹವಾನಿಯಂತ್ರಿಕ ಕೆಲಸದ ಜಾಗದಲ್ಲಿ ದಹನವಾಗುವಂತಹ ಸಾಮಗ್ರಿಗಳನ್ನು ಇರಿಸಬೇಡಿ. ಅಗ್ನಿವಾರಕ ಹೇಗೆ ಕಾರ್ಯಾಚರಿಸುವುದೆಂದು ತಿಳಿಯಿದ್ದಲ್ಲಿ ಅವುಗಳನ್ನು ಬಳಸಬೇಡಿ.

\* ಎಲೆಕ್ಟ್ರಾನಿಕ್ ಸಲಕರಣೆಗಳು, ದಹಿಸುವಂತಹ ದ್ರಾವಣಗಳು ಇತ್ಯಾದಿಗಳಿಗೆ ಸಂಬಂಧಿಸಿದ ಬೆಂಕಿ ಆರಿಸಲು ನೀರನ್ನು ಬಳಸಬೇಡಿ.

\* ದಹಿಸುವಂತಹ ದ್ರಾವಣಗಳನ್ನು ಶೇಖರಿಸಿರುವ ಸಂಗ್ರಹಕಗಳನ್ನು ತೆಗೆದು ಇರಿಸಬೇಡಿ.

## ಬೆಂಕಿ ತಡೆಗಟ್ಟಿಪುದಕ್ಕಾಗಿ

\* ಸುರಕ್ಷೆ / ಅಗ್ನಿ ಇಲಾಖೆಯ ಪೂರ್ವಾನುಮತಿಯೊಂದಿಗೆ ಮಾತ್ರ ವೆಲ್ಲಿಂಗ್ / ಕಟ್ಟಿಂಗ್ ಕೆಲಸ ಕೈಗೊಳ್ಳತಕ್ಕದ್ದು.

\* ದಹಿಸುವಂತಹ ದ್ರಾವಣಗಳನ್ನು ಸಾಗಿಸುವ ಪ್ರೈಪ್‌ಲೈನ್‌ಗಳನ್ನು ಯಾವುದೇ ಸೋರುವಿಕೆ ಇತ್ಯಾದಿ ಇವೆಯೇ ಎಂದು ನಿಯಮಿತವಾಗಿ ಪರೀಕ್ಷೆಸಿ ಉಸ್ತುವಾರಿ ಮಾಡತಕ್ಕದ್ದು.

\* ಉತ್ತಮ ಹೋಸ್ ಕೇಪಿಂಗ್ ಅಗತ್ಯ.

\* ತ್ಯಾಜ್ಯ / ಅನುಪಯುಕ್ತ ವಸ್ತುಗಳ ಸಂಗ್ರಹಕಗಳನ್ನು ಪ್ರತಿದಿನವೂ ಸ್ವಚ್ಚಗೊಳಿಸುತ್ತಿರಬೇಡಿ.

\* ಪೇಂಟಿಂಗ್ ಬೂಟ್‌ಗಳು / ಶಾಟ್ ಬ್ಲಾಷ್ಟಿಂಗ್ ಚೆಂಬರ್‌ಗಳನ್ನು ಅಧಿಕ ಶಾಖೆ ಇತ್ಯಾದಿಗಳಿಗೆ ಕಾರಣವಾಗುವ ಘಷಣೆ ಲೋಡ್ ಆಗದಂತೆ ತಡೆಯಲು ನಿಯಮಿತವಾಗಿ

ಸ್ವಚ್ಚಗೊಳಿಸಬೇಕು ಹಾಗೂ ತಪಾಸಣೆ ಮಾಡುತ್ತಿರಬೇಕು.

\* ಗ್ರಾಸ್ ಸಿಲಿಂಡರ್‌ಗಳನ್ನು ಬಳಸುವಾಗ ಅವುಗಳ ಕವಾಟ ಸುರಕ್ಷೆಯ ಮುಚ್ಚಿಸಬೇಕು. ಸುಸ್ಥಿತಿಯಲ್ಲಿಡಬೇಕು.

## ಮನೆಯಲ್ಲಿರುವಾಗ ಸುರಕ್ಷಾನಿಯಮಗಳು

ಕ್ಯಾಂಡಲ್‌ಗಳು, ಅಗರಬತ್ತಿಗಳು ಹಾಗೂ ದಹಿಸುಬಲ್ಲ ಸಾಮಗ್ರಿಗಳಾದ ಪೆಟ್ರೋಲ್, ಪೇಂಟ್ ಧಿನ್‌ರ್ ಹಾಗೂ ಎಣ್ಣೆ ದೀಪಗಳನ್ನು ವಸತಿ ಸೌಲಭ್ಯಗಳಲ್ಲಿ ಬಳಸಲು ಅನುಮತಿಯಿಲ್ಲ. ಬೆಂಕಿ ಸುರಕ್ಷೆ ಸಂಹಿತೆಯು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆನ್ನುತ್ತದೆ. ಮೌಲ್ಯನ್ ಗ್ರಿಲ್‌ಗಳನ್ನು ನಿಷೇಧಿಸಲಾಗಿದೆ.

ಬೆಂಕಿ ಅಲರಾಂಗಳು, ಬೆಂಕಿ ಡ್ರಿಲ್‌ಗಳು ಹಾಗೂ ವಸತಿ ಸುರಕ್ಷೆ

ಶಾಲೆ/ ಕಾಲೇಜುಗಳ ಪ್ರತಿ ಹಾಲೆನಲ್ಲಿ ಪ್ರತಿ ಸೇಮಿಸ್ಪೋರ್ ಕಡೇ ಪ್ರಕ್ಕ ಏರಡು ಬಾರಿ ಫಯರ್ ಡ್ರಿಲ್ (ಮಾಕ್‌ಡ್ರಿಲ್) ನಡೆಯಬೇಡಿ. ಈ ಡ್ರಿಲ್‌ಗಳ ಬಗ್ಗೆ ಮುನ್ನೂಚನೆ ನೀಡಬಾರದು ಹಾಗೂ ಫಯರ್ ಅಲರಾಂ ಪ್ರತಿ ಬಾರಿ ಶಬ್ದ ಮಾಡಿದಾಗಲೂ ವಿದ್ಯುತ್‌ಧಿಕಗಳು ಸ್ಥಳಾಂತರಗೊಳಿಸಬೇಡಿ. ಯಾರೇ ಬಳ್ಳ ವಿದ್ಯುತ್‌ ಕಟ್ಟಡ ಬಿಟ್ಟು ಹೋಗಲಾಗಿದ್ದರೆ ಶೀಸ್ತಿನ ಕ್ರಮ ಕೈಗೊಳ್ಳತಕ್ಕದ್ದು. ಫಯರ್ ಅಲರಾಂ, ಫಯರ್ ಡಿಟೆಕ್ನ್‌, ಸಾಧನಗಳು ಹಾಗೂ ನಿವಾರಕಗಳ ದುರ್ಭಳಕೆಯು ಗಂಭೀರ ಅಪರಾಧವಾಗಿರುತ್ತದೆ.

## ಸನ್ವೇಶದಲ್ಲಿ ಬೆಂಕಿಯೊಂದಿಗೆ ಸೊಂಡಬೇಡಿ

\* ಶುರುವಾದ ಜಾಗವನ್ನು ಮೀರಿ ಬೆಂಕಿ ಹರಡುತ್ತಿರುವಾಗ.

\* ಪಲಾಯನಕ್ಕಿರುವ ನಿರ್ಗಮನ ದ್ವಾರಕ್ಕೆ ಬೆಂಕ್ ಹೊರಾಡುವ ಸ್ಥಿತಿಯಲ್ಲಿ ನೀವಿಲ್ಲವಾದರೆ.

\* ಪಲಾಯನಕ್ಕಿರುವ ಏಕೆಕ್ಕ ದ್ವಾರವನ್ನು ಬೆಂಕಿ ತಡೆಯುವಂತಿದ್ದರೆ.

\* ಬೆಂಕಿ ಆರಿಸುವ ಸೂಕ್ತ ಉಪಕರಣ ನಿಮ್ಮ ಬಳಿ ಇಲ್ಲದಿರುವಾಗ.



## ಸಮರ್ಪಕ ಅಗ್ನಿವಾರಕವನ್ನು ಗುರುತಿಸುವುದು ಹೇಗೆ?

ಅಗ್ನಿವಾರಕದ ಫೋಟೋ ಮೇಲೆ ಎಲ್ಲಾ ರೇಬಿಂಗ್‌ಗಳನ್ನೂ ಹಾಕಿರುತ್ತಾರೆ. ಕೆಲವು ಅಗ್ನಿವಾರಕಗಳಲ್ಲಿ ಎಬಿ, ಬಿಸಿ ಮತ್ತು ಎಬಿಸಿ ಹೀಗೆ ಹಲವರು ರೇಬಿಂಗ್‌ಗಳನ್ನು ಹಾಕಿರುತ್ತಾರೆ. ಈ ಅಗ್ನಿವಾರಕಗಳು ಒಂದಕ್ಕಿಂತ ಹೆಚ್ಚು ವಿಧದ ಬೆಂಕಿ ಆರಿಸಲು ಸಮರ್ಥ.

## ಅಗ್ನಿವಾರಕವನ್ನು ಬಳಸುವುದು ಹೇಗೆ?

P.A.S.S. ಎಂಬುದರ ವಿಸ್ತೃತ ರೂಪ

**P - Pull the Pin (ಹಿನ್ನ ಆನ್ನು ಎಳೆಯಿರಿ)**

**A - Aim the extinguisher nozzle at the base of the fire (ಅಗ್ನಿವಾರಕದ ಮೂತಿಯನ್ನು ಬೆಂಕಿಯ ತಳಭಾಗಕ್ಕೆ ಗುರಿಯಿಡಿ)**

**S - Squeeze the trigger while holding the extinguisher upright (ಅಗ್ನಿವಾರಕವನ್ನು ನೇರವಾಗಿಟ್ಟು ಹಿಡಿಕೆ (ಟ್ರಿಗರ್) ಯನ್ನು ಹಿಚೆಕಿರಿ).**

**S - Sweep the extinguisher from side to side, covering the areas of the fire with the extinguishing agent (ಅಗ್ನಿವಾರಕವನ್ನು ಬದಿಯಿಂದ ಬದಿಗೆ ಆಡಿಸುತ್ತಾ ಬೆಂಕಿ ವ್ಯಾಪಿಸಿದ ಪ್ರದೇಶವನ್ನು ಅಗ್ನಿವಾರಕವನ್ನು ದ್ರವ್ಯದಿಂದ ಆವರಿಸಿ).**

**ಸೂಚನೆ :** ಅಗ್ನಿವಾರಕವನ್ನು ಬಳಸಲು ಪ್ರಯೋತ್ಸವ ಮುನ್ನ ಫಯರ್ ಅಲಾರಾಂ ಬಾಕ್ ಅನ್ನು ಎಳೆಯಿರಿ ಹಾಗೂ ಇತರರನ್ನೂ ಎಚ್ಚರಿಸಿ.

## ಅಪರಿಸ್ತಿತ ಸ್ಮೋಚ ಸಾಧನ ಪಜಿಡಿ

ರಾಷ್ಟ್ರೀಯಲ್ಲಿ ಚಾಲ್ತಿಯಲ್ಲಿರುವ ಕಾಯ್ದಿಯ ನಿಯಮಗಳನ್ನು ಉಲ್ಲಂಘಿಸಿ ಶಸ್ತ್ರಾಸ / ಸ್ಮೋಚಕಗಳನ್ನು ಅಸಂಪ್ರದಾಯಿಕ ಅಥವಾ ಅರ್ಥವಾದ / ದೇಶದ್ವೇಷಿ ಉದ್ದೇಶಗಳಾಗಿ ಓವ್ ವ್ಯಕ್ತಿ ಅಥವಾ ಸಂಘಟನೆಯು ಒಟ್ಟಿಗೂಡಿಸಿದರೆ ಅದುವೇ ಪಜಿಡಿ.

## ಗಮನವಿರಿಸಬೇಕಾದ ಸ್ಪಷ್ಟ ಸೂಚನೆಗಳು

- \* ಇತ್ತೀಚಿಗೆ ಗಲಭೇ ಸಂಭವಿಸಿದ ಪ್ರದೇಶ
- \* ಮರದ ಹುಡಿ, ಕಲ್ಲಿನ ಹುಡಿ, ಮರದ ಚಕ್ಕೆಗಳು, ಪಸೆಯಾದ ಪೇಪರ್ ಹೊದಿಕೆಗಳು, ಹೊರಗಿನ ವಸ್ತು
- \* ಸ್ಪುಟ ತೆರೆದಿರುವ ಕಿಟಕಿ / ಬಾಗಿಲು ಡ್ರಾವರ್‌ಗಳು
- \* ತಾಜಾ ಪ್ಲಾಸ್ಟಿಕ್ / ಸಿಮೆಂಟ್, ಸಡಿಲಾದ ವಿದ್ಯುತ್ ಷಿಟ್ಟಿಂಗ್‌ಗಳು.
- \* ಕೊಳಕು ಹಗ್ಗಗಳು
- \* ವಿದ್ಯುತ್ ತಂತಿ
- \* ತುಂಡಾದ ತರಕಾರಿ
- \* ಸ್ಮೋಚಕಗಳಿಂದ ತುಂಬಿದ ಮಿಲಿಟರಿ ಕಂಟೇನರ್‌ಗಳು
- \* ಕೊಳಕಾದ ಹೆಚ್ಚು ಗುರುತುಗಳು
- \* ಗೀಗಿರುವ ಅಥವಾ ಹೊಸದಾದ ಪೇಂಟ್ ಹೊಸ ಬ್ರಿಕ್ ಕೆಲಸ / ಪ್ಲಾಸ್ಟಿಕ್.

## ಒಂದು ಅಪರಿಚಿತ ಪ್ರಯೋಚಕ ಕಂಡಲ್ಲಿ ನೆನಪಿಂಡಬೇಕಾದ ಅಂಶಗಳು

- \* ಪ್ರಯೋಚಕನ್ನು ಮುಟ್ಟಬೇಡಿ ಅಥವಾ ತೆಗೆದು ಹಾಕಬೇಡಿ.
- \* ಕ್ಯೆಲ್ಲಿಂದ ತೆಗೆಯಬೇಡಿ ಅಥವಾ ಒಡೆಯಬೇಡಿ
- \* ಸಂಶಯಿತ ಬಾಂಬ್‌ನ್ನು ಪೋಲೀಸ್‌ರಾಫೆಗೆ ತರಬೇಡಿ.
- \* ಕರ್ತವ್ಯ ನಿರತರಲ್ಲವಾದಲ್ಲಿ ಅದನ್ನು ತೆರೆಯಬೇಡಿ.
- \* ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿ.

\* ರೇಡಿಯೋ ಬಳಸಬೇಡಿ.

\* ಎಲ್ಲಾ ಬಾಗಿಲು ಕಿಟಕಿಗಳನ್ನು ತೆರೆಯಿರಿ.

## ಮೃತ ನಾಯಕನಾಗದಿರಿ

ಪಜಿಡಿ ಕಂಡಲ್ಲಿ ಮಾಡಬೇಕಾದದ್ದು

\* ಬತ್ತು ಗೋಡೆ; ರಕ್ಷಣೆಗಾಗಿ ವಸ್ತುವಿನ ಬಳಿ ಮರಳಿನ ಚೀಲ (ಸ್ಯಾಂಡ್ ಬ್ಯಾಗ್) ಇರಿಸಿ.

\* ಅಡ್ಡಿ ಮಾಡು; ಹಾಸಿಗೆ ಇತ್ತುದಿಗಳನ್ನು ಇಟ್ಟ ಸ್ಮೋಚ ಮತ್ತು ಚೊರುಗಳಿಂದಾಗುವ ಹಾನಿಯನ್ನು ಕಡಿಮೆ ಮಾಡಿ.

\* ತೆರವು ಮಾಡು; ಕೋಣೆಯ ಎಲ್ಲಾ ಬಾಗಿಲುಗಳು ಹಾಗೂ ಕಿಟಕಿಗಳನ್ನು ತೆರೆಯಿರಿ.

## ಸಾಮಾನ್ಯ ಮಾಹಿತಿ

ನಿಮಗೆ ತಿಳಿದಿರಬೇಕಾದ ಅಂಶಗಳು


ಒಂದು ಸ್ಪಷ್ಟವಾದ ಬಟ್ಟೆಯನ್ನು ಒಂದು ಬಟ್ಟಲು ನೀರು ಹಾಗೂ ಒಂದು ಟೀಬಲ್ ಚೆಮಚದಪ್ಪ ಬೇಕಿಂಗ್ ಸೋಡಾ ಕಲಸಿದ ದ್ರಾವಣದಲ್ಲಿ ಅದ್ದಿ ಮಾಡಿದ ತಾತ್ಕಾಲಿಕ ಮುಖವಾಡವು ಜ್ಯೇವಿಕ ಹಾಗೂ ರಾಸಾಯನಿಕ ದ್ರವ್ಯಗಳಿಂದ ಸ್ಪಷ್ಟ ರಕ್ಷಣೆ ಒದಗಿಸಬಲ್ಲದು. ಆಹಾರ / ನೀರಿನ ಕಲ್ಶ ಅಥವಾ ಚರ್ಮದ ಮೂಲಕ ಹೀರುವಿಕೆಯು ದೇಹವನ್ನು ಆಕ್ರಮಿಸುವ ವಿಧಾನಗಳು ರಾಸಾಯನಿಕ ಆವಿಯ ಕಲ್ಶವನ್ನು ಕಳೆಯಲು ಭಾರೀ ಪ್ರಮಾಣದಲ್ಲಿ ಬೆಂಕಿಗಿನ ಸಾಭಾನು ನೀರಿನಿಂದ ಅಥವಾ 10 ಬಾಗ ನೀರಿಗೆ 1 ಭಾಗ ಬ್ಲೀಜ್‌ ಸೇರಿಸಿದ ಮಿಶ್ರಣದಿಂದ ತಿಕ್ಕಬೇಕು, ನೀರು ಅಲಭ್ಯವನೆನಿಸಿದಲ್ಲಿ, ಟೊಲ್ಯಂ ಪೌಡರ್ ಅಥವಾ ಹಿಟ್ಟು, ದ್ರವ ಪದಾರ್ಥಗಳ ಕಲ್ಶ ನಿವಾರಿಸಲು ಉತ್ತಮ ಮಾರ್ಗ, ತ್ಯೇಲಮಯ ಫಿಲಂಗ್ ಬಿಂದುಗಳ, ಮೃತ ಸಾಯಮ್‌ತೀರುವ ಪ್ರಾಣಿಗಳ, ವಿವರಣೆಗೆ ನಿಲ್ಲಿಸಿದ ವಾಸನೆಗಳು ಇತ್ಯಾದಿ ಅಸಹಜ ಆಗು ಹೋಗುಗಳ ಬಗ್ಗೆ ಎಚ್ಚರಿದಿರಿ. ಅಸಾಮಾನ್ಯ ರೀತಿಯ ಉದ್ದುಪ್ರ ಧರಿಸಿರುವವರು ಅಥವಾ ಉಸಿರಾಟಕ್ಕೆ ರಕ್ಷಣೆ ಧರಿಸಿರುವವರನ್ನು ಅದರಲ್ಲೂ ಮುಖ್ಯವಾಗಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರುವ ಜಾಗಗಳಲ್ಲಿ ಕಂಡು ಬಂದಲ್ಲಿ ಅವರನ್ನು ಪ್ರಶ್ನಿಸಿ. □

## ನಿಮ್ಮಿಂದು ತಿಳಿದೆಯೇ?

ಯುವನ್ನಾಡಿವಿಸಿ ತಂಡದಲ್ಲಿ 70  
 ಸದಸ್ಯ ರಾಷ್ಟ್ರಗಳ ಸ್ವಯಂಸೇವಕರು  
 ಹಾಗೂ ವೀಶ್ವಸಂಸ್ಥೆಯ ಇತರ  
 ಅಂಗಸಂಸ್ಥೆಗಳು, ಇತರ ರಾಷ್ಟ್ರೀಯ -  
 ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ  
 16 ಸಂಘಟನೆಗಳ ಸ್ವಯಂಸೇವಕರು,  
 ಓಸಿಹೆಚ್‌ಎ ಸಿಬ್ಬಂದಿ ಇರುತ್ತಾರೆ. ಇದಲ್ಲದೆ  
 ಓಸಿಹೆಚ್‌ಎ, ಸಂತಸ್ತರಿಗೆ ಪರಿಹಾರ  
 ನೆರವು ವ್ಯವಸ್ಥಿತವಾಗಿ ದೊರಕುವಂತೆ  
 ಇತರ ಸ್ವಯಂ ಸೇವಾಸಂಸ್ಥೆಗಳನ್ನು  
 ಸಮನ್ವಯಗೊಳಿಸಿಕೊಂಡು ವಿವಿಧ  
 ಸೇವಾ ವಿಭಾಗ ರಚಿಸಿಕೊಂಡು  
 ಕಾರ್ಯನಿರ್ವಹಿಸುತ್ತದೆ.

ಪ್ರದೇಶಗಳ ನಡುವೆ, ದೇಶ-  
ದೇಶಗಳ ನಡುವೆ ತುರ್ತು ಪ್ರತಿಕ್ರಿಯೆ  
ಸ್ವಂದನೆಗಾಗಿ 1993ರಲ್ಲಿ ಈ ವಿಭಾಗವನ್ನು  
ಆರಂಭಿಸಲಾಯಿತು. ಪರಿಸ್ಥಿತಿಯ ಗಂಭೀರತೆ  
ಪರಿಶೀಲಿಸಿದ ಬಳಿಕ, ಸ್ಥಳೀಯರಿಗೆ  
ನೆರವಾಗಲು ಮತ್ತು ಅಂತಾರಾಷ್ಟ್ರೀಯ

ನಿರ್ದಿಷ್ಟ ಕೆಲಸ ಅಥವಿಸಿ,  
ವಿಭಾಗಗಳನ್ನು ರೂಪಿಸಲಾಗುತ್ತದೆ. ಪ್ರತಿ  
ವಿಭಾಗದ ನೇತ್ಯತ್ವವನ್ನು ಒಂದು ಅಥವಾ  
ಎರಡು ವಿಶ್ವಸಂಸ್ಥೆ, ಅಂಗಸಂಸ್ಥೆ ಅಥವಾ  
ಸ್ವಯಂಸೇವಾ ಸಂಸ್ಥೆಗಳು ವಹಿಸುತ್ತವೆ.  
ಯೊಂದಿಂದಿಂದ ತಂಡ ಮತ್ತು ಓಸಿಹೆಚ್‌ವ



సేవా విభాగ, విశ్వసంస్థయు స్వానిక  
 సమస్యలకు మత్తు విశ్వసంస్థయు  
 మానవీయ ఖాతెయ సమస్యలకు నడువే సతత సంపర్కమొదందిగే కాయి  
 నివాహిసుత్తదే. ఒముతేక విభాగగభు  
 ప్రతికీయే వంతదల్లి కాయునివాహిసుత్తదే.  
 విశ్వసంస్థయు అభివృద్ధి కాయుక్రమ  
 యువనాదిషయ తీప్పు జీతరిక విభాగ,  
 అగ్ర్య జీతరికగాగి దీఘాచవద్ది  
 కాయుక్రమ రూపిణి నేరవాగుత్తదే. ఇదు  
 అభివృద్ధి కామగారిగళల్లి మానవీయతే  
 ప్రయత్నగళన్ను హందిసిహోడుత్తదే.  
 క్రమేణవాగి అభివృద్ధియత్త మున్సడే  
 ఖాతరి ఒదగిసుపుదు ఇదర  
 ఉదేశవాగిదే. □

## ವಿಕೊಲಪ ನಿರ್ವಹಣೆಗೆ ಉಪಗ್ರಹ ಬಳಕೆ

ଭାରତୀୟ ବାହ୍ୟକାଳ ନଂଶେ - ଇନ୍ଦ୍ର ଦେଶଦ ପିଲୋଲପ ନିରକ୍ଷଣଙ୍ଗେ ନେରବାଗୁପ ନିଷ୍ଠନ୍ତି ଜୀବିବିଲ କାଯୁକ୍ତମ ରୋହିଲି ଜାରିଗୋଛନ୍ତିରେ. ପିଲୋଲପ ନିରକ୍ଷଣଙ୍ଗେ ଉପରିବର୍ତ୍ତର ଅଧିକାରୀ ନିରବାଗୁପ ମାହିତିଗଳୁ ଅତ୍ୟନ୍ତ ମହତ୍ଵର ପାତ୍ରକାରୀ ହେବାନ୍ତିରେ. ପିଲୋଲପ ନିରକ୍ଷଣଙ୍ଗେ-ପରିବିଦ୍ରଶେ ଘୋଷନ୍ତି ଭୂଷିର କ୍ଷେତ୍ରରେ ଉପର୍ଗଙ୍ଗକୁ (ନଂପକ୍ଷ ମତ୍ତୁ ହବାମାନ) ତେଣୁଭୂକ୍ଷେତ୍ରରେ ସୁତ୍ରତ୍ତିରୁବ ଭୂ ପରିବିଦ୍ରଶେ ଉପର୍ଗଙ୍ଗକୁ ମେଲାନ ନମିଲ୍ଲେ ଘୋଷନ୍ତି ଏବଲାପନ୍ତୁ ବିଚାରିବାରେ ରାଷ୍ଟ୍ରୀୟ ଦୂର ନଂପକ୍ଷର କେଂପ୍ରଦିଲ୍ଲୀ ନାହାନିଲାଗିରୁବ ନିଧାର ଜୀବିବିଲ କେଂପ୍ର, ନେର, ଜଂଡ଼ମାରୁତ, ବର, ଭୂରୁକୁସିତ, ଭୂକଂପ, କାନ୍ଦିଖୁବ୍ବ - ମୌଦିଲାଦ ନ୍ୟେନିରାକ ପିଲୋଲପଗଳ ବିନ୍ଦୁ କାଯୁକାଜରଣ ମୁଦ୍ରିତର ମାହିତି ନିରା ପାତ୍ରକାରୀ ହେବାନ୍ତିରେ. ଅଗ୍ରତ୍ୟ ମାହିତିଗଳନ୍ତୁ ନଂବିନିଧିପଟ୍ଟିପରିଗେ ରବାନିନ୍ତିଲେ ଇରୁତ୍ତିରେ. ଇପୁ ପ୍ରତ୍ୟେ ତେମାନ କୁର୍ରାକ୍ଷୁପଲ୍ଲୀ ନିଧାର କାତ୍ରକାରୀ ହେବାନ୍ତିରେ. ନନ୍ଦାଧିତେ, ମୁନ୍ଦ୍ରଜିରିକେ, ନଂଦନେ, ପରିକାର, ପୁନର୍ଦଶ ନାମରେ, କୁର୍ରା ଏବଲ୍ଲ କଂତଗଳର ମାହିତି ମହାପୁରାନ୍ତିରେ କେଂପ୍ରଦ ବଦିନିତିରେ.

**ನೇರೆ :** ದೇಶ ವ್ಯಾಪ್ತಿಯಲ್ಲ ಪ್ರವಾಹದ ಮಾಹಿತಿ ಬರುತ್ತಿದ್ದಂತೆಯೇ ತ್ವರಣೆ ಲಭ್ಯವಿರುವ ಉಪಗ್ರಹ ಬಳಸಿ ನಿರ್ದಿಷ್ಟ ಪ್ರದೇಶದಲ್ಲಿ ಕೇಂದ್ರಿಕರಿಸಿ  
ಪ್ರವಾಹದ ಬಗ್ಗೆ ಸಚಿತ್ರ ಮಾಹಿತಿ ಹಡೆಯಲಾಗುತ್ತದೆ. ಅಷ್ಟಿಕಲ್ಲೋ ಮತ್ತು ಮೈಕ್ರೋವೆಲ್ವೇವ್ ಉಪಗ್ರಹ ಮಾಹಿತಿಗಳನ್ನು ಇದಕ್ಕಾಗಿ ಬಳಸಲಾಗುತ್ತದೆ.  
**ಜಂಡಮಾರುತ :** ಜಂಡಮಾರುತ ಜಿಲ್ಲೆಯ ಸಂಭಂಡದಲ್ಲಿ ಅದರ ವ್ಯಾಪ್ತಿ, ಸಾಂದ್ರತೆ ನಿಗಾ ವಹಿಸಲಾಗುತ್ತದೆ. ಅದರ ಸಚಿತ್ರ ಮಾಹಿತಿಯನ್ನು ಇನ್ಸ್ಟ್ರೋ  
ಬಾಹ್ಯಕಾಲ ಅನ್ವಯ ಕೇಂದ್ರದ ಗರ್ಭಿತ ಮಾದರಿ ಆಧರಿಸಿದ ವಿಶೇಷಣೆ ಮೂಲಕ ಚಲನವಲನ ತಿಳಿಸಲಾಗುತ್ತದೆ. ಒಟ್ಟಿಯನ್ನಾಂತ್ರೋ-2 ಉಪಗ್ರಹ  
ಮಾಹಿತಿ ಬಳಸಿ, ವಾಯುಭಾರ ಕುಸಿತಗೊಂಡ ಜಂಡಮಾರುತವಾಗಿ ಪರಿವರ್ತಿತಗೊಳ್ಳುವ ಎಲ್ಲ ಹಂತಗಳಲ್ಲಿ ಮನ್ಯಾಜ್ಞರಿಕೆ ನೀಡಲಾಗುತ್ತದೆ.  
**ಬರ :** ಉಪಗ್ರಹ ಮಾಹಿತಿ ಮೂಲಕ ಬರ ತೀವ್ರತೆಯನ್ನು ಗಮನಿಸಲಬಹುದಾಗಿದೆ. ಕೃಷಿ ಸಚಿವಾಲಯದ ಮಹಾಲನೂಜಿನ್ ರಾಷ್ಟ್ರೀಯ ಬೀಲೆ  
ನಿರ್ದಿಷ್ಟಣಾ ಕೇಂದ್ರ, ಉಪಗ್ರಹ ಮಾಹಿತಿಗಳನ್ನು ವಿಶೇಷಣಿಸುತ್ತದೆ. **ಕಾಡಿಷ್ಟು :** ಉಪಗ್ರಹ ಆಧಿಕಿರತ ಜಿತ್ರಗಳಂದ ಕಾಡಿಷ್ಟು ಪತ್ತೆಹಳ್ಳಿಬಹುದಾಗಿದೆ.  
ಈ ಬಗ್ಗೆ ಮಾಹಿತಿಗಳನ್ನು ನಿಯಮಿತವಾಗಿ ಒದಗಿಸಲಾಗುತ್ತದೆ. **ಭೂ ಕುಸಿತ :** ಉಪಗ್ರಹ ಜಿತ್ರ ಮಾಹಿತಿ ಮೇಲೆಗೆ ಸಂಭವಸೀಯ ಭೂಕುಸಿತ  
ಪ್ರದೇಶಗಳನ್ನು ಗುರುತಿಸಿ ಮನ್ಯಾಜ್ಞರಿಕೆ ಕ್ರಮ ಕೈಗೊಳ್ಳಲಾಗುತ್ತದೆ. **ಭೂಕಂಪ :** ದೂರಸಂವೇದಿ ಮಾಹಿತಿ ಮೂಲಕ ಭೂಕಂಪ ಪ್ರದೇಶದ  
ತೀವ್ರಗಿತಿಗಳನ್ನು ತಿಳಿದುಕೊಳ್ಳಲಬಹುದಾಗಿದೆ. ಹೀಗಾಗೆ ಕಾಯಾಂಚರೆಣಿಗೆ ಇದು ಅತಿ ಅವಶ್ಯಕ.

ಸಂಪರ್ಕ ಸ್ವದೇಶಿನಿಮಿತ್ತ, ಏದು ಸಾವಿರ ಕೆಲೋ ಮೀಟರ್ ದೂರ ವ್ಯಾಪ್ತಿಯ, ಭೂಮೇಲ್ಪೈನಿಂದ ಭೂಮೇಲ್ಪೈಗೆ ಚಿಮ್ಮುವ ಹಾಗೂ ಪರಮಾಣು ಅಸ್ತಿತ್ವ ಬೆಳ್ಳಲ್ಲ, ಖಂಡಾಂತರ ಕ್ಷೀಪಣಿ ಅಗ್ನಿ-5 ಅನ್ನು ಬಡಿಶಾ ಕರಾವಳಿಯಾಚೆಗಿನ ಅಬ್ಜುಲ್ ಕಲಾಂ ವ್ಯೇಲರ್ ದ್ವಿಪದಿಂದ ಯಶಸ್ವಿ ಪ್ರಯೋಗ ಪರೀಕ್ಷೆ ನಡೆಸಲಾಗಿದೆ. ರಕ್ತಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ-ದಿಂತರ್ ಈ ಕ್ಷೀಪಣಿಯ ಪ್ರಯೋಗಾರ್ಥ ಉದಾಹರಣೆ ನಡೆಸಿದ್ದು, ಇದು ದೂರಗಾಮಿ ಕ್ಷೀಪಣಿಯ 4ನೇ ಪ್ರಾಯೋಗಿಕ ಉದಾಹರಣೆಯಾಗಿದೆ. ಅಗ್ನಿ ಕ್ಷೀಪಣಿ ಸರಣಿಯಲ್ಲಿ ಅಗ್ನಿ-5 ಹಲವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಅತ್ಯಾಧುನಿಕ ಕ್ಷೀಪಣಿಯಾಗಿದೆ.

\* \* \*

ನಗದು ವಹಿವಾಟಿಗಳಿಗೆ ಡಿಜಿಟಲ್ ವಹಿವಾಟಿಗಳು ಸಮಾನ ವ್ಯವಸ್ಥೆಯೇ ವಿನಹ, ಅದಕ್ಕೆ ಬದಲಿ ವ್ಯವಸ್ಥೆ ಅಲ್ಲ

## ಘಾತಕ ವಿಶೇಷ

ಎಂದು ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಣ್ ಹೇಳಿದ್ದಾರೆ. ನಗದು ರಹಿತ ಆರ್ಥಿಕತೆ ಎಂದರೆ ವಾಸ್ತವವಾಗಿ ಕಡಿಮೆ ನಗದು ಆರ್ಥಿಕತೆ.

**ಯಾವುದೇ ಆರ್ಥಿಕತೆ ಮೊಣಿಪ್ರಮಾಣದಲ್ಲಿ ನಗದು ರಹಿತವಾಗಲು ಸಾಧ್ಯವಿಲ್ಲ ಎಂದು ಅವರು ಸ್ವಷ್ಟಪಡಿಸಿದ್ದಾರೆ.**

ಡಿಜಿಟಲೀಕರಣವನ್ನು ಸಾಧ್ಯವಾದ ಮಟ್ಟಿಗೆ ಉತ್ತೇಜಿಸಲು ಸರ್ಕಾರ ಪ್ರಯೋತ್ಸಮೂತ್ತಿದೆ. ಏಕೆಂದರೆ ಅತ್ಯಧಿಕ ನಗದು ಆರ್ಥಿಕತೆ ತನ್ನದೇ ಆದ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳನ್ನು ಹೊಂದಿರುತ್ತದೆ ಎಂದು ಹೇಳಿದರು.

ಡಿಜಿಟಲ್ ಪಾವತಿ ಮತ್ತು ವಹಿವಾಟಿ ಮೂಲಕ ನಗದು ರಹಿತ ವ್ಯವಹಾರವನ್ನು ತಕ್ಷೇತ್ರ ಸಾಧ್ಯವಾದಪ್ಪು ಮಟ್ಟಿಗೆ ಬದಲಿ

ವ್ಯವಸ್ಥೆಯಾಗಿ ಮಾಡಬಹುದಾಗಿದೆ ಎಂದು ಸಚಿವರು ತಿಳಿಸಿದರು.

\* \* \*

ನಗದು ರಹಿತ ವಹಿವಾಟಿನ್ನು ಅನುಷ್ಠಾನಗೊಳಿಸುವ ಮೂಲಕ, ಆಡಳಿತದಲ್ಲಿ ಪಾರದರ್ಶಕತೆ ತರಲು ಕನಾಣಿಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತೊರಾಜ್ ಇಲಾಖೆ ಯೋಜಿಸಿದೆ ಎಂದು, ಇಲಾಖೆಯ ಸಚಿವ ಶ್ರೀ ಎಚ್. ಕೆ.ಪಾಟೀಲ್ ಹೇಳಿದ್ದಾರೆ.

ಡಿಜಿಟಲ್ ಪಾವತಿ ವ್ಯವಸ್ಥೆ ಇಲಾಖೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅನಗತ್ಯ ವಿಳಂಬ ಹಾಗೂ ಭೂಪ್ರಾಭಾರವನ್ನು ತಡೆಯಬಹುದು. ಗುತ್ತಿಗೆದಾರರು ಮತ್ತು ದಿನಗೂಲಿ ಕಾರ್ಮಿಕರಿಗೆ ನೇರವಾಗಿ ಹಣವನ್ನು ಖಾತೆಗೆ ಜಮೆ ಮಾಡುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲು ಅನುವಾಗುವುದು ಎಂದು ಹೇಳಿದರು. □

## Subscription Coupon

[For New membership /Renewal/Change of Address]

I want to subscribe to :

Yojana / Kurukshestra / Ajkal / : 1 yr. Rs.230/-; 2 yrs, Rs.430/- ; 3 yrs, Rs.610/-

Bal Bharati : 1 yr. Rs.160/-; 2 yrs, Rs.300/- ; 3 yrs, Rs.420/-

(Circle the magazine of your choice and the period of subscription)

DD/PO/MO No. \_\_\_\_\_ date \_\_\_\_\_

Name (in block letters) : \_\_\_\_\_

Subscriber's profile : Student / Academician / Institution / Others

Address : \_\_\_\_\_  
\_\_\_\_\_

PIN : \_\_\_\_\_

The amount may kindly be sent in the form of D.D. It should be drawn in favour of ADG (I/C), Publications Division, Min. of I & B, GOI and payable at New Delhi. The D.D. along with duly filled cupon may kindly be sent to The Business Manager (Journals), Publications Division, Ministry of Information & Broadcasting, Room No. 48-53, Soochna Bhawan, CGO Complex, Lodhi Road, New Delhi – 110 003.

Please allow us 4 to 6 weeks for the dispatch of the first issue.

P.S. : For Renewal / change in address, please quote your subscription number

To Subscribe Online

Log on to

<http://publicationsdivision.nic.in/>,  
in collaboration with bharatkosh.gov.in